



ಕರ್ನಾಟಕ ಸರ್ಕಾರ

# ನುಡಿ ಕನ್ನಡ

ತೃತೀಯ ಭಾಷಾ ಕನ್ನಡ ಪಠ್ಯಪ್ರಸ್ತುತ  
(ಪರಿಷ್ಕಾರ)



ಎಂಟನೆಯ ತರಗತಿ

ಕರ್ನಾಟಕ ಪಠ್ಯಪ್ರಸ್ತುತ ಸಂಘ (ರ.)

100 ಅಡಿ ವರ್ತುಲ ರಸ್ತೆ, ಬನಶಂಕರಿ 3ನೇಯ ಹಂತ

ಬೆಂಗಳೂರು - 560 085

## ಪರ್ಯಾಪ್ತಸ್ತಕ ರಚನಾ ಸಮಿತಿ

### ಅಧ್ಯಕ್ಷರು

ಡಾ. ಎ. ಶಶಿಕಲ, ಕನ್ನಡ ಪ್ರಾಧ್ಯಾಪಕರು, ಸೆಂಟ್‌ಆನ್‌ ಶಿಕ್ಷಣಮಹಾವಿದ್ಯಾಲಯ, ಮಂಗಳೂರು,

### ಸದಸ್ಯರು

೧. ಶ್ರೀ ಎ. ಭೂಜಂಗಾಚಾರ್, ಸತೀ ಚಾಲಾಮಾಲಿನಿ ಬಾಲಿಕಾಪ್ರೈಡಶಾಲೆ ಸಿಂಹನಗದ್ದೆ, ನರಸಿಂಹರಾಜಪುರ ತಾ, ಚಿಕ್ಕಮಗಳೂರು, ಜಿ.
೨. ಶ್ರೀ ಕಾಳಪ್ಪ ಪತ್ತಾರ್, ಸಹ ಶಿಕ್ಷಕರು ಎಮ್. ಬಿ. ಎಸ್. ಎಲ್. ಪ್ರೋಡಶಾಲೆ, ಗಾಂಥಿನಗರ, ಬಳ್ಳಾರಿ,
೩. ಡಾ. ಸಾಸ್ವಿತ್ಯಾ ಸತೀಶ್, ಸಹ ಶಿಕ್ಷಕರು, ಸರ್ಕಾರಿ ಪ ಪೂ ಕಾಲೇಜು, ಶಿವಮೊಗ್ಗ,
೪. ಶ್ರೀಮತಿ ವಾರ್ಣಿ ಜಿ ಗಟ್ಟಿ, ಸಹ ಶಿಕ್ಷಕರು, ಸರ್ಕಾರಿ ಪ್ರೋಡಶಾಲೆ, ಬಿ.ಎಂ ರೋಡ್, ಸಕಲೇಶಪುರ, ಹಾಸನ ಜಿಲ್ಲೆ.
೫. ಶ್ರೀ ಸಿ.ಕೆ ಪ್ರಹ್ಲಾದ್, ಉಪನ್ಯಾಸಕರು, ಸ ಪ ಪೂ ಕಾಲೇಜು, ಹೊಸಕೋಟಿ, ಬೆಂಗಳೂರು ಗ್ರಾಮಾರ್ತರ ಜಿಲ್ಲೆ.
೬. ಶ್ರೀ ಎ.ಕೆ ವಿಟ್ಟು, ಚಿತ್ರಕಲಾ ಶಿಕ್ಷಕರು, ಸರ್ಕಾರಿ ಪ್ರೋಡಶಾಲೆ, ಗುರುವಾಯನಕೆರೆ ಬೆಳ್ತಂಗಡಿ ತಾ, ದಕ್ಷಿಣ ಕನ್ನಡ ಜಿಲ್ಲೆ.

### ಪರಿಶೀಲಕರು

ಶ್ರೀ ಎ. ಬಿ. ಚಂದ್ರಶೇಖರ, ಪ್ರಾಧ್ಯಾಪಕರು, ಶ್ರೀ ಆದಿಚುಂಚನಗಿರಿ ಶಿಕ್ಷಣಮಹಾವಿದ್ಯಾಲಯ, ಜನ್ಮರಾಯಪಟ್ಟಂ, ಹಾಸನ ಜಿಲ್ಲೆ.

### ಸಂಪಾದಕೀಯ ಮಂಡಳಿ ಸದಸ್ಯರು

೧. ಪ್ರೌ. ಸಾ.ಶಿ. ಮರುಳಯ್ಯ, ಸಾಹಿತಿಗಳು, 'ರಾಗಿಂ', ಹಂಪಿನಗರ, ಬೆಂಗಳೂರು.
೨. ಪ್ರೌ. ಅ.ರಾ.ಮಿತ್ರ, ಸಾಹಿತಿಗಳು, ಕೆ.ಎಚ್. ಬಿ. ಕಾಲೋನಿ, ಯಲಹಂಕ, ಬೆಂಗಳೂರು.
೩. ಡಾ. ವಿಷ್ಣು ಎಂ. ಶಿಂದೆ, ಪ್ರಾಧ್ಯಾಪಕರು, ಶಿಕ್ಷಣವಿಭಾಗ, ಕನಾರ್ಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ.

### ಮುಖ್ಯ ಸಂಯೋಜಕರು

ಮೇರ್, ಜಿ. ಎಸ್. ಮುಡಂಬಿಡಿತ್ಯಾಯ, ಪರ್ಯಾಪ್ತಮ ಪರಿಷತ್ತಾರ್ಥ ಮತ್ತು ಪರ್ಯಾಪ್ತಸ್ತಕ ರಚನೆ. ಕನಾರ್ಟಕ ಪರ್ಯಾಪ್ತಸ್ತಕ ಸಂಘ, ಬನಶಂಕರಿ ಇನ್‌ ಹಂತ, ಬೆಂಗಳೂರು-೮೫೫೧೦೮೫.

### ಸಲಹೆ ಮತ್ತು ಮಾರ್ಗದರ್ಶನ

೧. ಶ್ರೀ ನಾಗೇಂದ್ರಪ್ರಮಾರ್, ವೃವಸ್ಥಾಪಕ ನಿರ್ದೇಶಕರು, ಕನಾರ್ಟಕ ಪರ್ಯಾಪ್ತಸ್ತಕ ಸಂಘ, ಬೆಂಗಳೂರು-೮೫೫೧೦೮೫.
೨. ಶ್ರೀಮತಿ ಸಿ. ನಾಗಮಣಿ, ಉಪನಿರ್ದೇಶಕರು, ಕನಾರ್ಟಕ ಪರ್ಯಾಪ್ತಸ್ತಕ ಸಂಘ, ಬೆಂಗಳೂರು-೫೬೦೧೦೮೫.

### ಕಾರ್ಯಕ್ರಮ ಸಂಯೋಜಕರು

ಶ್ರೀ ಪಾಂಡುರಂಗ, ಹಿರಿಯ ಸಹಾಯಕ ನಿರ್ದೇಶಕರು, ಕನಾರ್ಟಕ ಪರ್ಯಾಪ್ತಸ್ತಕ ಸಂಘ, ಬೆಂಗಳೂರು.

## ಮುದ್ರೆ

೨೦೦೫ನೇಯ ರಾಷ್ಟ್ರೀಯ ಪತ್ಯಕ್ರಮದ ಆಧಾರದ ಮೇಲೆ ರಚಿತವಾದ ಕನಾಂಟಿಕ ರಾಜ್ಯ ಪರ್ಯವಸ್ತುವಿನ ಆಧಾರದ ಮೇಲೆ ಕನಾಂಟಿಕ ಪರ್ಯಪ್ರಸ್ತಕ ಸಂಘವು ೨೦೧೦ ನೇಯ ಸಾಲಿನಿಂದ ಒಂದನೆಯ ತರಗತಿಯಿಂದ ಹತನೆಯ ತರಗತಿವರೆಗಿನ ಪರ್ಯಪ್ರಸ್ತಕಗಳ ರಚನಾ ಕಾರ್ಯದಲ್ಲಿ ತೊಡಗಿದೆ. ಒಟ್ಟು ೧೨ ಭಾಷೆಗಳಲ್ಲಿ ಭಾಷಾ ಪರ್ಯಪ್ರಸ್ತಕಗಳನ್ನು ಹಾಗೂ ಕೋರ್ ವಿಷಯಗಳನ್ನು ೨ ಮಾಧ್ಯಮಗಳಲ್ಲಿ ರಚನೆ ಮಾಡಲಾಗುತ್ತಿದೆ. ಇ ರಿಂದ ೫ ನೇಯ ತರಗತಿಯವರೆಗೆ ಪರಿಸರ ವಿಜ್ಞಾನ, ಗಣಿತ ಮತ್ತು ಇ ರಿಂದ ೧೦ ನೇಯ ತರಗತಿಯವರೆಗೆ ಕೋರ್ ವಿಷಯಗಳಾದ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನಗಳಿರುತ್ತವೆ.

೨೦೦೫ರ ರಾಷ್ಟ್ರೀಯ ಪತ್ಯಕ್ರಮವು ಈ ಕೆಳಗಿನ ವ್ಯೇಶಿಪ್ಪೆಗಳನ್ನು ಹೊಂದಿದೆ..

- ★ ಕಲಿಕೆಯನ್ನು ಜೀವನದ ಅವಶ್ಯಕತೆಗಳೊಂದಿಗೆ ಜೋಡಿಸುವುದು.
- ★ ಕಂಠಪಾಠ ವಿಧಾನದಿಂದ ಕಲಿಕೆಯನ್ನು ಮುಕ್ತಗೊಳಿಸುವುದು.
- ★ ಪರ್ಯಪ್ರಸ್ತಕಗಳ ಹೊರತಾಗಿ ಪರ್ಯಕ್ರಮವನ್ನು ಶ್ರೀಮಂತಗೊಳಿಸುವುದು.
- ★ ಜ್ಞಾನದ ಅಭಿವೃದ್ಧಿಗೆ ಕಲಿಕಾ ಅನುಭವಗಳನ್ನು ಬಳಸುವುದು.
- ★ ಭಾರತದ ಪ್ರಜಾಸತ್ಯಾತ್ಮಕ ನೀತಿಯನ್ನರು ಮಕ್ಕಳ ಅವಶ್ಯಕತೆಗಳಿಗೆ ತಕ್ಷಂತೆ ಸಂದಿಸುವುದು.
- ★ ಶೀಕ್ಷಣವನ್ನು ಇಂದಿನ ಹಾಗೂ ಭವಿಷ್ಯದ ಜೀವನಾರ್ಥಕತೆಗಳಿಗೆ ಹೊಂದುವಂತೆ ಮಾಡುವುದು.
- ★ ವಿಷಯಗಳ ಮೇರೆಗಳನ್ನು ಮುರಿದು ಅವುಗಳ ಸಮಗ್ರಾಷ್ಟಿಯ ಬೋಧನೆಯನ್ನು ಅಳವಡಿಸುವುದು.
- ★ ಶಾಲೆಯ ಹೊರಗಿನ ಬದುಕಿಗೆ ಜ್ಞಾನ ಸಂಯೋಜನೆ.
- ★ ಮಕ್ಕಳಿಂದಲೇ ಜ್ಞಾನವನ್ನು ಅಭಿವೃದ್ಧಿ ಪಡಿಸುವುದು.

ನೂತನ ಪರ್ಯಪ್ರಸ್ತಕಗಳನ್ನು ಕೆಳಗಿನ ಮೂಲಭೂತ ವಿಧಾನಗಳ ಆಧಾರದ ಮೇಲೆ ರಚಿಸಲಾಗಿದೆ.

ಅಂತರ್ಗತ ವಿಧಾನ (Integrated Approach), ರಚನಾತ್ಮಕ ವಿಧಾನ (Constructive Approach) ಹಾಗೂ ಸುರುಳಿಯಾಕಾರದ ವಿಧಾನ (Spiral Approach).

ಪರ್ಯಪ್ರಸ್ತಕಗಳಲ್ಲಿರುವ ವಿಷಯ ಹಾಗೂ ಅಭಾಸಗಳು ವಿದ್ಯಾರ್ಥಿಗಳನ್ನು ಯೋಜನೆ ಮಾಡುವಂತೆ ಮಾಡಿ, ಚಟುವಟಿಕೆಗಳ ಮೂಲಕ ಜ್ಞಾನ ಹಾಗೂ ಸಾಮಾಜಿಕಗಳನ್ನು ಪಡೆಯುವಂತೆ ಮಾಡುವ ಪ್ರಯತ್ನ ಮಾಡಲಾಗಿದೆ. ಪರ್ಯವಸ್ತುಗಳೊಂದಿಗೆ ಅತ್ಯಂತ ಅವಶ್ಯಕ ಭಾರತೀಯ ಜೀವನ ಮೌಲ್ಯಗಳನ್ನು ಅಂತರ್ಗತವಾಗಿ ಬಳಸಲಾಗಿದೆ. ಈ ನೂತನ ಪರ್ಯಪ್ರಸ್ತಕಗಳು ಪರೀಕ್ಷಾಪೂರಕ ದೃಷ್ಟಿಯಿಂದ ರಚಿತವಾಗಿಲ್ಲ. ಬದಲಾಗಿ ಅವುಗಳು ವಿದ್ಯಾರ್ಥಿಗಳ ಸರ್ವಾಂಗಿಕ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ. ತನ್ನೂಲಕ ಅವರನ್ನು ಸ್ವತಂತ್ರ ಭಾರತದ ಸ್ವಸ್ಥಸಮಾಜದ ಉತ್ತಮ ಪ್ರಜೆಗಳನ್ನಾಗಿ ಮಾಡುವ ಪ್ರಯತ್ನ ನಡೆದಿದೆ.

ಭಾಷಾಕಲಿಕೆಯಲ್ಲಿ ಅತ್ಯಂತ ಮುಖ್ಯ ಗುರಿಗಳಾದ ಆಲಿಸುವುದು, ಮಾತನಾಡುವುದು, ಓದುವುದು, ಬರೆಯುವುದು ಹಾಗೂ ಆಕರ್ಷಿಸುವುದು ವಿಷಯ ಸಂಗ್ರಹಣೆಯಂತಹ ಕ್ಷೇತ್ರವಾರು ಸಾಮಾಜಿಕಗಳಿಗೆ ಒತ್ತು ನೀಡಲಾಗಿದೆ. ಈ ಕೌಶಲಗಳೊಂದಿಗೆ ಕ್ರಿಯಾತ್ಮಕ ವ್ಯಾಕರಣ, ಸೌಂದರ್ಯಪ್ರಜ್ಞ, ಪ್ರಶಂಸಾ ಮನೋಭಾವ,

ಮೌಲ್ಯಗಳ ಸಂವರ್ಧನೆ ಹಾಗೂ ಮಕ್ಕಳ ಅಭಿಜ್ಞಾನ ಪುಸ್ತಕಗಳಲ್ಲಿ ಅನೇಕ ಚಟುವಟಿಕೆಗಳನ್ನು ಮಕ್ಕಳಿಂದ ಮಾಡಿಸಿ ಅವರಲ್ಲಿ ಸಂಬಂಧಪಟ್ಟ ಸಾಮಧ್ಯ ಸಂವರ್ಧನೆಗೆ ಅನುವು ಮಾಡಿಕೊಡಬೇಕು. ಈ ಸಾಮಧ್ಯ ಮಕ್ಕಳಲ್ಲಿ ಬಂದಾಗ ಅವರು ಪರೀಕ್ಷೆಗಳಿಗಾಗಿ ಕಂತಪಾಠಕ್ಕೆ ಶರಣು ಹೋಗಬೇಕಾಗಿಲ್ಲ. ಪರ್ಯಾಪ್ತಪುಸ್ತಕವು ಭಾಷಾ ಕೌಶಲಗಳ ಸಂವರ್ಧನೆಗೆ ಒಂದು ಮೂರಕವಸ್ತುವೆಂದು ಪರಿಗಳಿಸಲು, ಮಕ್ಕಳ ಮನೋವ್ಯವಾಲ್ಯವನ್ನು ಬೆಳೆಸಲು ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ಚಟುವಟಿಕೆಗಳನ್ನು ಪರ್ಯಾಪ್ತಪುಸ್ತಕದಲ್ಲಿ ಒದಗಿಸಲಾಗಿದೆ. ಮಿಶನ್‌ಎಂದಿಗೆ ಗುಂಪುಗಳಲ್ಲಿ ಚಚೆಂತ ಮೂಲಕ ಅವರ ಅಭಿವೃದ್ಧಿ ಹಾಗು ಸಂವಹನ ಕೌಶಲಗಳ ಸಂವರ್ಧನೆಯೇ ಕಲಿಕೆಯ ಗುರಿಯೆಂದು ಅಂತಹ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ರೀತಿಯ ಚಟುವಟಿಕೆಗಳು ಮಕ್ಕಳಲ್ಲಿ ಕಲಿಯುವ ಕಲೆ(learning to learn) ಹಾಗೂ ಕಲಿತುದುದನ್ನು ಜೀವನದಲ್ಲಿ ಅಳವಡಿಸುವ ಶಕ್ತಿ (learning to do) ಯನ್ನು ವೃದ್ಧಿಮಾಡುತ್ತದೆ. ಪ್ರತಿ ಫಳಕದಲ್ಲಿಯೂ ಕೆಲವು ಜೀವನ ಮೌಲ್ಯಗಳನ್ನು ಅಂತರಗತವಾಗಿ ಜೋಡಿಸಲಾಗಿದೆ. ಅವುಗಳನ್ನು ಮಕ್ಕಳೇ ಕಂಡುಹಿಡಿದು, ಚಚೆಂತ ಜೀವನದಲ್ಲಿ ಅವುಗಳ ಅರಿವನ್ನುಂಟುಮಾಡಿಕೊಳ್ಳಲಂತೆ ಮಾಡಬೇಕು.

ಕನಾರ್ಟಿಕ ಪರ್ಯಾಪ್ತಪುಸ್ತಕ ಸಂಘವು ಈ ಪುಸ್ತಕದ ತಯಾರಿಯಲ್ಲಿ ಸಹಕರಿಸಿದ ಸಮಿತಿಯ ಅಧ್ಯಕ್ಷರಿಗೆ, ಸದಸ್ಯರಿಗೆ, ಕಲಾಕಾರರಿಗೆ, ಪರಿಶೀಲಕರಿಗೆ, ಸಂಯೋಜಕ ಅಧಿಕಾರಿಗಳಿಗೆ ಮತ್ತು ಸಂಪಾದಕ ಮಂಡಳಿಯ ಸದಸ್ಯರಿಗೆ ಹೃತ್ಯೋವರ್ಕ ಕೃತಜ್ಞತೆಗಳನ್ನು ಸಲ್ಲಿಸುತ್ತದೆ. ಕವಿಗಳ ಹಾಗೂ ಸಾಹಿತಿಗಳ ಕೃತಿಗಳನ್ನು ಈ ಪರ್ಯಾಪ್ತಪುಸ್ತಕಗಳಲ್ಲಿ ಅಳವಡಿಸಲಾಗಿದೆ. ಇದಕ್ಕೆ ತಮ್ಮ ಒಪ್ಪಿಗೆಯನ್ನು ನೀಡಿರುವ ಕವಿಗಳಿಗೆ ಹಾಗೂ ಸಾಹಿತಿಗಳಿಗೆ ಪರ್ಯಾಪ್ತಪುಸ್ತಕ ಸಂಘ ಆಭಾರಿಯಾಗಿದೆ.

**ಪ್ರೌ. ಜಿ.ಎಸ್. ಮುಡಂಬಡಿತ್ತಾಯ**

ಮುಖ್ಯ ಸಂಯೋಜಕರು  
ಪರ್ಯಕ್ಷಮ ಪರಿಷ್ಕರಣ ಹಾಗೂ  
ಪರ್ಯಾಪ್ತಪುಸ್ತಕ ರಚನೆ ಕ.ಪ.ಪು. ಸಂಘ  
ಬೆಂಗಳೂರು.

**ನಾಗೇಂದ್ರ ಸುಮಾರ್**

ವ್ಯವಸ್ಥಾಪಕ ನಿರ್ದೇಶಕರು  
ಕನಾರ್ಟಿಕ ಪರ್ಯಾಪ್ತಪುಸ್ತಕ ಸಂಘ  
ಬೆಂಗಳೂರು

## ಸಮಕ್ಷಮ

ಭಾಷೆ ಮಾನವನ ಜೀವನಕ್ಕೆ ಅತ್ಯವಶ್ಯಕವಾದ ಒಂದು ಸಾಧನ. ‘ಬಾಯಿದ್ದವರು ಬರದಲ್ಲಿ ಬದುಕಿದರು’ ಎಂಬ ಮಾತನ್ನು ನೀವು ಕೇಳಬಹುದು. ಭಾಷೆಯನ್ನು ಜೊನ್ನಾಗಿ ಬಲ್ಲವನು ಎಂತಹ ಕಷ್ಟಕರ ಪರಿಸ್ಥಿತಿಯಲ್ಲಿ ಸಮರ್ಥವಾಗಿ ಬಾಳಬಲ್ಲ. ಹಾಗಾಗಿ ಇಂದಿನ ನಮ್ಮೆ ಮಕ್ಕಳಲ್ಲಿ ಭಾಷೆಯ ಬಗೆಗಿನ ಸಾಮರ್ಥ್ಯವನ್ನು ನಮ್ಮೆ ಮಿತಿಯಲ್ಲಿ ಗರಿಷ್ಠ ಮಟ್ಟದಲ್ಲಿ ಬೇಳೆಸುವುದು ಕೇವಲ ಭಾಷಾಅಧ್ಯಾಪಕರ ಗುರಿ ಮಾತ್ರವಲ್ಲ; ಎಲ್ಲ ಅಧ್ಯಾಪಕರ ಗುರಿಯೂ ಹೌದು.

ಭಾರತಸರ್ಕಾರ ದೇಶದ ಎಲ್ಲ ಅಧ್ಯಾಪಕರಿಗೆ, ಶಾಲೆಗಳಿಗೆ ಕೊಡಮಾಡಿರುವ ‘ರಾಷ್ಟ್ರೀಯ ಪರ್ಯಾಕ್ರಮ ಚೌಕಟ್ಟು 2005’ ಭಾಷಾ ಕಲಿಕೆ ಮತ್ತು ಜೋಡಿಸೆಯನ್ನು ಕುರಿತಂತೆ ಗಮನಾರ್ಹವಾದ ಅಂಶಗಳನ್ನು ದಾಖಲಿಸಿದೆ. “ಭಾರತದಲ್ಲಿ ಇತರ ದೇಶಗಳಂತಲ್ಲದೆ ಶಾಲಾ ಹಂತದಲ್ಲೇ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಮಕ್ಕಳು ಕಲಿಯುತ್ತಾರೆ. ಈ ಭಾಷಿಕ ವೈವಿಧ್ಯ ಅನೇಕ ಕ್ಷೇತ್ರಗಳನ್ನು ಮುಂದಿದುವಂತಹೆಯೇ ಅನೇಕ ಅವಕಾಶಗಳನ್ನೂ ತರೆದಿದ್ದುತ್ತದೆ. ದೀಘಾಷಿಕ ಪ್ರೈಡಿಮೆ, ಅರಿವಿನ ಸಂವರ್ಧನೆ, ಸಾಮಾಜಿಕ ಸಹನೆ, ವೈವಿಧ್ಯಮಯ ಜಿಂತನೆ ಮತ್ತು ವಿದ್ಯಾರ್ಥಿನೆಯಲ್ಲಿ ಅಪ್ರತಿಮ ಸಾಧನೆ ಇವುಗಳ ಮಟ್ಟವನ್ನು ಗಣಿಸಿಯಾಗಿ ಹೆಚ್ಚಿಸುತ್ತವೆ ಎಂಬುದನ್ನು ಅನೇಕ ಅಧ್ಯಯನಗಳು ತೋರಿಸಿಕೊಂಟಿರುತ್ತವೆ” ಎಂಬ ಈ ದಾಖಲೆಯ ಮಾತ್ರ ಕನ್ನಡವನ್ನು ತೃತೀಯ ಭಾಷೆಯಾಗಿ ಕಲಿಸುವ ಸಂದರ್ಭದಲ್ಲಿ ಅತ್ಯಂತ ಜೀಚಿತಪೂರ್ವಾರ್ಥವನಿಸುತ್ತದೆ. ಕನ್ನಡವನ್ನು ತೃತೀಯ ಭಾಷೆಯಾಗಿ ಕಲಿಸುವ ಅಗತ್ಯವನ್ನೂ ದಾಖಲೆ ಸ್ವಷ್ಟಪಡಿಸುತ್ತದೆ. “ದೀಘಾಷಿಕತೆ ಅಥವಾ ಬಹುಭಾಷಿಕತೆ ಜ್ಞಾನವರ್ಧನೆಗೆ ಸಹಕಾರಿ ಎಂಬ ಅಂಶವನ್ನು ನಾಂದಿಲ್ಲ ಇಚಿತವಾಗಿ ಬಳ್ಳಿಪು. ಭಾರತದ ಭಾಷಿಕ ಪರಿಸ್ಥಿತಿಯು ಒಡ್ಡುವ ಸಾಂಪ್ರದಾಯಿಕ ಮತ್ತು ಅದು ಒದಗಿಸುವ ಅವಕಾಶಗಳನ್ನು ಬಳಸಿಕೊಳ್ಳಲು ರೂಪಿಸಿದ ಪ್ರಯತ್ನಗಳಲ್ಲಿ ತ್ರಿಭಾಷಾ ಸೂತ್ರತ್ವ ಒಂದು. ಅದು ಅನೇಕ ಭಾಷೆಗಳನ್ನು ಕಲಿಯಲು ಜೀಮ್ಮೆಹಲಗೆಯಾಗಿ ಬಳಸಿಕೊಳ್ಳಬಹುದಾದ ಒಂದು ತಂತ್ರ. ಅದನ್ನು ಅಕ್ಷರಶಃ ಪಾಲಿಸಬೇಕಾದ ಅಗತ್ಯವಿದೆ, ಬಹುಭಾಷಿಕತೆ ಮತ್ತು ರಾಷ್ಟ್ರೀಯ ಸಾಮರಸ್ಯವನ್ನು ಪೂರ್ವಾಂಶಿಸುವುದೇ ಅದರ ಅಧ್ಯಯನ್ನು ಉದ್ದೇಶಿಸುತ್ತಿದೆ.”

ಭಾಷಾಶಿಕೀಯದಲ್ಲಿ ಬಹು ಭಾಷೆಗಳನ್ನು ಅಳವಡಿಸುವುದು ಕೇವಲ ಮಕ್ಕಳ ಕಲಿಕೆಗೆ ಒದಗಿಸುವ ಭಾಷೆಗಳ ಸಂಖ್ಯೆಯ ದೃಷ್ಟಿಯಿಂದ ಮಾತ್ರವಲ್ಲ, ಬಹುಭಾಷಿಕ ತರಗತಿಯನ್ನು ಒಂದು ಸಂಪನ್ಮೂಲದ ರೂಪದಲ್ಲಿ ಬಳಸಿಕೊಳ್ಳಲು ಅಗತ್ಯವಾದ ತಂತ್ರಗಳನ್ನು ರೂಪಿಸಲೂ ಇರಿಂದ ಸಾಧ್ಯವಾಗಬೇಕು.

ಕನ್ನಡ, ಕನ್ನಡಿಕರ ಭಾಷೆ, ಅನೇಕರ ಮಾತ್ರಭಾಷೆಯೂ ಹೌದು. ನಾಡಿನ ಸಾಂಸ್ಕೃತಿಕ ಸ್ವರೂಪವೇ ಕನ್ನಡ. ಇಲ್ಲಿ ನೆಲೆಸಿರುವ ಜನರೆಲ್ಲ ಕನ್ನಡ ಭಾಷೆಯನ್ನು ಬಲ್ಲವರಾದರೆ, ಇಡೀ ರಾಜ್ಯದ ಜನತೆ ಪರಸ್ಪರ ಹೊಂದಾಣಿಕೆ ಮತ್ತು ಸಾಮರಸ್ಯದಿಂದ ಬಾಳಲು ಅನುಕೂಲವಾಗುತ್ತದೆ. ಅದುದರಿಂದ ಕನ್ನಡ ಮಾತ್ರಭಾಷೆ ಅಲ್ಲದವರು ಸಹ, ಕನ್ನಡವನ್ನು ಕಲಿಯುವುದು ಅನಿವಾರ್ಯ ಹಾಗೂ ಅತ್ಯಗತ್ಯ. ಇಂಥವರು ಕನ್ನಡವನ್ನು ಪ್ರಥಮ ಭಾಷೆಯಾಗಿ ಅಧ್ಯಯನ ಮಾಡುವುದಾದರೆ ರಾಜ್ಯಭಾಷಾ ವಾಹಿನಿಗೆ ಬರುವುದರಲ್ಲಿ ಸಂದೇಹವಿಲ್ಲ. ಕಾರಣಾಂತರದಿಂದ ಅದು ಸಾಧ್ಯವಾಗಿದ್ದಾಗ ಸರಳ, ಸುಲಭವಾಗಿ ತೃತೀಯ ಭಾಷೆಯನ್ನಾದರೂ ಅಧ್ಯಸಿಸಬೇಕು.

ಕನ್ನಡವನ್ನು ತೃತೀಯ ಭಾಷೆಯಾಗಿ ಬೋಧಿಸುವಾಗ ಭಾಷೆಗೆ ಸಂಬಂಧಿಸಿದ ಕೆಲವು ಸಾಮರ್ಥ್ಯಗಳನ್ನು ಬೇಳೆಸಲು ಗಮನಕೊಡಬೇಕಾಗುತ್ತದೆ. ಈ ಸಾಮರ್ಥ್ಯಗಳನ್ನು ಗಮನಿಸಿ ಅಂಶಗಳನ್ನು ಹೊಂದಿಕೊಳ್ಳಬೇಕು. ಸಾಮಾಜಿಕ, ಸಾಂಸ್ಕೃತಿಕ, ವ್ಯಾಪಾರಿಕ, ವೈಜ್ಯಾನಿಕ ಪರಿಸರಕ್ಕೆ ಹೊಂದಿಕೊಳ್ಳಲು ಸಾಮರ್ಥ್ಯವನ್ನು ಬೇಳೆಸಿಕೊಳ್ಳಬೇಕು.

### ಆಶಯ:

ಪರ್ಯಾದ ಮೂಲಕ ಮಕ್ಕಳು

- ನಾಡು ನುಡಿಯ ಹಿರಿಮೆಯನ್ನು ಅರಿಯಬೇಕು.
- ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಅಭಿರುಚಿಯನ್ನು ಬೇಳೆಸಿಕೊಳ್ಳಬೇಕು.
- ಸಾಮಾಜಿಕ, ಸಾಂಸ್ಕೃತಿಕ, ವ್ಯಾಪಾರಿಕ, ವೈಜ್ಯಾನಿಕ ಪರಿಸರಕ್ಕೆ ಹೊಂದಿಕೊಳ್ಳಲು ಸಾಮರ್ಥ್ಯವನ್ನು ಬೇಳೆಸಿಕೊಳ್ಳಬೇಕು.
- ಕನ್ನಡದ ಸರಳ ರಚನೆಗಳನ್ನು ಓದಿ ಅಧ್ಯ್ಯಸುವ ಸಾಮರ್ಥ್ಯ ಬೇಳೆಸಿಕೊಳ್ಳಬೇಕು.
- ಕನ್ನಡ ಭಾಷೆಯಲ್ಲಿ ದೋಷರಹಿತ, ಕ್ರಮಬದ್ಧ ಹಾಗೂ ಅತ್ಯವಿಶ್ವಾಸದಿಂದ ಅಭಿವೃತ್ತಿಸುವ ಸಾಮರ್ಥ್ಯವನ್ನು ಬೇಳೆಸಿಕೊಳ್ಳಬೇಕು.
- ಕನ್ನಡದ ನುಡಿಗಟ್ಟಿ, ಗಾದೆ ಹಾಗೂ ಪರಿಕಲ್ಪನೆಗಳನ್ನು ಸಂದರ್ಭನುಸಾರ ಅಧ್ಯವತ್ತಾಗಿ ಪ್ರಯೋಗಿಸುವ ಸಾಮರ್ಥ್ಯವನ್ನು ಬೇಳೆಸಿಕೊಳ್ಳಬೇಕು.

- ಸಾಹಿತ್ಯದ ವಿವಿಧ ಪ್ರಕಾರಗಳ ಪರಿಚಯದೊಂದಿಗೆ ರಸಾಸ್ನೆದನೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು.
- ಕನ್ನಡ ಭಾಷೆಯ ಭಾಷಾಂಶಗಳನ್ನು ಕಲಿತು ಬಳಸುವುದನ್ನು ಕಲಿಯಬೇಕು.

**ಉದ್ದೇಶಗಳು:** (8,9 ಮತ್ತು 10ನೇ ತರಗತಿಗಳಿಗೆ ಒಟ್ಟಾಗಿ)

೧. ಅಲೀಸುವ, ಗ್ರಹಿಸುವ, ನಿರಗಳ ಹಾಗೂ ಸ್ವಪ್ನವಾಗಿ ಸ್ವರಭಾರದೊಂದಿಗೆ, ಓದುವ ಸಾಮಧ್ಯವನ್ನು ಬೆಳೆಸುವುದು.
೨. ಜಾನಾಜನನೆ, ಸಾಹಿತ್ಯಾಭಿರುಚಿ, ಚಿಂತನೆ ಮತ್ತು ಆನಂದಕ್ಕಾಗಿ ಸ್ವತಂತ್ರವಾಗಿ ಓದಲು ಸಮರ್ಥರಾಗುವಂತೆ ಮಾಡುವುದು.
೩. ಪದಭಂಡಾರವನ್ನು ಹೆಚ್ಚಿಸಿಕೊಂಡು, ಸ್ವಪ್ನ ಉಚ್ಚಾರಣೆಯೊಂದಿಗೆ ವಾಕ್ಯಬಂಧಗಳನ್ನು ಆರ್ಥಿಕವಾಡಿಕೊಳ್ಳುವುದು.
೪. ಭಾಷೆಯನ್ನು ದೋಷರಹಿತ ಹಾಗೂ ಪರಿಖಾಮಕಾರಿಯಾಗಿ ಬಳಸುವ ಪ್ರೊಡಿಮೆಂಟನ್ನು ಬೆಳೆಸುವುದು.
೫. ಸೌಂದರ್ಯಪ್ರಜ್ಞೆ ಕಲ್ಪನೆ ಮತ್ತು ಸೃಜನಾತ್ಮಕ ಭಾವನೆಗಳನ್ನು ಜೀವಂತವಾಗಿರಿಸುವುದು.
೬. ನಾಡು, ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಆತ್ಮೀಯ ಅಭಿಮಾನವನ್ನು ಅಭಿವೃದ್ಧಿಗೊಳಿಸುವುದು.
೭. ನಾಡು, ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಆತ್ಮೀಯ ಅಭಿಮಾನವನ್ನು ವೃಧಿಗೊಳಿಸುವುದು.
೮. ರಾಷ್ಟ್ರೀಯ ಪ್ರಜ್ಞೆ ಪ್ರಜಾಪ್ರಭುತ್ವ ಹಾಗೂ ಜೀವನ ಮೌಲ್ಯಗಳನ್ನು ಮುಖ್ಯವಾಗಿ ಗಮನಿಸುವುದು.
೯. ಲೀಂಗ ಸಮಾನತೆ, ಜಾತ್ಯಕೀಯತೆ, ವಿಶ್ವಶಾಂತಿ, ಸಹಭಾಳ್ಳೆ, ಸ್ವಾವಲಂಬನ, ಆತ್ಮಗೌರವ ಮೊದಲಾದ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲು ಪ್ರೇರೇಷಿಸುವುದು.
೧೦. ಪರಿಸರ ಸಂರಕ್ಷಣೆ, ರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆ ಮತ್ತು ವ್ಯಾಜ್ಞಾನಿಕ ಮನೋಭಾವವನ್ನು ಸಾಹಿತ್ಯದ ಮೂಲಕ ಪರಿಚಯಿಸುವುದು.
೧೧. ಭಂದಸ್ಸು, ಅಲಂಕಾರಗಳನ್ನು ಆಯಾ ಪಾಠದ ಜೋಧನಾ ಸಂದರ್ಭದಲ್ಲಿ ಶ್ರೀಯಾತ್ಮಕವಾಗಿ ಕಲಿಸುವುದು.

**ಪ್ರಸ್ತುತ ಪರ್ಯಾಪ್ತನ್ನು ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿ ರೂಪಿಸಲು ಪ್ರಯತ್ನ ಮಾಡಲಾಗಿದೆ. ಈ ಎಲ್ಲ ಸಾಮಧ್ಯಗಳನ್ನು ಬೆಳೆಸಲು ಅಗತ್ಯವಾದ ಗರಿಷ್ಟಮಟ್ಟದ ಅಭ್ಯಾಸಗಳನ್ನು ಕೊಡುವುದು ಒಂದು ಪರ್ಯಾಪ್ತವಾಗಿ ಮಾಡಲಾಗಿದೆ. ಹಾಗಾಗಿ ಸಾಧ್ಯವಾದಪ್ರಾಣಿ ಮಟ್ಟಿಗೆ ಅಭ್ಯಾಸಗಳನ್ನು ಉದಾಹರಣೆಯ ರೂಪದಲ್ಲಿ ಕೊಡಲಾಗಿದೆ.**

ಮತ್ತು ಮತ್ತು ಭಾಷಾಕೌಶಲಗಳ ಪ್ರಕ್ರಿಯೆಗೆ ಒಳಗೊಂಡು ಮಾಡುವುದರಿಂದ ಮಾತ್ರ ಅವರಲ್ಲಿ ಭಾಷೆಯನ್ನು ಬೆಳೆಸಬಹುದು. ಓದುವುದನ್ನು ಒಂದು ಬರೆಯುವುದನ್ನು ಬರೆಯುವುದರಿಂದ, ಮಾತನಾಡುವುದನ್ನು ಮಾತನಾಡುವುದರಿಂದ ಮಾತ್ರ ಗಳಿಸಿಕೊಳ್ಳಲು ಸಾಧ್ಯ. ಇಡೀ ತರಗತಿಯ ಸನ್ವಿಷ್ಟೆಯಲ್ಲಿ ಈ ಕೌಶಲಗಳಿಗೆ ಮಹತ್ವ ಕೊಟ್ಟಿರುವ ಜೋಧನೆಯನ್ನು ಕೊಡಲಾಗಿದೆ.

ಈ ಪರ್ಯಾಪ್ತದಲ್ಲಿ ಮತ್ತೊಂದು ಅಂಶ ಗಮನಾರ್ಥ. ಮೂರನೇ ಭಾಷೆಯಾಗಿ ಕನ್ನಡವನ್ನು ಆಯ್ದಿಸಿಕೊಂಡ ಎಲ್ಲ ಮತ್ತು ಭಾಷಾಜ್ಞಾನ ಒಂದೇ ಮಟ್ಟದಲ್ಲಿರುವುದಿಲ್ಲ. ಆಯಾ ಮಟ್ಟದ ಮತ್ತು ಅಗತ್ಯವಾದ ಕಲಿಕೆಯ ಅನುಭವಗಳನ್ನು ಅಧ್ಯಾಪಕರು ದೀರ್ಘಿತ್ಯಪ್ರಾಣವಾಗಿ ಆಯ್ದಿಸಿಕೊಳ್ಳಬೇಕು. ಇಲ್ಲಿ ಕೊಟ್ಟರುವ ಎಲ್ಲ ಅಭ್ಯಾಸಗಳನ್ನೂ ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಕಲಿಸಲೇಬೇಕೆಂದಲ್ಲ. ಅಧ್ಯಾಪಕರಿಗೆ ಸುಲಭವಾಗಲೀ ಎಂಬ ದೃಷ್ಟಿಯಿಂದ ಹಲವಾರು ಅಭ್ಯಾಸಗಳನ್ನು ಕೊಡಲಾಗಿದೆ. ಈ ತರಗತಿಗೆ ಪ್ರವೇಶಿಸುವ ವಿದ್ಯಾರ್ಥಿಗಳು ಈಗಾಗಲೇ ಏರಡುವ ಪರಿಸರ ಕಾಲ ಕನ್ನಡವನ್ನು ಕಲಿತಿರುತ್ತಾರೆ ಎಂಬ ಅಂಶವನ್ನೂ ಅವರೆಲ್ಲರೂ ಕನ್ನಡ ಪ್ರಾದೇಶಿಕ ಭಾಷೆಯಾಗಿ ಹೊಂದಿದ ವಾತಾವರಣವನ್ನು ಹೊಂದಿರುತ್ತಾರೆ ಎಂಬ ವಿಷಯವನ್ನೂ ಇಲ್ಲಿ ಗಮನಕ್ಕೆ ತೆಗೆದುಕೊಳ್ಳಲಾಗಿದೆ. ಹಾಗಾಗಿ ಕ್ಷಿಪ್ರಪಡಗಳಿಲ್ಲದ, ಹೆಚ್ಚಿನ ವಿಜಾತಿಯ ಒತ್ತುಕರಗಳಿಲ್ಲದ ಪದಗಳನ್ನು ಇಲ್ಲಿ ಗಮನಕೊಡಲಾಗಿದೆ. ವ್ಯಾಕರಣವನ್ನು ನಿಯಮಬದ್ಧತೆಗಿಂತ ಬಳಕೆಗೆ ಹೆಚ್ಚಿನ ಒತ್ತುಕೊಟ್ಟಿರುವ ಹೇಳಿಕೊಡುವುದರಿಂದ ಮೂರನೇ ಭಾಷೆಯಾಗಿ ಕಲಿಯುವರಿಗೆ ಹೆಚ್ಚಿನ ಸುಲಭವೂ ಉಪಯುಕ್ತವು ಆಗುತ್ತದೆ.

ನಮ್ಮ ಪರ್ಯಾಪ್ತಸ್ತಕ ರಚನೆ ಸಮಿತಿಯ ಸದಸ್ಯರಿಗೆ ಈ ಒಂದು ಅವಕಾಶವನ್ನು ಮಾಡಿಕೊಟ್ಟಿರುವ ಕನಾರ್ಕಿಕ ಪರ್ಯಾಪ್ತಸ್ತಕ ಸಂಖೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿವರಗಳಿಗೆ, ವಿಶೇಷವಾಗಿ, ಈ ಕಾರ್ಯದ ಸಂಯೋಜಕರಾದ ಶ್ರೀ ಮೂಡಂಬದಿತ್ತಾಯಿ ಹಾಗೂ ಶ್ರೀ ಪಾಂಡುರಂಗ ಅವರಿಗೆ ಕೃತಜ್ಞತೆಗಳು. ನನ್ನ ಜೋಡಿಗೆ ಅತ್ಯಂತ ಶ್ರದ್ಧೆ, ಆಸಕ್ತಿಗಳಿಂದ ಕಾಳಜಿ ವಹಿಸಿ ಈ ಪರ್ಯಾಪ್ತಸ್ತಕ ರಚನೆಯಲ್ಲಿ ಸಹಕರಿಸಿದ ಎಲ್ಲ ಸದಸ್ಯರಿಗೂ ಪರಿಶೀಲನೆಗೂ ಹಾಗೂ ಕಲಾವಿದರಿಗೂ ಹಾಗೂ ನನ್ನ ಪ್ರೇರ್ಯಕ್ಕಿಕ ಧನ್ಯವಾದಗಳು.

ಡಾ॥ ಎ. ಶಶಿಕಲ

ಅಧ್ಯಕ್ಷರು

ಪರ್ಯಾಪ್ತಸ್ತಕ ರಚನೆ ಸಮಿತಿ

## ಪರ್ಯಾಪ್ತಿ ಪರಿಷ್ಕರಣ ಸಮಿತಿಗಳ ವಿವರ

ಸರ್ವಾಧ್ಯಾಕ್ಷರು :

ಮೌ. ಬರಗೂರು ರಾಮಚಂದ್ರಪ್ಪ, ರಾಜ್ಯಪರ್ಯಾಪ್ತಿ ಪರಿಷ್ಕರಣಸಮಿತಿ, ಕನಾಟಕ ಪರ್ಯಾಪ್ತಿಕಸಂಘ(ರಿ) ಬೆಂಗಳೂರು-೮೫

### ಪರಿಷ್ಕರಣ ಸಮಿತಿ

ಅಧ್ಯಕ್ಷರು :

ಮೌ. ರಹಮತ್ ತರೀಕರೆ, ಪ್ರಾಧ್ಯಾಪಕರು, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಹೊಸಪೇಟೆ ತಾ. ಬಳಾರಿ ಜಿಲ್ಲೆ

ಸದಸ್ಯರು :

ಮೌ. ರುದ್ರಪುನ ಹಿರೇಮತ, ಸಹಪ್ರಾಧ್ಯಾಪಕರು, ಕೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ, ಸರಸ್ವತಿ ಬಡಾವಣೆ, ದಾವಣಗರೆ.

ಶ್ರೀ ಮಹದೇವಸ್ವಾಮಿ.ಬಿ, ಕನ್ನಡ ಅಧ್ಯಾಪಕರು, ಎ.ಪಿ.ಎಸ್. ಗ್ರಾಮಾಂತರ ಪ್ರೈಡಶಾಲೆ, ಸೋಮನಾಥಪುರ, ಬೆಂಗಳೂರು-೮೨

ಶ್ರೀಮತಿ ಪದ್ಮ, ಎ, ಕನ್ನಡ ಅಧ್ಯಾಪಕೆ, ಎಂ.ಎಲ್.ಎ ಪ್ರೈಡಶಾಲೆ, ಇಂಖೆ ಕ್ರಾಸ್, ಮಲ್ಲೇಶ್ವರಂ ಬೆಂಗಳೂರು-೧೫

ಶ್ರೀ ರಾಜುಶೆಟ್ಟಿ, ಕನ್ನಡ ಅಧ್ಯಾಪಕರು, ಸರ್ಕಾರಿ ಪ.ಪ್ರ.ಕಾಲೇಜು, (ಪ್ರೈಡಶಾಲೆ ವಿಭಾಗ)ಹೊಮ್ಮರಹಳ್ಳಿ, ಹೆಚ್.ಡಿ.ಕೋಟೆ, ತಾ,

ಶ್ರೀ ಜವರೇಗೌಡ, ಕನ್ನಡ ಅಧ್ಯಾಪಕರು, ಶ್ರೀ ವಿದ್ಯಾಗಣಪತಿ ಪ್ರೈಡಶಾಲೆ, ಬಿದರಕೋಟೆ, ಮದ್ವಾರು ತಾ, ಮಂಡ್ಯ ಜಿಲ್ಲೆ.

ಕಳಾವಿದರು:

ಶ್ರೀ ಡಿ.ಎನ್. ವೆಂಕಟೇಶ್, ಚಿತ್ರಕಲಾ ಶಿಕ್ಷಕರು, ಸರ್ಕಾರಿ ಪ್ರೈಡಶಾಲೆ, ಉರಮಾರ ಕಸಲಗರೆ, ಮಂಡ್ಯ ದಕ್ಷಿಣ ತಾಲ್ಲೂಕು,

### ಉನ್ನತ ಪರಿಶೀಲನ ಸಮಿತಿ

ಡಾ. ಎಚ್.ಎಸ್. ರಾಘವೇಂದ್ರರಾಘ್ವ, ನಿವೃತ್ತ ಪ್ರಾಧ್ಯಾಪಕರು, ನಂ.೨, ಇಂಖೆ ಕ್ರಾಸ್, ಜೆ.ಪಿ.ನಗರ, ಬೆಂಗಳೂರು-೨೮

ಡಾ. ಜ.ಆರ್. ತಿಪ್ಪೇಸ್ವಾಮಿ, ನಿವೃತ್ತ ಪ್ರಾಧ್ಯಾಪಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಾನಸ ಗಂಗೋತ್ತಿ, ಮೈಸೂರು-೬

ಡಾ. ಸ್ಯೇಯದ್ ಜಮೀರ್ ಉಲಲ್ಲಾಷ್ರೇಷ್ಠ್, ನಿವೃತ್ತ ಪ್ರಾಂತುಪಾಲರು, ಭಟ್ಟಳ, ಉತ್ತರ ಕನ್ನಡ ಜಿಲ್ಲೆ

ಡಾ. ಯಲ್ಲಿಪ್ಪ ಹಿಮ್ಮಡಿ, ಎಸ್.ಪಿ.ಎಂ. ಕಲಾ ಮತ್ತು ವಾರೀಜ್ ಕಾಲೇಜು, ರಾಯಬಾಗ, ಬೆಳಗಾವಿ ಜಿಲ್ಲೆ

ಡಾ. ಕಲಾವತಿ, ಕನ್ನಡ ಅಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಳಾರಿ

ಡಾ. ಪ್ರಶಾಂತ್ ನಾಯಕ್, ಪ್ರಾಧ್ಯಾಪಕರು, ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾನಿಲಯ ಶಂಕರಪಟ್ಟಣ, ಶಿವಮೊಗ್ಗ.

ಡಾ. ಗೀತಾವಸಂತ, ಸಹಪ್ರಾಧ್ಯಾಪಕರು, ಕನ್ನಡ ವಿಭಾಗ ತುಮಕೂರು ವಿಶ್ವವಿದ್ಯಾಲಯ ತುಮಕೂರು.

ಡಾ. ಸತ್ಯನಾರಾಯಣ, ಎಚ್.ಎಸ್. ಉಪನ್ಯಾಸಕರು, ಸರ್ಕಾರಿ ಪದವಿ ಮೂರ್ಕಾಲೇಜು, ಬಸವನಗುಡಿ, ಬೆಂಗಳೂರು.

ಸಲಹೆ ಮತ್ತು ಮಾರ್ಗದರ್ಶನ :

ಶ್ರೀ ಗೋಪಾಲಕೃಷ್ಣ ಹೆಚ್.ಎನ್, ವ್ಯವಸ್ಥಾಪಕ ನಿರ್ದೇಶಕರು, ಕನಾಟಕ ಪರ್ಯಾಪ್ತಿಕಸಂಘ(ರಿ) ಬೆಂಗಳೂರು-೮೫

ಶ್ರೀ ಕೆ.ಜಿ. ರಂಗಯ್ಯ, ಉಪನಿರ್ದೇಶಕರು, ಕನಾಟಕ ಪರ್ಯಾಪ್ತಿಕಸಂಘ(ರಿ) ಬೆಂಗಳೂರು-೮೫

ಕಾರ್ಯಕ್ರಮ ಸಂಯೋಜಕರು :

ಶ್ರೀ ಎ. ಚಂದ್ರಶೇಖರ್ ಬಾಬು, ಹಿರಿಯ ಸಹಾಯಕ ನಿರ್ದೇಶಕರು ಕನಾಟಕ ಪರ್ಯಾಪ್ತಿಕಸಂಘ(ರಿ) ಬೆಂಗಳೂರು-೮೫

## ಪರಿಷ್ಕರಣೆ ಕುರಿತು

ಒಂದರಿಂದ ಹತ್ತನೇ ತರಗತಿಯ ಪಠ್ಯಮಸ್ತಕಗಳ ಬಗ್ಗೆ ಪ್ರಕಟಗೊಂಡ ಸಾರ್ವಜನಿಕ ಅಭಿಪ್ರಾಯಗಳನ್ನು ಗಮನಿಸಿ ಮಾನ್ಯ ಮುಖ್ಯಮಂತ್ರಿಯವರೂ ಅಧ್ಯಾಸಚಿವರೂ ಆಗಿರುವ ಶ್ರೀ ಸಿದ್ದರಾಮಯ್ಯನವರು ತಮ್ಮ ೨೦೧೯-೨೦ ರ ಬಜೆಟ್‌ನಲ್ಲಿ ತಜ್ಞರ ಸಮಿತಿಯನ್ನು ರಚಿಸುವ ಫೋಷಣೆ ಮಾಡಿದರು. ತಜ್ಞರು ಅನುಸರಿಸಬೇಕಾದ ಮೂಲ ಆಶಯವನ್ನು ಹೀಗೆ ಹೇಳಿದರು: “ಪಠ್ಯಮಸ್ತಕಗಳನ್ನು ಸಾಮಾಜಿಕ ಸಾಮರಸ್ಯ, ನೈತಿಕಮೌಲ್ಯಗಳು, ವೃತ್ತಿತ್ವವಿಕಸನ, ವೃಜಾನ್ವಿತ ಮತ್ತು ವೈಚಾರಿಕ ಮನೋಭಾವ, ಜಾತ್ಯೀಯತೆ ಮತ್ತು ರಾಷ್ಟ್ರೀಯ ಬದ್ಧತೆಗಳಿಗೆ ಅನುಷಾಸನವಂತೆ ತಜ್ಞರ ಸಮಿತಿಯನ್ನು ಮನರ್ ರಚಿಸಲಾಗುವುದು” ಇದು ಬಜೆಟ್ ಭಾಷಣದಲ್ಲಿ ಸಾದರಪಡಿಸಿದ ಆಶಯ.

ಆನಂತರ ಶಿಕ್ಷಣ ಇಲಾಖೆಯು ಒಂದರಿಂದ ಹತ್ತನೇ ತರಗತಿಯವರೆಗಿನ ಪಠ್ಯಮಸ್ತಕಗಳ ಪರಿಷ್ಕರಣೆಗಾಗಿ ೨೨ ಸಮಿತಿಗಳನ್ನು ರಚಿಸಿ ದಿನಾಂಕ: ೨೪.೧೧.೨೦೧೮ ರಂದು ಆದೇಶಹೊರಡಿಸಿತು. ಈ ಸಮಿತಿಗಳು ವಿಷಯವಾರು ಮತ್ತು ತರಗತಿವಾರು ಮಾನದಂಡಕ್ಕನುಗೊಳಿಸಿದ ರಚಿತವಾದವು. ವಿವಿಧ ಪಠ್ಯವಿಷಯಗಳಿಗೆ ಸಂಬಂಧಿಸಿದ ತಜ್ಞರು, ಅಧ್ಯಾಪಕರು ಈ ಸಮಿತಿಗಳಲ್ಲಿದ್ದಾರೆ. ಈಗಾಗಲೇ ಲಿಖಿತವಾಗಿ ಬಂದಿರುವ ಅನೇಕ ಆಕ್ಷೇಪಗಳು ಮತ್ತು ವಿಶೇಷಣೆಗಳನ್ನು ಪರಿಶೀಲಿಸಿ, ತಮ್ಮ ಒಪ್ಪಗಳ ಬಗ್ಗೆ ನಿಣಾಯಿಸಿ ಪಠ್ಯಮಸ್ತಕಗಳನ್ನು ಪರಿಷ್ಕರಿಸುವ ಹೊಣೆಹೊತ್ತ ಈ ಸಮಿತಿಗಳಿಗೆ ‘ಅಗತ್ಯವಿದ್ವಲ್ಲಿ ಪಠ್ಯಮಸ್ತಕವನ್ನು ಪರಿಷ್ಕರಿಸಿ ನಂತರ ಪಠ್ಯಮಸ್ತಕಗಳನ್ನು ಪರಿಷ್ಕರಿಸುವ’ ಸ್ವಾತಂತ್ರ್ಯವನ್ನು ೨೪.೧೧.೨೦೧೮ರ ಆದೇಶದಲ್ಲೇ ನೀಡಲಾಗಿತ್ತು. ಆನಂತರ ೧೯.೦೯.೨೦೧೯ ರಂದು ಹೊಸ ಆದೇಶ ಹೊರಡಿಸಿ ‘ಅಗತ್ಯವಿದ್ವಲ್ಲಿ ಮನರ್ ರಚಿಸುವ’ ಸ್ವಾತಂತ್ರ್ಯವನ್ನು ನೀಡಲಾಯಿತು. ಹೀಗೆ ಸಮಗ್ರ ಪರಿಷ್ಕರಣೆಗೊಂಡ ಪಠ್ಯಮಸ್ತಕಗಳನ್ನು ೨೦೧೯-೨೧ ರ ಬದಲು ೨೦೧೯-೨೧ನೇ ಶೈಕ್ಷಣಿಕ ವರ್ಷದಲ್ಲಿ ಜಾರಿಗೊಳಿಸಲಾಗುವುದೆಂದು ಇದೇ ಆದೇಶದಲ್ಲಿ ತಿಳಿಸಲಾಯಿತು.

ಅನೇಕ ವೃತ್ತಿಗಳೂ ಸಂಘಟನೆಗಳೂ ಸ್ವಯಂಪ್ರೇರಿತರಾಗಿ ಪಠ್ಯಮಸ್ತಕಗಳ ಮಾಹಿತಿದೊಷ, ಆಶಯದೋಷಗಳನ್ನು ಹಳೆಯಾಡಿ ಶಿಕ್ಷಣ ಸಚಿವರಿಗೆ, ಪಠ್ಯಮಸ್ತಕ ಸಂಘಕ್ಕೆ ಕಳುಹಿಸಿದ್ದರು. ಅವುಗಳ ಪರಿಶೀಲನೆಮಾಡಿದ್ದಲ್ಲದೆ, ಸಮಿತಿಗಳಾಗಿಗೆ ಅನೇಕ ಸಂವಾದಗಳನ್ನು ಏರ್ಪಡಿಸಿ ವಿಚಾರ ವಿನಿಮಯ ಮಾಡಿಕೊಂಡಿದ್ದೇವೆ. ಪ್ರಾಥಮಿಕ ಮತ್ತು ಪ್ರೌಢಾಲ್ಲಾ ಅಧ್ಯಾಪಕರ ಸಂಘಗಳ ಜೊತೆ ಚರ್ಚೆಸಿದ್ದಲ್ಲದೆ ಪ್ರಶ್ನಾವಳಿ ಸಿದ್ಧಪಡಿಸಿ ಅಧ್ಯಾಪಕರಿಗೆ ಕಳಿಸಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಅಧ್ಯಾಪಕರು, ವಿಷಯಪರಿವೀಕ್ಷಕರು ಮತ್ತು ಡಯಟ್ ಪ್ರಾಂಶುಪಾಲರ ಪ್ರತ್ಯೇಕ ಸಭೆಗಳನ್ನು ನಡೆಸಿ ವಿಶೇಷಣಾತ್ಮಕ ಅಭಿಮತಗಳನ್ನು ಪಡೆಯಲಾಗಿದೆ. ವಿಜ್ಞಾನ, ಸಮಾಜವಿಜ್ಞಾನ, ಗಣಿತ, ಭಾಷೆ ಸಾಹಿತ್ಯಗಳಿಗೆ ಸಂಬಂಧಿಸಿದ ತಜ್ಞರಿಗೆ ಮೊದಲೇ ಪಠ್ಯಮಸ್ತಕಗಳನ್ನು ಕಳುಹಿಸಿ ಆನಂತರ ಸಭೆ ನಡೆಸಿ ಚರ್ಚೆಸಲಾಗಿದೆ. ಮಹಿಳಾ ಸಂಘಟನೆ ಹಾಗೂ ವಿಜ್ಞಾನ ಸಂಬಂಧಿ ಸಂಸ್ಥೆಗಳನ್ನು ಆಹ್ವಾನಿಸಿ ಚಿಂತನೆ ನಡೆಸಲಾಗಿದೆ. ಹೀಗೆ ಎಲ್ಲಾ ಮೂಲಗಳಿಂದ ಪಡೆದ ಅರಿವಿನ ಆಧಾರದ ಮೇಲೆ ಪಠ್ಯಮಸ್ತಕಗಳನ್ನು ಅಗತ್ಯವಿದ್ವಕಡೆ ಪರಿಷ್ಕರಿಸಲಾಗಿದೆ.

ಒಮ್ಮುಖ್ಯವಾದ ಇನ್ನೊಂದು ಸಂಗತಿಯನ್ನು ಇಲ್ಲಿ ಹೇಳಬೇಕು. ಕೇಂದ್ರಾಯ ಶಾಲೆ (ಎನ್.ಸಿ.ಇ.ಆರ್.ಟಿ) ಪಠ್ಯಮಸ್ತಕಗಳ ಜೊತೆ ರಾಜ್ಯದ ಪಠ್ಯಮಸ್ತಕಗಳನ್ನು ತೋಲನಿಕವಾಗಿ ಅಧ್ಯಯನ ಮಾಡಿ ಸಲಹೆಗಳನ್ನು ನೀಡಲು ವಿಜ್ಞಾನ, ಗಣಿತ ಮತ್ತು ಸಮಾಜವಿಜ್ಞಾನಕ್ಕೆ ಸಂಬಂಧಿಸಿದಂತೆ ತಜ್ಞರ ಮೂರು

ಸಮಿತಿಗಳನ್ನು ರಚಿಸಲಾಯಿತು. ಈ ಸಮಿತಿಗಳು ನೀಡಿದ ತೊಲನಿಕ ವಿಶೇಷಣ ಮತ್ತು ಸಲಹೆಗಳನ್ನು ಆಧರಿಸಿ ರಾಜ್ಯ ಪರ್ಯಾಪ್ತಸ್ತಕಗಳ ಗುಣಮಟ್ಟವನ್ನು ಹೆಚ್ಚಿಸಲಾಗಿದೆ. ಕೇಂದ್ರೀಯ ಶಾಲಾ ಪರ್ಯಾಪ್ತಸ್ತಕಗಳಿಗಿಂತ ನಮ್ಮ ರಾಜ್ಯದ ಪರ್ಯಾಪ್ತಸ್ತಕಗಳ ಗುಣಮಟ್ಟ ಕಡಿಮೆಯಾಗದಂತೆ ಕಾಯ್ದುಕೊಳ್ಳಲಾಗಿದೆ. ಜೊತೆಗೆ ಅಂಥು, ತಮಿಳುನಾಡು, ಮಹಾರಾಷ್ಟ್ರಗಳ ಪರ್ಯಾಪ್ತಸ್ತಕಗಳ ಜೊತೆ ನಮ್ಮ ಪರ್ಯಾಪ್ತಸ್ತಕಗಳನ್ನು ಪರಿಶೀಲಿಸಲಾಗಿದೆ.

ಇನ್ನೊಂದು ಸಷ್ಟನೆಯನ್ನು ನೀಡಲು ಬಯಸುತ್ತೇನೆ. ನಮ್ಮ ಸಮಿತಿಗಳು ಮಾಡಿರುವುದು ಪರಿಷ್ಕರಣೆಯೇ ಹೊರತು ಪರ್ಯಾಪ್ತಸ್ತಕಗಳ ಸಮಗ್ರ ರಚನೆಯಲ್ಲ. ಆದ್ದರಿಂದ ಈಗಾಗಲೇ ರಚಿತವಾಗಿರುವ ಪರ್ಯಾಪ್ತಸ್ತಕಗಳ ಸ್ವರೂಪಕ್ಕೆ ಎಲ್ಲಿಯೂ ಧಕ್ಕೆಯುಂಟುಮಾಡಿಲ್ಲ. ಲಿಂಗತ್ವ ಸಮಾನತೆ, ಪ್ರಾದೇಶಿಕ ಪ್ರಾತಿನಿಧ್ಯ, ರಾಷ್ಟ್ರೀಯ ಸಮಗ್ರತೆ, ಸಮಾನತೆ, ಸಾಮಾಜಿಕ ಸಾಮರಸ್ಯಗಳ ಹಿನ್ನೆಲೆಯಲ್ಲಿ ಕೆಲವು ಪರಿಷ್ಕರಣೆಗಳು ನಡೆದಿವೆ. ಹೀಗೆ ಪರಿಷ್ಕರಿಸುವಾಗ ರಾಷ್ಟ್ರೀಯ ಪರ್ಯಾಪ್ತಮ ಚೌಕಟ್ಟು ಮತ್ತು ರಾಜ್ಯ ಪರ್ಯಾಪ್ತಮ ಚೌಕಟ್ಟಗಳನ್ನು ಏರಿಲ್ಲವೆಂದು ತಿಳಿಸಬಯಸುತ್ತೇವೆ: ಜೊತೆಗೆ ನಮ್ಮ ಸಂವಿಧಾನದ ಆಶಯಗಳನ್ನು ಅನುಸರಿಸಲಾಗಿದೆ. ಸಮಿತಿಗಳು ಮಾಡಿದ ಪರಿಷ್ಕರಣೆಯನ್ನು ಮತ್ತೊಮ್ಮೆ ಪರಿಶೀಲಿಸಲು ವಿಷಯವಾರು ಉನ್ನತ ಪರಿಶೀಲನ ಸಮಿತಿಗಳನ್ನು ರಚಿಸಿ ಅಭಿಪ್ರಾಯಪಡೆದು ಅಳವಡಿಸಲಾಗಿದೆ.

ಹೀಗೆ ಕ್ರಮಬದ್ಧವಾಗಿ ನಡೆದ ಕೆಲಸಕ್ಕೆ ತೆಮ್ಮನ್ನು ತಾವು ಸಂಪೂರ್ಣ ತೊಡಗಿಸಿಕೊಂಡ ಇಲ್ಲ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರನ್ನು ಹಾಗೂ ಉನ್ನತ ಪರಿಶೀಲನಾ ಸಮಿತಿಯ ಸಮಸ್ಯರನ್ನು ಕೃತಜ್ಞತೆಯಿಂದ ನೆನೆಯುತ್ತೇವೆ. ಅಂತಹೀ ಸಮಿತಿಗಳ ಕೆಲಸ ಸುಗಮವಾಗಿ ನಡೆಯುವಂತೆ ವ್ಯವಸ್ಥೆಮಾಡಲು ಕಾರ್ಯಕ್ರಮ ಅಧಿಕಾರಿಗಳಾಗಿ ನಿಷ್ಠೆಯಿಂದ ದುಡಿದ ಪರ್ಯಾಪ್ತಕ ಸಂಘದ ಎಲ್ಲಾ ಅಧಿಕಾರಿಗಳನ್ನೂ ನೆನೆಯುತ್ತೇವೆ. ಸಹಕರಿಸಿದ ಸಿಬ್ಬಂದಿಗೂ ನಮ್ಮ ವಂದನೆಗಳು. ಅಭಿಪ್ರಾಯ ನೀಡಿ ಸಹಕರಿಸಿದ ಸರ್ವ ಸಂಘಟನೆಗಳು ಮತ್ತು ತಜ್ಞರಿಗೆ ಧನ್ಯವಾದಗಳು.

(ಗೋಪಾಲ್ ಕೃಷ್ಣ ಹೆಚ್.ಎನ್)

ವ್ಯವಸ್ಥಾಪಕ ನಿರ್ದೇಶಕರು  
ಕನಾರ್ಟಿಕ ಪರ್ಯಾಪ್ತಸ್ತಕ ಸಂಘ (ರ)  
ಬೆಂಗಳೂರು-೮೫

(ಮೈ. ಬರಗೂರು ರಾಮಚಂದ್ರಪ್ಪ)

ಸರ್ವಾಧ್ಯಕ್ಷರು  
ರಾಜ್ಯ ಪರ್ಯಾಪ್ತಸ್ತಕ ಪರಿಷ್ಕರಣ ಸಮಿತಿ  
ಕನಾರ್ಟಿಕ ಪರ್ಯಾಪ್ತಸ್ತಕ ಸಂಘ (ರ)  
ಬೆಂಗಳೂರು-೮೫

## ಪರಿವಿಡಿ

### ಭಾಗ-೧ ಪರ್ಯಾಪ್ತಧಾನ ಅಧ್ಯಯನ - ಗದ್ಯ ಪದ್ಯಗಳು

ಕ್ರ.ಸಂ	ಪಾಠಗಳ ಹೆಸರು	ಪ್ರಕಾರ	ಕೃತಿಕಾರರ ಹೆಸರು	ಪುಟ ಸಂಖ್ಯೆ
೧	ಕಾಮನಬಿಲ್ಲ ಕರ್ಮಾನು ಕಟ್ಟಿದೆ	ಪದ್ಯ	ಕುವೆಂಪು	೧೧
೨	ಮರದ ಧ್ವನಿದಲ್ಲಿ	ಗದ್ಯ	ಆರ್. ಕುಮಾರ್	೧೫
೩	ಕನ್ನಡದ ಕಹಳೆ ಮೊಳಗಲಿ	ಪದ್ಯ	ಬಸವರಾಜು ಸಬರದ	೧೪
೪	ಭಲೇ ಬಿಂದು	ಗದ್ಯ	ಬಿ. ಬೋರೇಗೌಡ	೧೯
೫	ಹಗಲು ವೇಷಗಾರರು	ಪದ್ಯ	ಜಂಬಣ್ಣ ಅಮರಚಿಂತ	೨೬
೬	ಬಾಲ್ಯದ ನೆನಪುಗಳು	ಗದ್ಯ	ಶಿವರಾಮ ಕಾರಂತ	೨೦
೭	ನೆನಪಿದೆಯೆ ನಿನಗೆ?	ಪದ್ಯ	ಬಿ.ಎಸ್. ಶಿವರುದ್ರಪ್ಪ	೨೨
೮	ಚಿನ್ನದ ಗೂಂಬೆಗಳು	ಗದ್ಯ	ನಲೀ- ಕಲಿ ಸಾಹಿತ್ಯ	೪೨
೯	ಮಳೆಯ ಹಾಡು	ಪದ್ಯ	ಸಂಧ್ಯಾರೆಡ್ಡಿ ಕೆ.ಆರ್.	೪೯
೧೦	ಮಾಸ್ತಿಯವರ ಮಾತ್ರಪ್ರೇಮ	ಗದ್ಯ	ಬೆಳಗೆರೆ ಕೃಷ್ಣಶಾಸ್ತಿ	೫೨
೧೧	ಭೂಮಿತಾಯಿ	ಪದ್ಯ	ಜನಪದ	೫೯
೧೨	ಕಚ್ಚೀಫ್ಫ್ ಮಹಿಮೆ	ಗದ್ಯ	ಜಯಪ್ರಕಾಶ್ ಅಬ್ಜಿಗೆರೆ	೬೨
೧೩	ಬಿಡು ಭ್ರಮೆಯು	ಪದ್ಯ	ಬಿ.ಟಿ. ಲಲಿತಾನಾಯಕ್	೬೯
೧೪	ಪಂಪಾ ಯಾತ್ರೆ	ಗದ್ಯ	ವಿ. ಸೀತಾರಾಮಯ್ಯ	೭೨
೧೫	ಅಜ್ಞಿಯ ತೋಟ	ಗದ್ಯ	ಕೆ.ಸಿ. ಶಶಿಧರ	೭೯

### ಭಾಗ-೨ ಪರ್ಯಾಪ್ತಧಾನ ಅಧ್ಯಯನ

೧	ಮುಗ್ಧ ಹೊಗಳು	ಪದ್ಯ	ಬಿದರಹಳ್ಳಿ ನರಸಿಂಹಮೂರ್ತಿ	೯೧
೨	ಉದ್ಯಾನಶಿಲ್ಪಿ ಜಿ.ಎಚ್. ಕೃಂಬಿಗಲ್	ಗದ್ಯ	ಸಂಪಾದಕರು	೯೪
೩	ಸಾವೇ	ಪದ್ಯ	ರಂಜಾನ ದಗ್ಡ	೯೨
೪	ಬಿಳಿದಾಳೆ ಆನೆಗಳು	ಗದ್ಯ	ಪಾರ್ವತೀಶ್	೧೦೦

## ೧. ಕಾಮನ ಬಿಲ್ಲು ಕರ್ಮಾನು ಕಟ್ಟಿದೆ

- ಪುಂಡುಪು

ಪ್ರವೇಶ: ನಿಸರ್ಗ ಕೆವಿಗಳಿಗೆ ಸೂಕ್ತಿಯ ಆಗರ. ಪ್ರಕೃತಿಯ ಅನೇಕ ಅಂಶಗಳನ್ನು ತಮ್ಮ ಕೆವಿತೆಗಳಲ್ಲಿ ಕೆವಿಗಳು ಬಿಚ್ಚಿಟ್ಟಿದ್ದಾರೆ. ಆಕಾಶ, ಸೂರ್ಯ, ನದಿ, ಸಮುದ್ರ, ಕೆರೆ, ತೋಟ, ಬೆಟ್ಟ-ಗುಡ್ಡ, ಕಾಡು-ಮೇಡು ಮುಂತಾದವನ್ನು ಕಂಡ ಕೆವಿಯ ಮನಸ್ಸು ಗರಿಗೆದರುತ್ತದೆ. ಇದೇ ರೀತಿ ಪ್ರಕೃತಿಯ ಒಂದು ಅಳಕೆಯಿಂದರೆ ಮಳೆಗಾಲದಲ್ಲಿ ಆಕ್ಷಿಕವಾಗಿ ಹುಟ್ಟುವ ಕಾಮನಬಿಲ್ಲು ಏಳುಬಣ್ಣಗಳಿಂದ ಕೂಡಿದ ಇದು ಭೂಮಿಗೂ ಆಕಾಶಕ್ಕೂ ಸೇತುವೆ ನಿರ್ಮಿಸುವ ರೀತಿ ಆಕರ್ಷಕವಾದುದು. ಈ ನೋಟವು ಯಾರನ್ನೇ ಆದರೂ ಕುಣಿದು ಕುಪ್ಪಳಿಸುವಂತೆ ಮಾಡುತ್ತದೆ. ಬಿಲ್ಲಿನಾಕಾರದ ಈ ಮಳೆಬಿಲ್ಲಿನ ಮನಮೋಹಕ ವ್ಯಾಚಿತ್ರಗಳನ್ನು ಪ್ರಸ್ತುತ ಕರೆನ ತರೆದಿಡುತ್ತದೆ.

ಕಾಮನ ಬಿಲ್ಲು ಕರ್ಮಾನು ಕಟ್ಟಿದೆ;  
ಮೋಡದ ನಾಡಿನ ಬಾಗಿಲಿಗೆ!

ಬಣ್ಣಗಳೇಳನು ತೋರಣ ಮಾಡಿದೆ;  
ಕಂದನ ಕಟ್ಟಿಗೆ ಜಂದವನೂಡಿದೆ.


ಹಣ್ಣಿನ ಹೊವಿನ ಹೊನ್ನನು ಕೂಡಿದೆ;  
ಮುಕ್ಕಿಗೇರೊಕ್ಕಿಯಾಟವನಾಡಿದೆ.



ತೆಂಗಿನ ತೋಟದ ಬುಡದಲಿ ಮೂಡಿದೆ;  
ಭೂಮಿಗೆ ಬಾನಿಗೆ ಸೇತುವೆ ಹೂಡಿದೆ.

ಕಾಮನ ಬಿಲ್ಲು ಕರ್ಮಾನು ಕಟ್ಟಿದೆ;  
ಮೋಡದ ನಾಡಿನ ಬಾಗಿಲಿಗೆ!

## ಕೃತಿಕಾರರ ಪರಿಚಯ



ಹುವೆಂಪು ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ಹುಪ್ಪಳಿ ವೆಂಕಟಪ್ಪನವರ ಮಗ ಪುಟ್ಟಪ್ಪನವರು, ಶಿವಮೋಗ್ಗ ಜಿಲ್ಲೆಯ ತೀರ್ಥಹಳ್ಳಿ ಶಾಲ್ಲೂಕಿನ ಹುಪ್ಪಳಿಯಲ್ಲಿ ೨೯ನೇ ಡಿಸೆಂಬರ್ ೧೯೭೪ರಂದು ಜನಿಸಿದರು. ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ಸಂಸಾರಕರಾಗಿ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದರು. ಇವರು ರಚಿಸಿರುವ ‘ಶ್ರೀರಾಮಾಯಣ ದರ್ಶನಂ’ ಒಂದು ಮಹಾಕಾವ್ಯವಾಗಿದೆ. ಇವರು ರಚಿಸಿರುವ ‘ಕಾನೂರು ಹೆಗ್ಡಿತಿ’, ‘ಮಲೆಗಳಲ್ಲಿ ಮದುಮಗಳು’ ಎಂಬ ಬೃಹತ್ ಕಾದಂಬರಿಗಳು, ‘ನೆನಪಿನ ದೋಷಿಯಲ್ಲಿ’ ಎಂಬ ಆತ್ಮಕಥನ, ‘ನನ್ನ ಮನ’, ‘ಕೊಳಲು’, ‘ನವಿಲು’, ‘ಪ್ರೇಮಕಾಶೀರ್’ ಮುಂತಾದ ಕವನ ಸಂಕಲನಗಳು, ‘ಮಹಾರಾಷ್ಟ್ರ’, ‘ಬೆರಳ್ಗೆ ಕೊರಳ್’, ‘ರಕ್ಷಾಕ್ಷ’ ‘ಶೂದ್ರ ತಪಸ್ಸಿ’ ಮೊದಲಾದ ನಾಟಕಗಳು ಸಾಹಿತ್ಯಕ್ಕೇತದಲ್ಲಿ ಪ್ರಸಿದ್ಧಿ ಪಡೆದಿವೆ.

ಹುವೆಂಪು ಇವರಿಗೆ ಭಾರತೀಯ ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಕನಾಕಟಕ ರತ್ನ ಪ್ರಶಸ್ತಿ, ಪದ್ಮಭೂಷಣ, ಪದ್ಮವಿಭೂಷಣ ಹಾಗೂ ರಾಷ್ಟ್ರಕವಿ ಪ್ರಶಸ್ತಿಗಳು ದೊರೆತಿವೆ. ಇವರು ೧೯೮೧ರಲ್ಲಿ ನಿಧನರಾದರು.

‘ಕಾಮನ ಬಿಲ್ಲು ಕರ್ಮಾನು ಕಟ್ಟಿದೆ’ ಎಂಬ ಕವನವನ್ನು ಹುವೆಂಪು ಅವರ ನನ್ನ ಮನೆ ಎಂಬ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.

### ಪದಗಳ ಅರ್ಥ

ಉಡು—ಉಣಿಸು;

ಓಹುಲಿ—ಉತ್ತಪ್ಪಕಾಲದಲ್ಲಿ ಸಂತೋಷದಿಂದ ಪರಸ್ಪರ

ಮೈಮೇಲೆ ಎರಚುವ ಬಣ್ಣಾದ ನೀರು;

ಕರ್ಮಾನು—ಅರ್ಥ ಚಂದ್ರಕೃತಿಯ ರಚನೆ;

ತೋರಣ—ಅಲಂಕಾರಕ್ಕಾಗಿ ಬಾಗಿಲು

ಮೊದಲಾದವುಗಳಿಗೆ ಕಟ್ಟುವ ಚಿಗುರು;

ಬಾನು—ಆಕಾಶ;

ಬಿಲ್ಲು—ಬಾಣವನ್ನು ಬಿಡಲು ಬಳಸುವ ಸಲಕರಣೆ;

ಬುಡ—ಮರದ ತಳಭಾಗ, ಮರದ ಬೊಳ್ಣೆ;

ಸೇತುವೆ—ನದಿ ಮೊದಲಾದವುಗಳನ್ನು ದಾಟಲು

ಕಟ್ಟಿರುವ ರಚನೆ;

ಹೊನ್ನು—ಚಿನ್ನ, ಸಂಪತ್ತು.

### ಟಿಪ್ಪಣಿ

ಕಾಮನಬಿಲ್ಲು :

ಏಳು ಬಣ್ಣಗಳಿಂದ ಕೂಡಿದ್ದು, ಮಳೆಗಾಲದಲ್ಲಿ ಬಾನಿನಲ್ಲಿ ಕಂಡುಬರುವ ಅಪೂರ್ವ ಪ್ರಕೃತಿ ವೈಚಿತ್ರ್ಯ. ನೀರಳೆ, ಕಡುನೀಲಿ, ನೀಲಿ, ಹಸಿರು, ಹಳದಿ, ಕಿತ್ತಲೆ ಮತ್ತು ಕಂಪು ಇವೇ ಆ ಏಳು ಬಣ್ಣಗಳು.

## ಅಭ್ಯಾಸ

- ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರಿಸಿರಿ:
- ಕಾಮನ ಬಿಲ್ಲು ಯಾವುದನ್ನು ತೋರಣವನ್ನಾಗಿ ಮಾಡಿದೆ?
  - ಮಕ್ಕಳಿಗೆ ಕಾಮನ ಬಿಲ್ಲು ಯಾವ ಆಟವನ್ನು ಆಡಿಸಿದೆ?
  - ಕಾಮನ ಬಿಲ್ಲು ಎಲ್ಲಿ ಮೂಡಿದೆ ಎಂದು ಕುವೆಂಪು ಹೇಳಿದ್ದಾರೆ?
  - ಕುವೆಂಪುರವರು ವರ್ಣಿಸಿರುವಂತೆ ಭೂಮಿಗೆ ಬಾನಿಗೆ ಸೇತುವೆಯನ್ನು ನಿರ್ಮಿಸಿರುವುದು ಯಾವುದು?
  - ಕಾಮನ ಬಿಲ್ಲಿನಲ್ಲಿರುವ ಬಣ್ಣಗಳಾವುವು?
- ಆ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.
- ಕಾಮನ ಬಿಲ್ಲು ಕಂದಮೃಗಳಿಗೆ ಹೇಗೆ ಸಂತಸವನ್ನು ಉಂಟುಮಾಡಿದೆ?
  - ಕುವೆಂಪುರವರು ಕಾಮನ ಬಿಲ್ಲಿನ ಸೂಭಗನ್ನು ಹೇಗೆ ವರ್ಣಿಸಿದ್ದಾರೆ?

## ಭಾಷಾಭ್ಯಾಸ

- ಅ) ಕೆಳಗಿನ ಪದಗಳಿಗೆ ‘ಕಾಮನ ಬಿಲ್ಲು ಕರ್ಮಾನು ಕಟ್ಟಿದೆ’ ಪದ್ಯದಲ್ಲಿ ಇರುವ ಪ್ರಾಸಪದಗಳನ್ನು ಗುರುತಿಸಿ ಬರೆಯಿರಿ.  
ಮಾಡಿದೆ, ಕೂಡಿದೆ, ಮೂಡಿದೆ.
- ಆ. ಕೆಳಗಿನ ಪದಗಳಿಗೆ ಪ್ರಾಸಪದಗಳನ್ನು ಆಲೋಚಿಸಿ ಬರೆಯಿರಿ.
- ಉದಾ: ತೋರಣ-ಹೂರಣ  
ಹಣ್ಣಿನ, ತೋಟ, ಮೋಡ, ನಾಡು.
- ಆ) ಕೆಳಗೆ ಹೊಟ್ಟಿರುವ ವಾಕ್ಯಗಳನ್ನು ಓದಿಕೊಂಡು ಅದೇ ಅರ್ಥವನ್ನು ಹೊಡುವ ‘ಕಾಮನ ಬಿಲ್ಲು ಕರ್ಮಾನು ಕಟ್ಟಿದೆ’ ಪದ್ಯದ ಶಾಲುಗಳನ್ನು ಬರೆಯಿರಿ.  
ಹಣ್ಣು, ಹೂವು, ಹೊನ್ನಿನಿಂದ ಕೂಡಿರುವ ಕಾಮನ ಬಿಲ್ಲು,  
ಎಳು ಬಣ್ಣಗಳಿಂದ ಕೂಡಿರುವ ತೋರಣವನ್ನು ಕಟ್ಟಿ,  
ಮಕ್ಕಳ ಕಟ್ಟಿಗೆ ಅಂದವನ್ನುಂಟು ಮಾಡಿ, ಬಣ್ಣದ ನೀರಿನ ಆಟವನ್ನು ಆಡಿಸಿದೆ.
- ಇ) ಬಿಡಿಸಿ ಬರೆದಿರುವ ಪದಗಳನ್ನು ಕೂಡಿಸಿ ಬರೆಯಿರಿ.
- ಉದಾ: ಬಣ್ಣಗಳು + ಏಳನು - ಬಣ್ಣಗಳೇಳನು  
ಚಂದವನು+ಉಡಿದೆ, ಹೊನ್ನು+ಅನ್ನು, ಮಕ್ಕಳಿಗೆ+ಓಕುಳಿ, ಆಟವನು+ಆಡಿದೆ.
- ಈ) ಕೆಳಗಿನ ಪದಗಳನ್ನು ಓದಿಕೊಂಡು ಬರೆಯಿರಿ.
- ಕಾಮನ ಬಿಲ್ಲು, ಬಣ್ಣಗಳೇಳು, ಓಕುಳಿಯಾಟ, ತೆಂಗಿನ ತೋಟ, ಮೋಡದ ನಾಡು.

## ಭಾಷಾ ಚಟುವಟಿಕೆ

- ಅ) ಕಾಮನ ಬಿಲ್ಲಿನ ಸೌಂದರ್ಯವನ್ನು ಕುರಿತು ತರಗತಿಯಲ್ಲಿ ಚಚೆಸಿ, ಅದನ್ನು ಕುರಿತು ಇದಾರು ವಾಕ್ಯಗಳನ್ನು ಬರೆಯಿರಿ.
- ಆ) ಕುವೆಂಪುರವರ ಕವನ ಸಂಗ್ರಹ, ನಾಟಕ ಮತ್ತು ಮಕ್ಕಳ ಪುಸ್ತಕದ ಒಂದೊಂದು ಹೆಸರನ್ನು ಬರೆಯಿರಿ.
- ಇ) ‘ಕಾಮನ ಬಿಲ್ಲಿ ಕರ್ಮಾನು ಕಟ್ಟಿದೆ’ ಪದ್ಯವನ್ನು ಕಂಠಪಾಠಮಾಡಿ ಸಾಮೂಹಿಕವಾಗಿ ಹಾಡಿರಿ.
- ಈ) ಚಿತ್ರದಲ್ಲಿರುವ ಪ್ರಕೃತಿಯ ಸೌಂದರ್ಯ ಕುರಿತು ಇದಾರು ವಾಕ್ಯಗಳನ್ನು ಬರೆಯಿರಿ.



### ಭಂದಸ್ಸು

ಪದ್ಯ ರಚನೆಯ ನಿಯಮಗಳನ್ನು ವಿವರಿಸುವ ಶಾಸ್ತ್ರವೇ ಭಂದಶ್ಶಾಸ್ತ್ರ. ಭಂದಶ್ಶಾಸ್ತ್ರದ ಪ್ರಕಾರ ರಚಿತವಾದ ಪದ್ಯವನ್ನು ಭಂದೋಬಧ್ದ ಪದ್ಯ ಎನ್ನುವರು.

ಭಂದಸ್ಸಿನಲ್ಲಿ ಮುಖ್ಯವಾಗಿ ಮೂರು ವಿಭಾಗಗಳಿವೆ

೧. ಪ್ರಾಸ್
೨. ಯತಿ
೩. ಗಣ

ಪ್ರಕೃತಿಯ ತೋರಣ-ಸಂತಸಕೆ ಕಾರಣ

\*\*\*\*\*

## ೭. ಮರದ ಧ್ಯಾನದಲ್ಲಿ

– ಆರ್. ಕುಮಾರ್

**ಪ್ರವೇಶ:** ಮರಗಳು ಸಕಲ ಜೀವಿಗಳ ಆಶ್ರಯ ತಾಣ. ಇವು ಆಹಾರ, ನೆರಳು, ಗಾಳಿಯನ್ನಷ್ಟೇ ಕೊಡುವುದಿಲ್ಲ. ಮನುಷ್ಯರಿಗೆ ಪ್ರೀತಿ, ತ್ಯಾಗ, ಕರುಣೆಯ ಸಂದೇಶವನ್ನೂ ಕೊಡುತ್ತವೆ. ಜನ ತಮ್ಮನ್ನು ಕಡಿದರೂ ಮತ್ತೆ ಮತ್ತೆ ಜಿಗುರಿ ತಮ್ಮ ಇರುವಿಕೆಯನ್ನು ಸಾರುವ ಮರಗಳು, ಸಮಾಜದಲ್ಲಿ ಹೇಗೆ ಬಾಳಬೇಕು ಎಂಬುದನ್ನು ಸಾರಿಹೇಳುತ್ತವೆ. ಹೆತ್ತವರು ಮುಪ್ಪಾದಾಗ ವೃದ್ಧಶ್ರಮಕ್ಕೆ ನೂಕುವ ಮಕ್ಕಳನ್ನು ಕಂಡು ಮಾತನಾಡದ ಈ ಮರಗಳು ನಗುತ್ತವೆ. ಮನುಷ್ಯರ ನಿಷ್ಠರುಣ ಆಲೋಚನೆ ಮತ್ತು ಭಾವನೆಗಳು ಪರಿಸರಕ್ಕೂ ಮಾನವ ಜನಾಂಗಕ್ಕೂ ಹೇಗೆ ಮಾರಕವಾಗಿವೆ ಎಂಬುದು ಈ ಲೇಖನದಲ್ಲಿ ಮನೋಜ್ಞವಾಗಿ ಮೂಡಿಬಂದಿದೆ.

ಮರಗಳು ಸೃಷ್ಟಿಯ ಒಂದು ಜಿತ್ತಾರ; ಅವು ಭೂಮಿಯ ಹೊದಿಕೆ; ಹಾಗೆಂದೇ ಮಣ್ಣ ಮರಗಳ ಬೇರನ್ನು ಅಪ್ಪಿಕೊಂಡೇ ಇರುತ್ತದೆ. ಮರಗಳಿಂದ ನಾವು ಕಲಿಯಬೇಕು. ಒಂದೊಂದು ಎಲೆಯೂ ವಿಶ್ವವಿದ್ಯಾನಿಲಯವೇ! ಮರಗಳು ನಿತ್ಯವೂ ಆಶ್ಚರ್ಯಸೂಚಕ ಚಿಹ್ನೆಗಳೇ.

ಇದನ್ನಾರ್ಥಿಯದ ಜನ ಮರಗಳನ್ನು ಮನುಷ್ಯರಿಗೆ ಹೋಲಿಸಿ ನಿಂದಿಸುತ್ತಾರೆ. ‘ಮರದ ದಿಮ್ಮಿ ಇದ್ದ ಹಾಗೆ ಇದ್ದಿಯಲ್ಲೇ’, ‘ನಿನ್ನ ಬುದ್ಧಿ ಕೊರಡಾಗಿದೆ’ ಎನ್ನವರು. ನಮ್ಮ ಜನಪದರು ಸಹ ‘ಜಾಲೀಯ ಮರವು ನೆರಳಲ್ಲ ಮಗಳೇ, ತಾಯಿಯ ಮನೆಯು ಸ್ಥಿರವಲ್ಲ’ ಎಂದಿದ್ದಾರೆ. ‘ಒಣಮರಕ್ಕೆ ಗಿಳಿಕಾದು ಕುಳಿತಂತೆ’, ‘ಜಾಲೀಯ ಹಾಕಿದರೆ ಕಾಲಿಗೆ ಮೂಲ’ ಎಂಬ ನುಡಿಗಳ್ಳು ಮತ್ತು ಗಾದೆ ಮಾತುಗಳಿಂದಲೂ ಮರಗಳನ್ನು ಹೀಯಾಳಿಸುವರು. ‘ಕಷ್ಟ ಮನುಷ್ಯನಿಗೆ ಬಾರದೆ ಮರಕ್ಕೆ ಬರುತ್ತದೆಯೇ’ ಎಂಬ ಅರ್ಥಹಿಂನ ಮಾತುಗಳನ್ನು ಕೇಳುತ್ತಿರುತ್ತೇವೆ. ಈ ರೀತಿಯ ಸಾಲುಗಳು ನನ್ನನ್ನು ಬಹಳ ನೋಯಿಸುತ್ತವೆ. ಆಗೆಲ್ಲ ಮರಗಳನ್ನು ನನೆಯುತ್ತೇನೆ. ನನ್ನ ಹೃದಯ ತಣೆಯುತ್ತದೆ.



ಮರಗಳು ಪಕ್ಕಿ ಸಂಕುಲಕ್ಕೆ ಅಲಯವಾಗಿವೆ. ರಮ್ಮೆ ಜಗತ್ತಿಗೆ ತೋರಣವಾಗಿವೆ. ಸೌಂದರ್ಯಕ್ಕೆ ಆಗರವಾಗಿವೆ. ಹೂಗಳಿಗೆ ಜನ್ಮಕೊಡುವ ತಾಯಿಯಾಗಿವೆ. ಆ ಹೂಗಳ ರಸವನ್ನು ಉಣಿಲು ಬರುವ ಪತಂಗ ಪಾತರಗಿತ್ತಿಗಳು ಸಂಭೂತಿಸುತ್ತವೆ. ವಿಜ್ಞಾನಿಗಳ ಪ್ರಕಾರ, ಒಂದು ಮರ ಹತ್ತು ಸಾವಿರ ಜನಕ್ಕೆ ಆಮ್ಲಜನಕ ನೀಡುವ ಜೀವದಾಯಕ ಕೆಲಸ ಮಾಡುತ್ತದೆ. ಮರವು ಮೋಡಗಳನ್ನು ತಡೆದು ಮಳೆ ತರಿಸುವ ವ್ಯವಸ್ಥಾಪಕನಾಗುತ್ತದೆ.

ಮನುಷ್ಯನಿಗೂ ಮರವೇ ಗುರುವಾಗಿ ಪ್ರೀತಿ, ದಾನ, ಸಹಾಯ ಮಾಡುವುದನ್ನು ಕಲಿಸುತ್ತದೆ. ಕಣಿಯನ್ನು ಸಹಿಸಿ ಸಹನೆ ಬೆಳೆಸಿಕೊಳ್ಳುವುದನ್ನು ರೂಢಿಸುತ್ತದೆ.

ಮರವ ತನಗೆ ಕಲ್ಲಿನಿಂದ ಹೊಡೆದವನಿಗೂ ಹಣ್ಣಿನ್ನು ಕೊಡುತ್ತದೆ; ಕಡಿಯುವ ಕೊಡಲಿಗೂ ಕಾವು ಕೊಡುತ್ತದೆ. ಕಡಿದು ಉರಿಸುವವರಿಗೆ ಅಡುಗೆ ತಯಾರಿಸುವುದಕ್ಕೆ ನೆರವಾಗುತ್ತದೆ. ಹೀಗೆ ತನ್ನ ದೇಹವನ್ನೇ ಮನುಷ್ಯನ ಉಪಯೋಗಕ್ಕಾಗಿ ಮೇಸಲಿದುವ ಉದಾರಗುಣಕ್ಕೆ ಉದಾಹರಣೆಯಾಗಿ ಅದು ಬದುಕುತ್ತದೆ. ಕಡಿಕಡಿದಮ್ಮೊ ಅಡೆತಡೆಗಳ ಬಿಗಿನ್ನೂ ಬೆಳೆಯುತ್ತದೆ. ಬಿಳಲು ಬಿಟ್ಟು ಜಗದೆಗಲ ಹರಡಿನಿಂತ ಆಲದಮರವು ಹೆತ್ತವರನ್ನು ವೃದ್ಧಶ್ರಮಕ್ಕೆ ಬಿಟ್ಟುಬರುವ ಮಕ್ಕಳನ್ನು ಕಂಡು ನಗುತ್ತದೆ. ಯಾರ ಸಹಾಯವೂ ಇಲ್ಲದ ತನ್ನಿಂದ ತಾನೇ ಬೆಳೆದ ಶಾಳೆಮರ, ಉರಿಬಿಸಿಲಲ್ಲ ಹಣ್ಣಿನಿತ್ತ ತಂಪು ನೀಡುತ್ತದೆ. ತೆಂಗು ಮತ್ತೊಬ್ಬರಿಗೆ ತಲೆಬಾಗಿ ಜೀತದಾಳಾಗದೆ ಎದೆಗಾರಿಕೆಯಿಂದ ಬಾಳುವುದನ್ನು ಕಲಿಸುತ್ತದೆ. ಉಪಕಾರ ಮಾಡದವನಿಗೂ ಎಳೆನೀರು ಕೊಟ್ಟು ಸೌಜನ್ಯ ತೋರುತ್ತದೆ.

ಹೀಗೆ ಒಂದೊಂದು ಮರವೂ ಮನುಷ್ಯರಿಗೆ ತೊಟ್ಟಿಲಿನಿಂದ ಚಟ್ಟದವರೆಗೂ ಜೊತೆಗಿಡ್ದ ಕಲಿಸುತ್ತದೆ. ಪ್ರತಿ ಮರವೂ ಮಣಿಗೆ ಖಣಿಯಾಗಿರುತ್ತದೆ. ಪ್ರಕೃತಿಯ ಅಂದವನ್ನು ಹೆಚ್ಚಿಸುತ್ತದೆ. ಶಾಂತಿ ಪ್ರೀತಿಗಳಲ್ಲದೆ, ಮೌನವನ್ನೂ ಕಲಿಸುತ್ತದೆ. ಅದು ಭೂಮಿಯಲ್ಲಿ ಹುದುಗಿಕೊಂಡಿದ್ದಾಗ ಕಲ್ಲಿದ್ದೆಲ ಕಪಾಗಿ ಮೌನವಹಿಸಿ ಕೊನೆಗೆ ಹೊಳಪಿನ ವಜ್ರವಾಗುತ್ತದೆ. ಹೀಗೆ ಮೌನಿಯಾದ ಮರವು ಮಾತು ಆರಂಭಿಸಿ ಮನುಷ್ಯರಿಗೆ ಪ್ರಶ್ನೆ ಕೇಳುತ್ತದೆ. “ಮನುಷ್ಯರೇ ನಮ್ಮನ್ನು ಬಳಸಿ ಅದೆಪ್ಪು ಶಿಲುಬೆಗಳನ್ನು ತಯಾರಿಸಿದ್ದೀರಿ? ಆದರೆ ಮತ್ತೊಬ್ಬ ಎಸುವನ್ನು ಕಾಣಲು ಇಲ್ಲಿಯವರೆಗೂ ಸಾಧ್ಯವಾಗಲಿಲ್ಲ ಏಕೆ? ಹೊಗಲಿ ಬಿಡಿ, ನಿಮ್ಮನ್ನೇ ಬಳಸಿ ಒಂದು ಶಿಲುಬೆಯನ್ನಾದರೂ ತಯಾರಿಸಲು ಸಾಧ್ಯವಾಗುವುದಾದರೆ ಪ್ರಯತ್ನಿಸಿ. ಏಕೆಂದರೆ ಶಿಲುಬೆ ಬರಿ ಜಿಹ್ವೆಯವೇ ಅಲ್ಲ. ಅದು ಪ್ರೀತಿ, ತ್ಯಾಗ, ಕರುಣೆ ಮತ್ತು ಮನುಷ್ಯತ್ವದ ಸಂಕೇತ. ತಿನ್ನಲು ಹಣ್ಣು ಹಂಪಲು, ತಂಪಿಗೆ ನೆರಳು, ದೇಹಕ್ಕೆ ಉಡುಪು, ಆರೋಗ್ಯಕ್ಕೆ ಜೈವಧ, ಆಸರ್ಗಿಗೆ ಗೂಡು, ಭದ್ರತೆಗೆ ಬಾಗಿಲು, ಸುರಕ್ಷತೆಗೆ ಬೇಲಿ, ಸೌಂದರ್ಯಕ್ಕೆ ಮುಲಾಮು, ಒಗ್ಗರಣೆಗೆ ಎಣ್ಣೆ, ಬರೆಯಲು ಕಾಗದ-ಪೆನಿಲ್, ಹುಟ್ಟದಾಗ ತೊಟ್ಟಿಲು, ನಡೆದಾಡಲು ಕಲಿಕೆಗಾಡಿ, ವಿಶ್ವಾಸಲು ಮಂಚ, ಓಡಾಡಲು ಹಾದರಕ್ಕೆ, ರಬ್ಬರ್, ಕಡೆಗೆ ಸುಡಲು ಜಿತೆಯಾಗಿಯೂ ನಾವು ಉಪಯೋಗಕ್ಕೆ ಬರುತ್ತೇವೆ. ನೀವು?”

ಮರದ ಈ ಪ್ರಶ್ನೆಗೆ ಉತ್ತರಿಸಲು ಮನುಷ್ಯರಿಗೆ ಕಷ್ಟವಾಗುತ್ತದೆ. ಮನುಷ್ಯರಿಗೆ ಮೊದಲ ಗೆಳೆಯನೆಂದರೆ ಮರವೆ. ಆದರೆ ಅವರು ಮರಗಳ ಮೊದಲ ವೈರಿಯಾಗಿ ತಮ್ಮೆಲ್ಲ ಆಯುಥಗಳನ್ನು ಅದರ ಮೇಲೆ ಪ್ರಯೋಗಿಸುತ್ತಾರೆ. ಹಿಂದೆ ಮರದಡಿಯಲ್ಲಿ ಕುಳಿತು ಪಾಠ ಕಲಿತ ಅನೇಕರು ದೇಶವನ್ನು ಕಟ್ಟಿದರು. ಇಂದು ಕಟ್ಟಡಗಳಲ್ಲಿ ಪಾಠ ಕಲಿಯತ್ತ ಹಲವರು ದೇಶವನ್ನೇ ಕೆಡವಲು ಹೊರಟಿಂತೆ ಕಾಣುತ್ತಿದ್ದಾರೆ. ನಾವು ಆಧುನಿಕ ಸಮಾಜ ನಿಮಾಣಾದ ಹಾದಿಯಲ್ಲಿ, ಅಭಿವೃದ್ಧಿಯ ಆಡಂಬರದಲ್ಲಿ, ಸಹಜತೆಯ ಬದುಕು ಮರಿತು, ಉಸಿರು ನಿಂತೇ ಹೋಯಿತು ಎಂಬ ಆತರಕದಲ್ಲಿ ಇದ್ದಾಗ, ಎತ್ತಲಿಂದಲ್ಲಾ ತಂಗಾಳಿ ಬೀಸುತ್ತ ಮರವು, ಸಾಲುಮರದ ತಿಮ್ಮಕ್ಕನನ್ನು ನೆನಪಿಸುತ್ತದೆ.

### ಕೃತಿಕಾರರ ಪರಿಚಯ

ಉ.ಲ.ರಣ್ಜಿತರಾಯ್ ಹುಟ್ಟಿದ ಆರ್. ಕುಮಾರ್ ಅವರು ಶಿವಮೊಗ್ಗದವರು. ತಮ್ಮಿಳು ಮಾತೃಭಾಷೆಯ ಕುಮಾರ್ ಅವರು ಕನ್ನಡ ಕಲಿತು ಬರಹಗಾರರಾದವರು. ಶ್ರೀಯುತರು ಪರಿಸರ ಹಾಗೂ ಕನ್ನಡ ಪರ ಜಿಳ್ಳವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರ ಕೃತಿಗಳೆಂದರೆ ‘ಕನಸುಗಳಲ್ಲಿ ಬಿಕ್ಕಿಳಿಕೆ’ (ಕವನ ಸಂಗ್ರಹ) ಹಾಗೂ ‘ಅಕ್ಷರ ಸಂಭ್ರಮ’ (ಅಂಕಣ ಬರಹ).

‘ಮರದ ಧ್ಯಾನದಲ್ಲಿ’ ಪಾಠವನ್ನು ‘ಅಕ್ಷರ ಸಂಭ್ರಮ’ ಕೃತಿಯಿಂದ ಆರಿಸಿಕೊಳ್ಳಲಾಗಿದೆ.



## ಪದಗಳ ಅರ್ಥ

ಕೊರಡು—ಮರದ ತುಂಡು;  
ಚಿತೆ—ಶವವನ್ನು ಸುಡುವ ಕಟ್ಟಿಗೆರಾತಿ;

ಪತೆಂಗ—ದೀಪದ ಹುಳು, ಪಾತರಗಿತ್ತಿ ಚಿಟ್ಟೆ;  
ಬಿಳಲು—ಕೊಂಬಯಿಂದ ಇಳಿದ ಬೇರು;  
ಹುದುಗಿ—ಮರೆಯಾಗಿ.

## ಅಫ್ಝಾಷ

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರಿಸಿರಿ:

೧. ನಿತ್ಯ ಆಶ್ಚರ್ಯಸೂಜಕ ಚಿಹ್ನೆಯಂತಿರುವುದು ಯಾವುದೆಂದು ಕುಮಾರ್ ಹೇಳಿದ್ದಾರೆ?
೨. ಜನಪದರು ಯಾವ ಮರವು ನೆರಳು ನೀಡಿದು ಎಂದಿದ್ದಾರೆ?
೩. ಮರಗಳು ಮನುಷ್ಯನಿಗೆ ಏನನ್ನು ಕಲಿಸುತ್ತವೆ ಎಂದು ಲೇಖಿಕರು ಹೇಳಿದ್ದಾರೆ?
೪. ‘ಮರದ ಧ್ವನಿದಲ್ಲಿ’ ಲೇಖಿನದಲ್ಲಿ ಹೇಳಿರುವಂತೆ ಆಲದ ಮರ ಏಕೆ ನಗುತ್ತದೆ?
೫. ಲೇಖಿಕರು ‘ಶಿಲುಬೆ ಬರಿ ಚಿಹ್ನೆಯಷ್ಟೇ ಅಲ್ಲ’ ಎಂದಿದ್ದಾರೆ ಏಕೆ?
೬. ಮರಗಳ ಮೊದಲ ವೈರಿ ಯಾರು ಎಂದು ಕುಮಾರ್ ಅವರು ತಿಳಿಸಿದ್ದಾರೆ?
೭. ಎತ್ತಲಿಂದಲೋ ಬೀಸುವ ತಂಗಾಳಿ ಲೇಖಿಕರಿಗೆ ಯಾರನ್ನು ನೆನಂಬಿಸುತ್ತದೆ?

ಆ) ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

೧. ಮರಗಳನ್ನು ಹೀಯಾಳಿಸಲು ಬಳಕೆಯಾಗಿರುವ ಗಾದೆಗಳು ಯಾವುವು?
೨. ಮರಗಳು ಮನುಷ್ಯನಿಗೆ ಬಹಾಪಯೋಗಿ ಆಗಿವೆ ಹೇಗೆ?
೩. ತನಗೆ ಕೆಡಕು ಬಯಸುವವರಿಗೂ ಮರವು ಉಪಕಾರಿಯಾಗಿದೆ ಹೇಗೆ? ವಿವರಿಸಿರಿ.
೪. ಕುಮಾರ್‌ರವರು ಮರವು ಮನುಷ್ಯರನ್ನು ಏನೆಂದು ಪ್ರಶ್ನಿಸುತ್ತಿದೆ ಎಂದಿದ್ದಾರೆ?
೫. ‘ಮರಗಳು ಮನುಷ್ಯನಿಗೆ ಆದರ್ಶವಾಗಿವೇ’-ಈ ಹೇಳಿಕೆಯನ್ನು ಸಮಾಧಿಸಿರಿ.

## ಭಾಷಾಭಾಷೆ

ಅ) ಕೆಲವು ಪದಗಳನ್ನು ಬಳಸಿ ವಾಕ್ಯಗಳನ್ನು ರಚಿಸಲಾಗಿದೆ. ಅವೇ ಪದಗಳನ್ನು ನೀವು ಬಳಸಿ ಅರ್ಥಪೂರ್ಣವಾದ ಸ್ವಂತ ವಾಕ್ಯಗಳನ್ನು ರಚಿಸಿರಿ.

೧. ಅಪ್ಪಿಕೊಳ್ಳು: ಮಗುವನ್ನು ತಾಯಿ ಶ್ರೀತಿಯಿಂದ ಅಪ್ಪಿಕೊಳ್ಳುವಳು.
೨. ಚಿತ್ತಾರ: ಮಳೆಗಾಲದ ಸಮಯದಲ್ಲಿ ಆಕಾಶದಲ್ಲಿ ಸುಂದರ ಕಾಮನಬಿಲ್ಲಿನ ಚಿತ್ತಾರ ಮೂಡಿತು.
೩. ತೋರಣ: ಶುಭ ಸಮಾರಂಭಗಳಲ್ಲಿ ಮನೆಯ ಮುಂದೆ ತೋರಣ ಕಟ್ಟುತ್ತಾರೆ.
೪. ಸಹನೆ: ಜನರ ಸಮಸ್ಯೆಗಳನ್ನು ಅಧಿಕಾರಿಗಳು ಸಹನೆಯಿಂದ ಆಲಿಸಿದರು.
೫. ತ್ಯಾಗ: ಮಕ್ಕಳ ಏಳಿಗಾಗಿಯೇ ತಾಯಿ ತನ್ನ ಸಂತೋಷವನ್ನೂ ತ್ಯಾಗ ಮಾಡುವಳು.

ಅ) ಕೆಳಗಿನ ವಾಕ್ಯಗಳಲ್ಲಿ ಪದಗಳ ಸಾಫ್ ಬದಲಾಗಿದೆ. ಅದನ್ನು ಸರಿಪಡಿಸಿ ಅಥವಾ ಪೂರ್ಣವಾಗಿ ಜೋಡಿಸಿ ಬರೆಯಿರಿ.

ಉದಾ: ಮಗಳೆ ನೆರಳೆಲ್ಲ ಮರವು ಜಾಲೀಯ

ಜಾಲೀಯ ಮರವು ನೆರಳೆಲ್ಲ ಮಗಳೆ.

೧. ನೆನೆನೆನೆದಂತೆ ಹೃದಯ ಹಾಗೆಲ್ಲ ಮರಗಳನ್ನೇ ತಣೆಯುತ್ತದೆ.

೨. ಹಣ್ಣನ್ನು ಕಲ್ಲಿನಿಂದ ಹೊಡೆದವನಿಗೆ ಮರ ಕೊಡುತ್ತದೆ.

೩. ಮಕ್ಕಳನ್ನು ವೃದ್ಧಾಶ್ಚಮಕ್ಕೆ ಬಿಟ್ಟು ಮರ ಹೆತ್ತವರನ್ನು ಕಂಡು ಬರುವ ಬಿಳಲು ಜಗದ್ಗಲ ಬಿಟ್ಟು ಹರಡಿನಿಂದ ನಗುತ್ತದೆ ಆಲದ

೪. ಗೆಳೆಯನೆಂದರೆ ಮರವೆ ಮೊದಲ ಮನುಷ್ಯನಿಗೆ.

ಇ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.

ಉದಾ: ಒಂದೊಂದು = ಒಂದು + ಒಂದು

೧. ಇದನ್ನರಿಯದ =

೨. ಕೊರಡಾಗಿದೆ =

೩. ನೆರಳೆಲ್ಲ =

೪. ಆಲಯವಾಗಿದೆ =

೫. ಸಾಧ್ಯವಾಗಲೀಲ್ಲ =

ಈ) ಕೆಳಗಿನ ಪದಗಳನ್ನು ಕೊಡಿಸಿ ಬರೆಯಿರಿ.

ಉದಾ: ಸಹನೆ + ಆನ್ನು = ಸಹನೆಯನ್ನು

೧. ಮೀಸಲು + ಇಟ್ಟಂತೆ =

೨. ತನ್ನ + ಇಂದ =

೩. ಬದಿಗೆ + ಒತ್ತಿ =

೪. ಮತ್ತು + ಒಬ್ಬ =

೫. ಸಾಲು + ಕಟ್ಟಿ =

ಉ) ಕೆಳಗಿನ ಪದಗಳನ್ನು ಒಮ್ಮೆ ಓದಿಕೊಂಡು ಬರೆಯಿರಿ.

ಚಿತ್ತಾರ, ನೇನೆನೆನೆದಂತೆ, ವೃದ್ಧಾಶ್ವಮ, ಹುದುಗಿಕೊಂಡಿದ್ದಾಗ, ಸವಾಲೊಡ್ಡು.

ಉಂ) ಕೆಳಗೆ ಕೊಟ್ಟಿರುವ ಪದಗಳಿಗೆ ನಿಘಂಟು ನೋಡಿ ಸಮಾನಾರ್ಥಕ ಪದಗಳನ್ನು ಬರೆಯಿರಿ.

ತಣೆ, ಖುಣಿ, ಶುರುಹು, ರಕ್ಷ, ಪಾತರಗಿತ್ತಿ.

ಇ) ಕೆಳಗೆ ಕೊಟ್ಟಿರುವ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

ಸ್ಥಿರ, ಕಹಿ, ಉತ್ಸಾಹ, ಶಾಂತಿ, ಕರುಣೆ.

ಭಾಷಾ ಚಟುವಟಿಕೆ

ಅ) ಕೆಳಗಿನ ಪದ್ಯವನ್ನು ತರಗತಿಯಲ್ಲಿ ಒಟ್ಟಾಗಿ ಗಟ್ಟಿಯಾಗಿ ಓದಿ, ಸಾರಾಂಶವನ್ನು ಬರೆಯಿರಿ.

ಸುತ್ತಮುತ್ತೆ  
ಬೆಳ್ಳೆಯಬೇಕು  
ತಂಪು ಹಸಿರು ಕಾನನ  
ನೋಡಿ ಖಾಷಿಯ  
ಪಡೆಯ ಬೇಕು  
ಬಿಡದೆ ನಮ್ಮ ಮ್ಯಾಮನೆ.


ಮರವು ಇರದೆ  
ಮಳೆಯು ಬರದು  
ಎಂಬ ಮಾತು ಮರೆಯದೆ  
ನೆಟ್ಟಿಡವ  
ಉಳಿಸಬೇಕು  
ಇದ್ದ ಮರವ ಕಡಿಯದೆ.

ತಂಪುಗಾಳಿ  
ಬೀಸುತ್ತಿರಲು  
ಒಳಿತು ನಮ್ಮ ಪರಿಸರ  
ತಿಳಿದು ನಿತ್ಯ  
ಉಳಿಸಿ ನಿಮ್ಮ  
ಸುತ್ತಮುತ್ತ ಗಿಡಮರ.

ಅರಿತು ನಾವು  
ಬಿಡದೆ ಬೆಳೆಸಿ  
ಬರಲು ಒಳಿತು ಕಾಡು  
ಇಂಥ ಗುಣವು  
ಇರಲು ಕೆಡದು  
ನಿತ್ಯ ನಮ್ಮ ನಾಡು.

- ಡಾ॥ ಕೆ. ಎಂ. ಶೆಟ್ಟಿ. ಬಳ್ಳಮುಂಡ

- ಆ) ನೀವು ನೋಡಿರುವ ಮರಗಳ ಹೆಸರನ್ನು ಪಟ್ಟಿಮಾಡಿರಿ ಹಾಗೂ ಚಿತ್ರಗಳನ್ನು ಸಂಗೃಹಿಸಿರಿ.
- ಇ) ಕೆಳಗಿನ ಚಿತ್ರದಲ್ಲಿರುವ ಮರಗಳನ್ನು ಹೆಸರಿಸಿ. ಆ ಮರಗಳನ್ನು ಕುರಿತು ನಾಲ್ಕು ಸಾಲುಗಳನ್ನು ಬರೆಯಿರಿ.



- ಈ) ಕೆಳಗೆ ನಾಲ್ಕು ಅಕ್ಷರಗಳನ್ನು ಕೊಡಲಾಗಿದೆ. ಆ ಅಕ್ಷರಗಳಿಂದ ಪ್ರಾರಂಭವಾಗುವ ಪದಗಳನ್ನು ಬರೆಯಿರಿ.  
ಉದಾ: ಗ: ಗರಿ, ಗಗನ, ಗರಗಸ, ಗಣೆ, ಗಮನ.

ಗಾ, ಗಿ, ಗು, ಗೂ.

## ವ್ಯಾಕರಣ ಭಾಗ ‘ಅ’

ಭಾಷೆ ಒಂದು ಸಂವಹನ ಮಾಧ್ಯಮ. ಅದು ಮಾತು ಮತ್ತು ಬರಹ ರೂಪದಲ್ಲಿ ಅಭಿವೃದ್ಧಿವಾಗುತ್ತದೆ. ಮಾತು ಅಮೂರ್ತ ರೂಪ, ಬರಹ ಮೂರ್ತಿರೂಪ. ಇದನ್ನು ಶ್ರವಣ, ಚಾಕ್ಷಷ ಎಂದು ಪರಿಗಣಿಸಲಾಗಿದೆ. ಮಾತಿನ ಸಾಂಕೇತಿಕ ರೂಪವೇ ಬರಹ.

ಭಾಷೆ ನಮ್ಮ ಸುತ್ತಮುತ್ತಲಿನವರೋಡನೆ ವ್ಯವಹರಿಸುವುದಕ್ಕೆ ಮತ್ತು ವಿಚಾರ ವಿನಿಮಯ ಮಾಡುವುದಕ್ಕೆ ಒಂದು ಅಮೂಲ್ಯ ಸಾಧನ. ಪ್ರಪಂಚದಲ್ಲಿ ಸಾಮಾನ್ಯ ಭಾಷೆಗಳು ಇವೆ ಎಂದು ತಿಳಿದು ಬಂದಿದೆ. ಇವುಗಳಲ್ಲಿ ಕನ್ನಡವೂ ಒಂದು ಪ್ರಮುಖ ಭಾಷೆಯಾಗಿದ್ದು, ಕನಾರ್ಟಿಕದ ಮಾತೃಭಾಷೆಯಾಗಿದೆ. ಕನಾರ್ಟಿಕ ರಾಜ್ಯದ ಜನರ ವ್ಯವಹಾರ ಭಾಷೆಯೂ ಆಗಿದೆ.

ನಾವು ಬರಹದ ಮೂಲಕ ಕನ್ನಡ ಭಾಷೆಯನ್ನು ತಿಳಿಯಬೇಕಾದರೆ. ಲಿಪಿಯ ರೂಪದಲ್ಲಿರುವ ವರ್ಣಮಾಲೆಯನ್ನು ತಿಳಿಯಬೇಕಾಗುತ್ತದೆ.

**ಕನ್ನಡ ವರ್ಣಮಾಲೆಯಲ್ಲಿರುವ ಅಕ್ಷರಗಳು**

ಕನ್ನಡ ವರ್ಣಮಾಲೆಯಲ್ಲಿ ಒಟ್ಟು ೪೯ ಅಕ್ಷರಗಳಿವೆ. ಅವು ಸ್ವರಗಳು, ಯೋಗವಾಹಗಳು, ವ್ಯಂಜನಗಳು.

## ಕನ್ನಡ ವರ್ಣಮಾಲೆ

ಸ್ವರಗಳು	ಅ ಆ ಇ ಈ ಉ ಊ ಓ ಎ ಏ ಐ ಒ ಔ	ಗ್ರಹ
ಯೋಗವಾಹಗಳು	(ಅ)ಂ (ಅ):	ಉ
ವಗೀರಯ ವ್ಯಂಜನಗಳು	ಕ್ರೋ ಗ್ರೋ ಫ್ರೋ ಜ್ರೋ ಚ್ರೋ ಭ್ರೋ ಜ್ರೋ ರ್ಯೂ ಝ್ರೋ ಟ್ರೋ ತ್ರೋ ಡ್ರೋ ಢ್ರೋ ತ್ರೋ ಧ್ರೋ ದ್ರೋ ಧ್ರೋ ನ್ರೋ ಪ್ರೋ ಫ್ರೋ ಬ್ರೋ ಭ್ರೋ ಮ್ರೋ	ಉಖ್ರೋ
ಅವಗೀರಯ ವ್ಯಂಜನಗಳು	ಯ್ಯೋ ರ್ಯೋ ಲ್ಯೋ ವ್ಯೋ ಶ್ರೋ ಸ್ರೋ ಹ್ಯೋ ಲ್ಹೋ	ಉ
	ವರ್ಣಮಾಲೆಯ ಒಟ್ಟು ಅಕ್ಷರಗಳು	49

### ಸ್ವರಗಳ ವಿಚಾರ

ಒಂದು ಮಾತ್ರೆಯ ಕಾಲದಲ್ಲಿ ಉಚ್ಛರಿಸುವ ‘ಅ, ಇ, ಉ, ಓ, ಎ, ಒ’ – ಈ ಆರು ಸ್ವರಗಳಿಗೆ ಹ್ರಷ್ಟಸ್ವರಗಳಿನ್ನುವರು.

ಎರಡು ಮಾತ್ರೆಗಳ ಕಾಲದಲ್ಲಿ ಉಚ್ಛರಿಸುವ ‘ಆ, ಈ, ಉಂ, ಓಂ, ಎಂ, ಒಂ, ಜ್ಞೋ’ – ಈ ಎಂಳು ಸ್ವರಗಳಿಗೆ ದೀಘಸ್ವರಗಳಿನ್ನುವರು.

ಎರಡು ಮಾತ್ರೆಗಳ ಕಾಲಕ್ಕಿಂತಲೂ ಹೆಚ್ಚಕಾಲ ಎಳೆದು ಉಚ್ಛರಿಸಲ್ಪಡುವ ಸ್ವರಗಳೆಲ್ಲ ಪ್ರೂತ ಸ್ವರಗಳಿನಿಸುವುವು. ಸಂಬೋಧನೆ, ನಿರ್ದೇಶನ, ತೀವ್ರ ಭಾವನೆಗಳನ್ನು ವ್ಯಕ್ತಪಡಿಸುವಾಗ ಹಾಗೂ ಸಂಗೀತದಲ್ಲಿ ಸ್ವರಗಳನ್ನು ಎಳೆದು ಹಾಡುವಾಗ ಪ್ರೂತ ಸ್ವರಗಳನ್ನು ಬಳಸುತ್ತಾರೆ. ಉದಾಹರಣೆಗೆ ನೀನೇಡ ಬಾಡ ಅಯ್ಯೋಡ ಓಹೋಡ ಸಾಡ ಮುಂತಾದವು.

### ಯೋಗವಾಹಗಳ ವಿಚಾರ

‘ಯೋಗವಾಹ’ ಎಂದರೆ ಕೂಡಿಹೋಗು ಎಂದರ್ಥ. ಯಾವುದಾದರೂಂದು ಅಕ್ಷರದ ಸಂಬಂಧದಿಂದ ಮಾತ್ರವೇ ಉಚ್ಛರಿಸಲಾಗುವ ಅನುಸ್ವಾರ–(ಂ) ಮತ್ತು ವಿಸಗ್ರ–(ಃ)ಗಳೇ ಯೋಗವಾಹಗಳು.

ಉದಾಹರಣೆ: ಅನುಸ್ವಾರ–(ಂ) ಚಂದ್ರ, ಮಂತ್ರ ವಿಸಗ್ರ–(ಃ) ನಮಃ, ದುಃಖಿ.

ಅನುಸ್ವಾರ ವಿಸಗ್ರಗಳಿರಂತೂ ಇರುವ ಪದಕ್ಕೆ ಉದಾಹರಣೆ: ತೇಜಃಮಂಜ, ಅಂತಃಕರಣ.

## ವ್ಯಂಜನಗಳ ವಿಚಾರ

### ವರ್ಗೀಕರಣ ವ್ಯಂಜನ:

‘ಕ್ಷ’ಕಾರದಿಂದ ‘ಳ್’ಕಾರದವರೆಗಿನ 34 ವ್ಯಂಜನಗಳಲ್ಲಿ ಮೊದಲಿನ 25 ವ್ಯಂಜನಗಳನ್ನು (‘ಕ್ಷ’ಕಾರದಿಂದ ಮೌಕಾರದವರೆಗೆ) ಇದ್ದೆದರೆ ಇದು ವರ್ಗಗಳನ್ನಾಗಿ ಬರೆಯುತ್ತೇವೆ. ಆದ್ದರಿಂದ ಇವನ್ನು ‘ವರ್ಗೀಕರಣ ವ್ಯಂಜನಗಳು’ ಎಂದು ಕರೆಯುತ್ತೇವೆ. ಈ ವರ್ಗೀಕರಣ ವ್ಯಂಜನಗಳಲ್ಲಿ ‘ಅಲ್ಪಪ್ರಾಣ’, ‘ಮಹಾಪ್ರಾಣ’ ಮತ್ತು ‘ಅನುನಾಸಿಕ’ ಎಂಬ ಮೂರು ರೀತಿಯ ಅಕ್ಷರಗಳಿವೆ.

ವರ್ಗಗಳು	ಒ ನೆಯ ವ್ಯಂಜನಗಳು	ಒಟಟ್ಟು ವ್ಯಂಜನಗಳು				
ಅಲ್ಪಪ್ರಾಣ	ಮಹಾಪ್ರಾಣ	ಅಲ್ಪಪ್ರಾಣ	ಮಹಾಪ್ರಾಣ	ಅನುನಾಸಿಕ		
‘ಕ’ ವರ್ಗ	ಕ್ಷ್	ಶ್ರ್	ಗ್ರ್	ಫ್ರ್	ಜ್ರ್	ಖ್
‘ಚ’ ವರ್ಗ	ಚ್ರ್	ಳ್ರ್	ಜ್ರ್	ರ್ಯ್	ಜ್ಳ್	ಖ್
‘ಟ’ ವರ್ಗ	ಟ್ರ್	ಠ್ರ್	ಡ್ರ್	ಥ್ರ್	ಣ್ರ್	ಖ್
‘ತ’ ವರ್ಗ	ತ್ರ್	ಥ್ರ್	ದ್ರ್	ಥ್ರ್	ನ್ರ್	ಖ್
‘ಪ’ ವರ್ಗ	ಪ್ರ್	ಫ್ರ್	ಬ್ರ್	ಭ್ರ್	ಮ್ರ್	ಖ್
ಒಟಟ್ಟು	ಖ್	ಖ್	ಖ್	ಖ್	ಖ್	ಉಖ್

**ಅಲ್ಪಪ್ರಾಣ** :- ಕಡಿಮೆ ಉಸಿರಿನ ಸಹಾಯದಿಂದ ಉಚ್ಚರಿಸುವ ಪ್ರತಿಯೊಂದು ವರ್ಗದ ಒ ಮತ್ತು ಒ ನೆಯ ವ್ಯಂಜನಗಳೇ ಅಲ್ಪಪ್ರಾಣಗಳು.

**ಮಹಾಪ್ರಾಣ**:- ಹೆಚ್ಚು ಉಸಿರಿನಿಂದ ಉಚ್ಚರಿಸುವ ಪ್ರತಿಯೊಂದು ವರ್ಗದ ಒ ಮತ್ತು ಒನೆಯ ವ್ಯಂಜನಗಳು ಮಹಾಪ್ರಾಣಗಳು.

**ಅನುನಾಸಿಕ** :- ಮೂಗಿನ ಸಹಾಯದಿಂದ ಉಚ್ಚರಿಸುವ ಪ್ರತಿಯೊಂದು ವರ್ಗದ ಒನೆಯ ವ್ಯಂಜನವು ಅನುನಾಸಿಕ ಎನಿಸುವುದು.

ಅಲ್ಪ=ಕಡಿಮೆ, ಮಹಾ=ಹೆಚ್ಚು, ಪ್ರಾಣ=ಉಸಿರು, ನಾಸಿಕ=ಮೂಗು.

### ಅವರ್ಗೀಕರಣ ವ್ಯಂಜನ:

‘ಯ್ಯೊ’ಕಾರ ದಿಂದ ‘ಳ್’ಕಾರದವರೆಗಿರುವ ಏ ವ್ಯಂಜನಗಳನ್ನು ಯಾವುದೇ, ರೀತಿ ವರ್ಗೀಕರಿಸಲು ಆಗುವುದಿಲ್ಲವಾದ್ದರಿಂದ ಅವುಗಳನ್ನು ಅವರ್ಗೀಕರಣ ವ್ಯಂಜನಗಳು ಎನ್ನುವರು.

ಯ್ಯೊ, ರ್ಯೊ, ಲ್ಯೊ, ವ್ಯೊ, ಶ್ಯೊ, ಸ್ಯೊ, ಹ್ಯೊ, ಳ್ಯೊ ಇವು ಒಂಬತ್ತು ‘ಅವರ್ಗೀಕರಣ’ ವ್ಯಂಜನಗಳಾಗಿವೆ.

## ಭಾಗ ‘ಆ’

ಅ) ಕೆಳಗಿನ ಪದಗಳಲ್ಲಿನ ಅಕ್ಷರಗಳನ್ನು ಬಿಡಿಸಿ ಸ್ವರ ಮತ್ತು ವ್ಯಂಜನಗಳನ್ನು ಗುರುತಿಸಿ.

ಉದಾ: ಮರಗಳು:ಮ್ಹ+ಅ+ರ್ಹ+ಅ+ಗ್ಹ+ಅ+ಳ್ಹ+ಉ

ಸ್ವರ: ಅ, ಉ. ವ್ಯಂಜನ: ಮ್ಹ,ರ್ಹ,ಗ್ಹ,ಳ್ಹ.

ಪಕ್ಷ, ಹಣ್ಣಿ, ಕರುಣೆ.

ಆ) ಕೆಳಗಿನ ಪದಗಳಲ್ಲಿ ವರ್ಗೀಕರಿಸಿ ಮತ್ತು ಅವರ್ಗೀಕರಿಸಿ ವ್ಯಂಜನಗಳನ್ನು ಗುರುತಿಸಿ.

ಉದಾ: ಹರುಹು

ವರ್ಗೀಕರಿಸಿ = ಕ್ಹ,

ಅವರ್ಗೀಕರಿಸಿ = ರ್ಹ ಮತ್ತು ಹ್ಹ.

ಜಾಲಿಯ, ನವಿಲಗರಿ, ಕಾವು, ತಂಗಾಳಿ.

ಕಾಡು ಬೆಳೆಸಿನಾಡು ಉಳಿಸಿ

\*\*\*\*\*

## 2. ಕನ್ನಡದ ಕಹಳಿ ಮೊಳಗಲಿ

- ಬಸವರಾಜ ಸಬರದ

**ಪ್ರಮೇಶ:** ಆದಿಕವಿ ಪಂಪನಿಂದ ಹಿಡಿದು ಇಲ್ಲಿಯವರೆಗೂ ಅನೇಕಾನೇಕ ಕವಿಗಳು ನಮ್ಮ ಕನ್ನಡ ನಾಡುನುಡಿಯ ಬಗ್ಗೆ ಹೆಮ್ಮೆಯಿಂದ ಕಾವ್ಯರಚನೆ ಮಾಡಿದ್ದಾರೆ, ರಚಿಸುತ್ತಲೂ ಇದ್ದಾರೆ. ಕೆಲವು ಕವಿಗಳಿಗೆ ಈ ನಾಡು ನುಡಿ ಸಂಸ್ಕೃತಿಗಳು ಕವನ ರಚನೆಗೆ ಸ್ಥಾತ್ರ ನೀಡಿದ್ದಾರೆ, ಮತ್ತೆ ಕೆಲವು ಕವಿಗಳಿಗೆ ಇವು ಹೊಸ ಆಶಯಗಳನ್ನು ಕನಸುಗಳನ್ನು ಮೂಡಿಸಿಕೊಳ್ಳಲು ಪ್ರೇರಣೆ ನೀಡಿವೆ. ಈ ಕವನದಲ್ಲಿ ಕನ್ನಡ ನಾಡು ನುಡಿಯ, ಸೊಬಗು, ಭಾಷಾಸೋಗದು ಇವುಗಳನ್ನು ಸುರಿತ ಕವಿಯ ಸುಂದರ ಕನಸು, ಅಭಿಮಾನ, ಅಪೇಕ್ಷೆಗಳು ಮನೋಜ್ಞವಾಗಿ ಮೂಡಿಬಂದಿವೆ.



ಕನ್ನಡದ ನಾಡೊಳಗ ಹೋಗಿಲೆಯ ಹಾಡಿರಲಿ  
ಕಲ್ಲುಮುಳ್ಳಿದ್ದರೂ ಹಾಡ್ದಾಗ | ನನ ಗಳೆಯ  
ಕನ್ನಡದ ಕೆಚ್ಚು ತುಂಬಿರಲಿ. ||೧||

ಚೆಳಗಡೆ ಕಾವೇರಿ ಮೇಲೆ ಗೋದಾವರಿ  
ನಡುವ ಹರಿದಾವ ಎಡೆಮೋರಿ | ನಾಡೊಳಗ  
ನಗಿಮುಖಿದ ಕ್ಷಾದಗಿ ಅರಳಲಿ. ||೨||


ಹೋರನಾಡೆ ಆಗಿರಲಿ ಗಡಿನಾಡೆ ಆಗಿರಲಿ  
ಚೆಲುವ ಕನ್ನಡ ನಾಡು ನಗುತ್ತಿರಲಿ | ನನ್ನಣಣಿ  
ಬಯಲ ನಾಡಿನ ತುಂಬ ಬೆಳಕಿರಲಿ. ||೩||

ಮಳೆಗಾಲ ಹೋಗಿರಲಿ ಬರಗಾಲ ಬಂದಿರಲಿ  
ಮಲ್ಲಾಡ ಹಸಿರೆಲ್ಲ ಒಣಗಿದರೂ | ನನತಮ್ಮ  
ಕನ್ನಡದ ನಾಡೇ ನನಗಿರಲಿ. ||೪||

ಹೋರಗಿನವರೇ ಬರಲಿ ಒಳಗಿನವರೇ ಇರಲಿ  
ಎಲ್ಲರೂ ಕನ್ನಡವ ನುಡಿಯಲಿ | ನಾಡೊಳಗ  
ನಗಿನವಿಲು ಗರಿಬಿಚ್ಚಿ ಕುಣಿಯಲಿ. ||೫||

ನೆಲಪೆಲ್ಲ ಬಿರಿಯಲಿ ಮುಗಿಲೆಲ್ಲ ಹರಿಯಲಿ  
ಬೆಂಕಿಯ ಮಳೆಯೇ ಸುರಿದರೂ | ನಾಡೊಳಗ  
ಕನ್ನಡದ ಕಹಳಿ ಮೊಳಗಲಿ. ||೬||

## ಕೃತಿಕಾರರ ಪರಿಚಯ



ಬಸವರಾಜ ಸಬರದ ಅವರು ಹೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಇಂಡಿಯನ್ ರಲ್ಲಿ ಹಂಟ್ಯಿದರು. ಇವರು ಕವಿ, ಚಿಂತಕ, ನಾಟಕಕಾರ ಹಾಗೂ ಸಾಹಾಚಿಕ ಹೋರಾಟಗಾರರಾಗಿ ಪ್ರಸಿದ್ಧರು. ಇವರು ‘ನನ್ನವರ ಹಾಡು’, ‘ಹೋರಾಟ’, ‘ನೂರುಹನಿಗಳು’, ‘ಬೆಳದಿಂಗಳು ಬಿಸಿಲಾತು’, ‘ನರಬಲಿ’, ‘ಬೆಳ್ಳಕ್ಕಣಾಲು’, ‘ಹೊಸದಿಕ್ಕು’, ‘ವಿಚಾರ ಸಂಪದ’, ಮುಂತಾದ ಕವನ ಸಂಕಲನಗಳನ್ನು, ನಾಟಕಗಳು ಹಾಗೂ ಬೀದಿನಾಟಕಗಳನ್ನು ರಚಿಸಿದ್ದಾರೆ. ಇವರಿಗೆ ‘ಕನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯನ್ನೊಳಗೊಂಡಂತೆ ಹಲವಾರು ಪ್ರಶಸ್ತಿಗಳು ದೊರಕಿವೆ.

‘ಕನ್ನಡದ ಕಹಳೆ’ ಮೊಳಗಲಿ ಕವನವನ್ನು ಬಸವರಾಜ ಸಬರದ ಅವರ ಸಿಮ್ಮೆ ಕಾಷ್ಟ ದಿಂದ ಆರಿಸಿಕೊಳ್ಳಲಾಗಿದೆ.

### ಪದಗಳ ಅರ್ಥ:

ಎದೆದೊರಿ-ಎರಡು ತೋರೆಗಳ ನಡುವಿನ

ರಾಯಚೂರು ಪ್ರದೇಶ;

ಕಹಳೆ - ಒಂದು ವಾದ್ಯ;

ಕೆಚ್ಚು - ಧೈರ್ಯ, ಸಾಹಸ;

ಕ್ಯಾಡಿಗಿ - ಕೇರಗೆ, ತಾಳಿಯಾವು;

ನಗಿಮುಖಿದ - ನಗೆಮುಖಿದ;

ನುಡಿಯಲಿ - ಮಾತನಾಡಲಿ;

ಬರಗಾಲ - ಕ್ಷಮೆ; ಮಳೆ ಬರದೆ ಬೆಳೆಗಳು

ಬೆಳೆಯದ ಕಾಲ;

ಹಾದ್ಯಾಗ - ಹಾದಿಯಲ್ಲಿ, ದಾರಿಯಲ್ಲಿ.

### ಅಭಿಭಾಸ

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದು ವಾಕ್ಯದಲ್ಲಿ ಉತ್ತರಿಸಿರಿ.

೧. ಕನ್ನಡನಾಡಿನಲ್ಲಿ ಯಾವ ಹಾಡಿರಲೆಂದು ಕವಿ ಸಬರದ ಅವರು ಬಯಸುತ್ತಾರೆ?
೨. ಬಯಲನಾಡಿನ ತುಂಬ ಏನಿರಬೇಕೆಂದು ಬಸವರಾಜ ಸಬರದ ಅವರು ಬಯಸಿದ್ದಾರೆ?
೩. ಬಸವರಾಜ ಸಬರದ ಅವರು ಕನ್ನಡನಾಡಿನಲ್ಲಿ ಹೇಗೆ ನವಿಲು ಹಣಿಯಲಿ ಎಂದಿದ್ದಾರೆ?
೪. ‘ಕನ್ನಡದ ಕಹಳೆ ಮೊಳಗಲಿ’ ಪದ್ಯದಲ್ಲಿ ಕವಿಯು ಹಸರಿಸಿರುವ ನದಿಗಳಾವುವು?

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

೧. ಕನ್ನಡನಾಡಿನಲ್ಲಿ ಕನ್ನಡದ ಕೆಚ್ಚು ತುಂಬಿರಲಿ ಎಂಬ ಹಂಬಲವು ‘ಕನ್ನಡದ ಕಹಳೆ ಮೊಳಗಲಿ’ ಪದ್ಯದಲ್ಲಿ ಹೇಗೆ ವ್ಯಕ್ತವಾಗಿದೆ?
೨. ‘ಕನ್ನಡ ನಾಡೇ ನನಗಿರಲಿ’ ಎಂಬ ಅಪೇಕ್ಷೆ ಕವಿ ಸಬರದರವರ ಕವನದಲ್ಲಿ ಹೇಗೆ ಮೂಡಿಬಂದಿದೆ?

ಇ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಇದು ಅಥ ವಾಕ್ಯಗಳಲ್ಲಿ ಉತ್ತರಿಸಿ.

ಗ. ಕನ್ನಡದ ಕಹಳೆ ಎಂತಹ ಸಂದರ್ಭದಲ್ಲಿ ಮೊಳಗುತ್ತಿರಬೇಕೆಂಬ ಕವಿಯ ಹಂಬಲವು ‘ಕನ್ನಡದ ಕಹಳೆ ಮೊಳಗಲಿ’ ಕವನದಲ್ಲಿ ಹೇಗೆ ವ್ಯಕ್ತವಾಗಿದೆ?

ಭಾಷಾಭಾಸ

ಅ) ಕೆಳಗಿನ ಪದಗಳ ಗ್ರಾಂಥಿಕ ರೂಪವನ್ನು ಬರೆಯಿರಿ.

ನಾಡೊಳಗ, ಹಾದ್ಯಾಗ, ಹರಿದಾವ, ಕ್ಯಾದಗಿ, ಮಲ್ಲಾಡ, ನನತಮ್ಮ.

ಆ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.

ಹಾಡಿರಲಿ, ತುಂಬಿರಲಿ, ನನ್ನಣ್ಣಿ, ಮಳೆಗಾಲ, ಬರಗಾಲ, ಹಸಿರೆಲ್ಲ, ನೆಲವೆಲ್ಲ.

ಇ) ಕೆಳಗಿನ ಪದಗಳನ್ನು ಶೋಡಿಸಿ ಬರೆಯಿರಿ.

ಮುಗಿಲು+ಎಲ್ಲ, ಆಗಿ+ಇರಲಿ, ಹೋಗಿ+ಇರಲಿ, ನಾಡು+ಒಳಗೆ.

ಈ) ಕನ್ನಡದ ಕಹಳೆ ಪದ್ಯದಲ್ಲಿ ಬಳಸಿರುವ ಪ್ರಾಸಪದಗಳನ್ನು ಗುರುತಿಸಿ ಬರೆಯಿರಿ.

ಉ) ಕನ್ನಡದ ಕಹಳೆ ಪದ್ಯದಲ್ಲಿ ಬಂದಿರುವ ಅಲಂಕಾರ ವಾಕ್ಯಗಳನ್ನು ಗುರುತಿಸಿ ಬರೆಯಿರಿ.

ಭಾಷಾ ಚಟುವಟಿಕೆ

ಅ) ‘ಕನ್ನಡದ ಕಹಳೆ ಮೊಳಗಲಿ’ ಪದ್ಯವನ್ನು ಕಂಠಪಾಠ ಮಾಡಿರಿ.

ಆ) ನಿಮ್ಮ ಅಪೇಕ್ಷೆಯ ಕನ್ನಡನಾಡು ಹೇಗೆರಬೇಕೆಂದು ತರಗತಿಯಲ್ಲಿ ಚರ್ಚಿಸಿ, ಇದಾರು ವಾಕ್ಯಗಳನ್ನು ಬರೆಯಿರಿ.

ಇ) ಕನ್ನಡ ನಾಡು ನುಡಿಯನ್ನು ಬಿಂಬಿಸುವ ಕವಿತೆಗಳನ್ನು ಸಂಗ್ರಹಿಸಿ ಹಾಡಿರಿ.

ಈ) ಚೆನ್ನೀರ ಕಣಾವಿಯವರ ಈ ಕೆಳಗಿನ ಕವನವನ್ನು ತರಗತಿಯಲ್ಲಿ ಸಾಮೂಹಿಕವಾಗಿ ಹಾಡಿರಿ.




“ಹೆಸರಾಯಿತು ಕನಾಟಕ

ಉಸಿರಾಗಲಿ ಕನ್ನಡ

ಹಸಿಗೋಡೆಯ ಹರಳಿನಂತೆ

ಹಸಿಹೋಗದ ಕನ್ನಡ.”

೬) ಕನ್ನಡದಲ್ಲಿ ಜಾನಪದೀತ ಪ್ರಶಸ್ತಿ ಪಡೆದ ಎಂಟು ಕವಿ, ಲೇಖಕರ ಚಿತ್ರಗಳನ್ನು ಕೆಳಗೆ ಶೊಡಲಾಗಿದೆ.  
ಅವರುಗಳನ್ನು ಗುರುತಿಸಿ. ಅವರ ಹೆಸರುಗಳನ್ನು ಅವರ ಚಿತ್ರದ ಕೆಳಗೆ ಬರೆಯಿರಿ.



## ಭಂದಸ್ಸು

- ಪ್ರಾಸು: ಒಂದು ನಿರ್ದಿಷ್ಟ ವ್ಯಂಜನವು ಪದ್ಯದ ಪ್ರತಿ ಸಾಲಿನ ಆದಿ, ಮಧ್ಯ, ಅಥವಾ ಅಂತ್ಯದಲ್ಲಿ ನಿಯತವಾಗಿ ಬರುವುದೇ ಪ್ರಾಸು.
- ಆದಿ ಪ್ರಾಸು: ಕಾವ್ಯದ ಪ್ರತಿಸಾಲಿನ ಒಂದು ಮತ್ತು ಎರಡನೇಯ ಸ್ವರಗಳ ನಡುವೆ ಬರುವ ಪ್ರಾಸು ಆದಿ ಪ್ರಾಸು.
- ಮಧ್ಯ ಪ್ರಾಸು: ಪ್ರತಿಸಾಲಿನ ಮಧ್ಯದಲ್ಲಿ ಬರುವ ಪ್ರಾಸವ ಮಧ್ಯ ಪ್ರಾಸು.
- ಅಂತ್ಯ ಪ್ರಾಸು: ಪ್ರತಿಸಾಲಿನ ಅಂತ್ಯದಲ್ಲಿ ಬರುವ ಪ್ರಾಸವೇ ಅಂತ್ಯ ಪ್ರಾಸು.

ಕನ್ನಡವೇ ಸತ್ಯ ಕನ್ನಡವೇ ನಿತ್ಯ

\*\*\*\*\*

## ಒ. ಭಲೇ ಬಿಂದು

- ಬಿ. ಹೋರೇಗೌಡ

ಪ್ರವೇಶ: “ತಾಯಿ ಮತ್ತು ತಾಯಿನಾಡು ಇವು ಸ್ವರ್ಗಕ್ಕೆಂತಲೂ ಮಿಗಿಲು” ಎಂಬ ಮಾತಿದೆ. ಆದುದರಿಂದಲೇ ಅವೆರಡನ್ನು ಉಳಿಸಿಕೊಳ್ಳಲು ಎಂತಹ ಕಷ್ಟಬಂದರೂ ಲೆಕ್ಕಿಸದೆ ಹೋರಾಡುವುದು ನಮಗೆ ತಿಳಿದಿದೆ. ತಾಯಿ ಮತ್ತು ತಾಯಿನಾಡಿಗಾಗಿನ ಈ ಹೋರಾಟ ವಯಸ್ಸಿಗೆ ಮಾತ್ರ ಸೀಮಿತವಲ್ಲ. ಮಕ್ಕಳೂ ಈ ದಿಸೆಯಲ್ಲಿ ವಿಶೇಷ ಸಾಹಸ ಪ್ರದರ್ಶಿಸಿರುವ ಅನೇಕ ಉದಾಹರಣೆಗಳು ಇವೆ. ಭಾರತ ಸರ್ಕಾರ ಅಂತಹ ಮಕ್ಕಳನ್ನು ಪುರಸ್ಕರಿಸಿ ಗೌರವಿಸುತ್ತದೆ. ಈ ರೀತಿ ಅನೇಕ ಭಿನ್ನ ಸಂದರ್ಭಗಳಲ್ಲಿ ಸಾಹಸ ಮೇರೆದ ಅನೇಕ ಮಕ್ಕಳನ್ನು ನಾವಿಂದು ಕಾಣುತ್ತೇವೆ. ಅಂತಹವರ ಸಾಲಿನಲ್ಲಿ ತನ್ನ ವಿಶೇಷ ಧೈಯ ಮತ್ತು ಮಾತೃತ್ವತೀಯನ್ನು ಮೇರೆದ ಬಿಂದು ಎಂಬ ಬಾಲಕಿಯ ಸಾಹಸದ ವರ್ಣನೆಯೇ ಈ ಗದ್ದಬಾಗ.

ಕೇರಳ ಪಶ್ಚಿಮ ಕರಾವಳಿಯಲ್ಲಿರುವ ನಮ್ಮೆ ನೆರೆಯ ರಾಜ್ಯ. ಈ ರಾಜ್ಯದ ಶ್ರೀಜೂರು ಜಿಲ್ಲೆಯ ಹಳ್ಳಿಯ ಬಾಲಕಿ ಬಿಂದು. ಈಕೆ ನಡಕಲ್ಲಿ ಜೆರಿಯಲ್ಲಿರುವ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದಳು. ಇವಳ ತಂಡೆಯ ಹೆಸರು ಅಯ್ಯಪ್ಪನ್ನು. ತಾಯಿ ದಾಕ್ಷಯಿಣಿ. ಇವರ ಮನೆಯವರು ಒಂದು ಹಸುವನ್ನು ಸಾಕಿದ್ದರು.

ಒಂದು ದಿನ ಮಧ್ಯಾಹ್ನ ಬಿಂದುವಿನ ತಾಯಿ ತನ್ನ ಅಕ್ಷರೆಯ ಹಸುವನ್ನು ಹಿಡಿದು ಮನೆಯ ಹಿಂದಿನ ಮೃದಾನದಲ್ಲಿ ಮೇಯಿಸಲು ನಿಂತರು. ಬೆಳೆದ ಹುಲ್ಲನ್ನು ಮೇಯುತ್ತಾ ಹಸು ಮುಂದೆ ಮುಂದೆ ಹೋದರ ಅದರ ಹಗ್ಗಿ ಹಿಡಿದ ಅವರು ಹಿಂದೆ ಹಿಂದೆ ಹೋಗುತ್ತಿದ್ದರು. ಸ್ವಲ್ಪ ಹೊಲ್ತು ಮೇಯ್ಯಿ ನಂತರ ಹಸುವಿಗೆ ತೊಣಜಿ ಹಿಂಸೆ ಕೊಡಲು ಪ್ರಾರಂಭಿಸಿತು. ಹಿಂಸೆ ತಪ್ಪಿಸಿಕೊಳ್ಳಲು ಹಸು, ಬಾಯಿ ಹಾಗೂ ಕಾಲುಗಳಿಂದ ಬಡಿದು, ಬಾಲ ಬೀಸಿ, ತೊಣಜಿಯನ್ನು ಓಡಿಸಲು ಪ್ರಾರಂಭಿಸಿತು. ಓಡಿದರೆ ಅದರಿಂದ ತಪ್ಪಿಸಿಕೊಳ್ಳಬಹುದೆಂದು ಹಸು ಓಟ ಕಿತ್ತಿತು. ಇದ್ದಕ್ಕಿಂದಂತೆ ಓಟ ಕಿತ್ತ ಹಸುವನ್ನು ತಡೆಯಲು ಬಿಂದುವಿನ ತಾಯಿ ತಾವು ಹಿಡಿದ ಹಗ್ಗವನ್ನು ಜಗ್ಗಿಸಿ ಎಳ್ಳಿದರು. ಓಡುವಾಗ ಹಸು ತನ್ನ ಮುಂದೆ ಸಿಕ್ಕಿದ ಬಾವಿಯನ್ನು ದಾಟಿ ನೆಗೆದು ಮುಂದೆ ಓಡಿತು. ಹಸುವೇನೋ ನೆಗೆದು ಓಡಿತು. ಆದರೆ ಈ ತಾಯಿ ಅದರ ಹಿಂದೆ ಓಡುತ್ತಿದ್ದ ಬಾವಿಯನ್ನು ದಾಟಲಾರದೆ ಓಡಿಬಂದ ರಭಸದಲ್ಲಿ ಬಾವಿಯಲ್ಲಿ ಬಿಡ್ಡರು. ಹಗ್ಗ ಅವರ ಕ್ಯಾರಿಂದ ಕಳಚಿಕೊಂಡಿತು. ಹಗ್ಗ ಬಿಡಿಸಿಕೊಂಡು ಹಸು ಎತ್ತಲೋ ಓಡಿತು.

ಅದೇ ವೇಳೆಗೆ ಶಾಲೆಯಿಂದ ಮನೆಗೆ ಬಂದ ಬಿಂದು ಮನೆಯಲ್ಲಿ ತಾಯಿಯನ್ನು ಕಾಣಿದೆ ಅವರನ್ನು ಕರೆಯುತ್ತೋ ಹೋರಬಂದಳು. ಅವಳ ತಾಯಿ ಆಗತಾನೇ ನೀರಿನೊಳಕ್ಕೆ ಬಿದ್ದಿದ್ದರು. ನೀರಿನಲ್ಲಿ ಒಮ್ಮೆ ಮುಳುಗಿ ಏಳುವಾಗ ಆಗುವ ಶಬ್ದವನ್ನು ಬಿಂದು ಗಮನಿಸಿದಳು. ನೀರಿನ ಸದ್ದು ಬಾವಿಯೊಳಗಿನಿಂದ ಕೇಳಿಬಂದುದನ್ನು ಅವಳು ಗುರುತಿಸಿದಳು. ಬಾವಿಯಲ್ಲಿ ಬಗ್ಗೆ ನೋಡಿದಳು. ಅತ್ಯಂತ ಗಾಬರಿಗೊಂಡಳು. ‘ಅಯ್ಯೋ! ಅಮ್ಮೆ ಬಾವಿಯಲ್ಲಿ ಬಿದ್ದಿದ್ದಾಳೆ ಬನ್ನಿ, ಕಾಪಾಡಿ’ ಎಂದು ಬೊಬ್ಬಿ ಹಾಕಿದಳು. ಕೂಡಲೇ ಬಾವಿಗೆ ಧುಮುಕಿಯೇ ಬಿಟ್ಟಳು.

ಬಿಂದು ಬಾವಿಯ ನೀರಿನಲ್ಲಿ ಮುಳುಗಿ ಮೇಲೆದ್ದು ಒಂದು ಕ್ಯಾರಿಂದ ಬಾವಿಯ ದಡವನ್ನು ಹಿಡಿದಳು. ಅಷ್ಟರಲ್ಲಿ ಮತ್ತೊಮ್ಮೆ ಮೇಲೆದ್ದ ತಾಯಿಯ ಸೀರೆಯ ಸೆರಗನ್ನು ಕ್ಯಾರಿಂದ ಹಿಡಿದಳು. ದಡವನ್ನು ಹಿಡಿದ ಕ್ಯಾರಿತ್ತಿತು. ತಕ್ಕಣವೇ ಸೀರೆಯ ಸೆರಗನ್ನು ಬಾಯಲ್ಲಿ ಕಜ್ಜಿ ಮತ್ತೊಂದು ಕ್ಯಾರಿಂದ ದಡ ಹಿಡಿದಳು. ತೇವವಿದ್ದರಿಂದ ಗುಳಿ ಮಾಡಿ ದಡವು ಹಿಡಿತಕ್ಕೆ ಸಿಗುವಂತೆ ಬಲಗ್ಗೆಯಿಂದ ಹಿಡಿದಳು. ಬಾಯಿ ಹಾಗೂ ಎಡಗ್ಗೆ ಉಪಯೋಗಿಸಿ ಸೀರೆಯ ಸೆರಗನ್ನು ಎಳೆದೆಳೆದು ತಾಯಿಯ ಶರೀರ ಮೇಲೆ ಬರುವಂತೆ ಮಾಡಿದಳು.

ಕೊನೆಗೆ ಮೇಲೆದ್ದ ತಾಯಿಯ ತಲೆಗೂಡಲನ್ನು ಹಿಡಿದುಬಿಟ್ಟಳು. ಮೇಲೆ ಏರಲು ಯಾರಾದರೋಬ್ಬರ ಸಹಾಯ ಬೇಕೇಬೇಕೆಂದು ಸಹಾಯಕ್ಕಾಗಿ ಮತ್ತೆ ಮತ್ತೆ ‘ಕಾಪಾಡಿ ಕಾಪಾಡಿ’ ಎಂದು ಬೊಬ್ಬೆ ಹಾಕಿದಳು.



ಅಷ್ಟರಲ್ಲಿ ಈಗಾಗಲೇ ಬಿಂದು ಬೊಬ್ಬೆ ಹಾಕಿದುದನ್ನು ಕೇಳಿದ ನೇರೆಮನೆಯವರು ಬಾವಿಯ ಬಳಿ ಓಡೋಡಿ ಬಂದರು. ಬಿಂದುವಿಗೆ ಧೈರ್ಯ ಹೇಳಿ ಏಣಿಯನ್ನೂ ಹಗ್ಗವನ್ನೂ ಕುಚೀಯನ್ನೂ ತಂದರು. ಆತುರಾತುರವಾಗಿ ಏಣಿಗೆ ಹಗ್ಗ ಕಟ್ಟಿ ಬಾವಿಗಳಿಸಿದರು. ಏಣಿಯನ್ನು ನಿಲ್ಲಲು ಆಧಾರಮಾಡಿಕೊಳ್ಳುವಂತೆ ಬಿಂದುವಿಗೆ ಗಟ್ಟಿಸ್ತರದಲ್ಲಿ ಹೇಳಿದರು. ಬಾವಿಯ ಮೇಲ್ಗೂಡೆ ಅಡ್ಡಲಾಗಿ ಮರಪೊಂದನ್ನಿಟ್ಟು ಅದರ ಮೇಲೆ ಹಗ್ಗ ಹಾಕಿ, ಹಗ್ಗದ ಪುದಿಗೆ ಕುಚೀ ಕಟ್ಟಿ ಬಾವಿಗೆ ಇಳಿಸಿದರು. ತಾವೂ ಬಾವಿಗಳಿದು ಕುಚೀ ಮತ್ತು ಹಗ್ಗದ ಸಹಾಯದಿಂದ ಬಿಂದು ಮತ್ತು ಅವಳ ತಾಯಿಯನ್ನು ಮೇಲೆಳೆದುಕೊಂಡರು.

ಸುಕುಮಾರಿಯಾದ ಬಿಂದು ತಾಯಿಯನ್ನು ರಕ್ಖಿಸುವ ಕಾರ್ಯದಲ್ಲಿ ಒಹಳ ಆಯಾಸಗೊಂಡಿದ್ದಳು. ಆದರೂ ತನ್ನ ತಾಯಿ ಬದುಕಿದಳಲ್ಲ ಎಂಬ ಸಂತೋಷದಲ್ಲಿ ಆಯಾಸವನ್ನು ಮರೆತು ತಾಯಿಯನ್ನು ಉಪಚರಿಸಿದಳು.

ಕೇರಳದ ಪತ್ರಿಕೆಗಳು ಬಿಂದುವಿನ ಸಾಹಸವನ್ನು ಪ್ರಕಟಿಸಿದವು. ಅನೇಕ ಸಂಸ್ಥೆಗಳವರು ಬಿಂದುವಿಗೆ ನಗದು ಬಹುಮಾನವಿತ್ತು ಸನ್ನಾನಿಸಿದರು. ಭಾರತದ ಮಕ್ಕಳ ಕಲ್ಯಾಣ ಮಂಡಳಿಯವರು ಅವಳನ್ನು ಆ ವರ್ಷದ ಸಾಹಸ ಪ್ರಶಸ್ತಿಗೆ ಆಯ್ದು ಮಾಡಿದರು.

## ಕೃತಿಕಾರರ ಪರಿಚಯ



ಬಿ. ಜೋರ್ಡೆಸ್‌ಗೊಡ ಅವರು ಮೈಸೂರು ಜಿಲ್ಲೆಯ ಕೃಷ್ಣರಾಜನಗರದ ಬೆಣಗನಹಳ್ಳಿ ಎಂಬ ಗ್ರಾಮದಲ್ಲಿ ಇಂಥಿರಲ್ಲಿ ಹುಟ್ಟಿದರು. ಇವರು ‘ಸಾಹಸಿ ಯಾತ್ರಿಕರು’, ‘ಇಚ್ಛಾಸಂತಾನ’, ‘ಫಜೀತಿ ಪಾಪಣ್ಣ’, (ಸಾಹಸಿ ಮಕ್ಕಳು) ಮುಂತಾಗಿ ಕನ್ನಡದಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಮೂರು ದಶಕಗಳಿಗೂ ಹೆಚ್ಚು ಕಾಲ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

‘ಭಲೆ ಬಿಂದು’ ಪಾಠವನ್ನು ಇವರ ‘ಸಾಹಸಿ ಮಕ್ಕಳು’ ಎಂಬ ಕೃತಿಯಿಂದ ಅರಿಸಿಕೊಳ್ಳಲಾಗಿದೆ.

### ಪದಗಳ ಅರ್ಥ

ಒಟಕೆಳೆ - ಜೋರಾಗಿ ಓಡು;

ತೊಳಬಿ - ಪ್ರಾಣಿಗಳ ಮೈಮೇಲೆ ಕುಲಿತು ತೊಂದರೆ ಕೊಡುವ ಒಂದು ಜಾತಿಯ ನೋಣ;

ನರೆ - ಪಕ್ಷ;

ಸನ್ಯಾಸಿಸು - ಗೌರವಿಸು.

### ಅಭ್ಯಾಸ

ಅ) ಕೆಳಗೆ ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರಿಸಿ.

೧. ಬಿಂದುವಿನ ತಂಡ ಶಾಯಿಯರ ಹೆಸರೇನು?
೨. ಬಿಂದುವಿನ ಶಾಯಿ ಮನೆಯ ಹಿಂದಿನ ಮೈದಾನಕ್ಕೆ ಹೋದುದು ಏಕೆ?
೩. ಶಾಲೆಯಿಂದ ಮನೆಗೆ ಬಂದ ಬಿಂದು ಶಾಯಿಯನ್ನು ಕಾಣಿದೆ ಏನು ಮಾಡಿದಳು?
೪. ಶಾಯಿ ಬಾವಿಗೆ ಬಿಧಿರುವುದು ತಿಳಿದ ಶೂಡಲೆ ಬಿಂದು ಏನು ಮಾಡಿದಳು?
೫. ಬಿಂದು ಬೊಬ್ಬಿ ಹಾಕಿದುದನ್ನು ಕೇಳಿ ನೆರೆಮನೆಯವರು ಏನು ಮಾಡಿದರು?

ಆ) ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ.

೧. ಬಿಂದುವಿನ ಶಾಯಿ ಹಸುವನ್ನು ಮೇಯಿಸುತ್ತಿರುವಾಗ ಏನಾಯಿತು?
೨. ಶಾಯಿಯ ಬಾವಿಯಲ್ಲಿ ಬಿಧಿರುವುದು ಬಿಂದುವಿಗೆ ಹೇಗೆ ತಿಳಿಯಿತು?
೩. ಬಿಂದು ಏಕೆ ಆಯಾಸಗೊಂಡಳು?
೪. ಶಾಯಿಯನ್ನು ಉಳಿಸಿದ ಬಿಂದುವಿನ ಸಾಹಸಕ್ಕೆ ಸಿಕ್ಕ ಪ್ರತಿಪಲವೇನು?

## ಭಾಷಾಭಾಸ

ಅ) ಕೆಳಗೆ ಕೊಟ್ಟಿರುವ ಸನ್ನಿಹಿತಗಳ ಹಿಂದೆ ಭಲೇ ಬಿಂದು ಪಾಠಕ್ಕೆ ಸಂಬಂಧಿಸಿದಂತೆ ನಡೆದಿರುವ ಫಳನೆಯನ್ನು ತರಗತಿಯಲ್ಲಿ ಚರ್ಚೆ ನಂತರ ಬರೆಯಿರಿ.

‘ತೋಣಬಿ ಹಿಂಸ ಕೊಡಲು ಪ್ರಾರಂಭಿಸಿತು’.

‘ಅಯೋ ಅಮೃ ಬಾವಿಯಲ್ಲಿ ಬಿದ್ದಿದ್ದಾಳೆ, ಬನ್ನಿ ಕಾಪಾಡಿ ಎಂದು ಬೊಬ್ಬೆ ಹಾಕಿದಳು’.

‘ಕೊನೆಗೆ ಮೇಲೆದ್ದ ತಾಯಿಯ ತಲೆಗೂದಲನ್ನು ಹಿಡಿದುಬಿಟ್ಟಳು’.

‘ಹಗ್ಗದ ತುದಿಗೆ ಕುಚೀ ಕಟ್ಟಿ ಬಾವಿಗಳಿಸಿದರು’.

ಆ) ಕೆಳಗೆ ಗರೆ ಎಳೆದಿರುವ ಪದಗಳ ಅರ್ಥವನ್ನು ಗಮನಿಸಿ. ಅರ್ಥಕ್ಕೆ ಅನುಗುಣವಾದ ವಾಕ್ಯಗಳನ್ನು ಗಮನಿಸಿ. ನೀವೂ ಇದೇ ಪದಗಳನ್ನು ಬಳಸಿ ಅರ್ಥಪೂರ್ಣವಾದ ವಾಕ್ಯಗಳನ್ನು ರಚಿಸಿರಿ.

ನೇರೆ: ನಮ್ಮ ನೇರೆಯವರೊಂದಿಗೆ ನಾವು ಕೂಡಿ ಬಾಳಬೇಕು.

ತೋಣಬಿ: ತೋಣಬಿ ಮೈಮೇಲೆ ಕೂತರೆ ಹಸುಗಳಿಗೆ ಕಸಿವಿಸಿಯಾಗುತ್ತದೆ.

ದಕ್ಕು: ಬಿದ್ದು ಹೋಗುತ್ತಿರುವ ತಲೆಯ ಮೇಲಿನ ಕಂತೆ ಬೀಳಬಾರದೆಂದು ರವಿ ಎಷ್ಟು ಕಷ್ಟಪಟ್ಟರೂ ಅದು ದಕ್ಕಲಿಲ್ಲ.

ರಭಸ: ಧುಮುಕುವ ಜಲಪಾತದ ರಭಸಕ್ಕೆ ಮುಕ್ಕಳು ಆಶ್ಚರ್ಯಪಟ್ಟರು.

ಸದ್ಯ: ಬೆಕ್ಕು ಸದ್ಯ ಮಾಡದೆ ಹಾಲು ಕುಡಿದು ಹೋಗಿಬಿಡುತ್ತದೆ.

ಬೊಬ್ಬೆ ಹಾಕು: ನೆರೆ ಬಂದ ಪರಿಣಾಮ ಮನೆ ಬಿಟ್ಟಬಂದ ಜನರು ಎರಡು ದಿನಗಳಿಂದ ತಿನ್ನಲು ಏನೂ ಇಲ್ಲದೆ ಬೊಬ್ಬೆ ಹಾಕಿದರು.

ಧುಮುಕು: ಜೋಗ ಎಂಬ ಸ್ಥಳದಲ್ಲಿ ಜಲಪಾತದ ನೀರು ಅತಿ ಎತ್ತರದಿಂದ ಧುಮುಕುತ್ತದೆ.

ನೇರೆಮನೆ: ನನಗೆ ನೇರೆಮನೆಯಲ್ಲಿ ಆಡುವ ಅನೇಕ ಗೆಳೆಯ ಗೆಳತಿಯರಿದ್ದಾರೆ.

ಅಸ್ಪಷ್ಟ: ಅಸ್ಪಷ್ಟರಾದವರನ್ನು ನಗುಮುಖಿದಿಂದ ಮಾತನಾಡಿಸಬೇಕು.

ಸನ್ಯಾಸಿಸು: ಜನಸೇವೆ ಮಾಡಿದ ಮುದ್ರಾ ತರೆಸಾ ಅವರನ್ನು ಅನೇಕ ಸಂಸ್ಥೆಗಳು ಸನ್ಯಾಸಿಸಿದವು.

## ಭಾಷಾ ಚಟುವಟಿಕೆ

ಅ) ಭಲೇ ಬಿಂದು ಪಾಠದಲ್ಲಿ ಬರುವ ‘ಓಟ ಕೀಳು’ ಎಂಬ ಮಾತನ್ನು ಗಮನಿಸಿ. ನಾವು ಅನೇಕ ಬಾರಿ ಇಂತಹ ಮಾತುಗಳನ್ನು ಬಳಸುತ್ತೇವೆ. ಇವುಗಳು ಮೇಲುನೋಟಕ್ಕೆ ಕೊಡುವ ಅರ್ಥವನ್ನಲ್ಲಿದೆ ಅದಕ್ಕಿಂತ ಬೇರೆಯದೇ ಅರ್ಥವನ್ನು ಕೊಡುತ್ತೇವೆ. ‘ಓಟ’ಎಂದರೆ ಓಡುವುದು ಎಂಬುದೇನೋ ನಿಜ. ಅದನ್ನು ಕೀಳುವುದು ಹೇಗೆ ಎಂದು ಭಾಷೆಯನ್ನು ಕಲಿಯುವ ಹಂತದಲ್ಲಿರುವವರಿಗೆ ಅನ್ನಿಸುವುದು ಸಹಜ. ಅತಿ ಜೋರಾಗಿ ಓಡಿದ್ದನ್ನು ತಿಳಿಸಲು ಈ ಮಾತನ್ನು ಬಳಸುತ್ತೇವೆ. ಇಂತಹ ಮಾತುಗಳು ಹೇಳಬೇಕಾದುದನ್ನು ಮನಮುಟ್ಟುವಂತೆ ಹೇಳುತ್ತವೆ. ನೀವು ಕನ್ನಡ ಭಾಷೆಯನ್ನು ಬಹಳ ಚೆನ್ನಾಗಿ ಕಲಿಯಬೇಕಾದರೆ ಇಂತಹ ಮಾತುಗಳನ್ನು ಗಮನಿಸುತ್ತಿರಬೇಕು. ನಿಮಗೆ ಈಗಾಗಲೇ ಇಂತಹ ಮಾತುಗಳು ಕೆವಿಗೆ ಬಿದ್ದಿರುತ್ತವೆ.

ನೆನಪಿಸಿಕೊಳ್ಳಲು ಪ್ರಯತ್ನಿಸಿ. ಇವುಗಳನ್ನು ‘ನುಡಿಗಟ್ಟು’ ಎಂದು ಕರೆಯುತ್ತಾರೆ. ಕೆಳಗಿನ ನುಡಿಗಟ್ಟುಗಳನ್ನು ಗಮನಿಸಿ.

- ಅವನು ಇವತ್ತು ನನ್ನ ‘ತಲೆ ತಿಂದುಬಿಟ್ಟು’.
- ಈ ಕಷ್ಟದಿಂದ ನನಗೆ ‘ತಲೆಬಿಂಧಾಗಿದೆ’.

ಮೊದಲೇ ಕಷ್ಟ ಮತ್ತು ಕಷ್ಟ ಬಂದಿದೆ ಎಂದು ಹೇಳಬೇಕು ಎಂದಿಟ್ಟುಕೊಳ್ಳೋಣ. ಆಗ ಏನು ಹೇಳುತ್ತಾರೆ ಗೊತ್ತೇ? – ‘ಭಾಣಲೆಯಿಂದ ಬೆಂಕಿಗೆ ಹಾಕಿದಂತೆ’ – ಇಂತಹ ಮಾತುಗಳನ್ನು ಬಳಸಲು, ಅಭ್ಯಾಸಮಾಡಲು ಶುಷ್ಣಿಯಾಗುತ್ತದೆ. ಪ್ರಯತ್ನಿಸಿ. ಇಂತಹ ಮಾತುಗಳನ್ನು ದಿನಕ್ಕೆ ಒಂದರಂತೆ ನಿಮ್ಮ ಅಪ್ಪ, ಅಮ್ಮೆ ಅಥವಾ ಪರಿಂದ ಕೇಳಿ ತಿಳಿದುಕೊಂಡು ಬರವಣಿಗೆಯಲ್ಲಿ ಬಳಸಿರಿ.

- ಆ) ಮುಧ್ಯಾಹ್ನ ಎಂಬುದು ದಿನದ ಒಂದು ಕಾಲವನ್ನು ಸೂಚಿಸುವ ಪದ. ದಿನದ ಇತರ ಕಾಲಗಳನ್ನು ಸೂಚಿಸುವ ಪದಗಳನ್ನು ಬರೆಯಿರಿ.
- ಇ) ‘ಸೈಕಲ್’ ಎಂಬ ಇಂಗ್ಲಿಷ್ ಪದವನ್ನು ನಾವು ಕನ್ನಡದಲ್ಲಿ ಹಾಗೆಯೇ ಬಳಸುತ್ತೇವೆ. ನಾವು ಕನ್ನಡ ಮಾತನಾಡುವಾಗ ಇಂತಹ ಅನೇಕ ಪದಗಳನ್ನು ಬಳಸುತ್ತೇವೆ. ಉದಾಹರಣೆಗೆ, ಪೆನ್ನ, ಬುಕ್ಕು ಇತ್ಯಾದಿ. ನಿಮ್ಮ ಗಮನಕ್ಕೆ ಬಂದಿರುವಂತೆ ಕನ್ನಡದಲ್ಲಿ ಬಳಸುವ ಇಂಗ್ಲಿಷ್ ಪದಗಳನ್ನು ಗುರುತಿಸಿ. ಪಟ್ಟಿ ಮಾಡಿ.
- ಈ) ‘ಅವರು ಏಣಿಯನ್ನೂ ಹಗ್ಗಿಸನ್ನೂ, ಕುಚೆಯನ್ನೂ ತಂದರು’ ಎಂಬ ಮಾತನ್ನು ಅವರು ಏಣಿ, ಹಗ್ಗಿ, ಕುಚೆಗಳನ್ನು ತಂದರು ಎಂದು ಹೇಳಬಹುದಲ್ಲವೇ? ಈ ರೀತಿ ಮಾತನಾಡುವುದು ಹೆಚ್ಚು ಸುಲಭ. ಕೆಳಗಿನ ವಾಕ್ಯಗಳನ್ನು ಈ ರೀತಿಯಲ್ಲಿ ಚಿಕ್ಕದಾಗಿ ಹೇಳಿ.
- ರಾಣಿ ಬಿಸ್ಕತ್ತನ್ನೂ, ಚಾಕ್ಲೆಟನ್ನೂ, ಹಣ್ಣಿಗಳನ್ನೂ ತಿಂದಳು.
- ಗುಂಡ ರವೆಲುಂಡೆಗಳನ್ನೂ, ಚಕ್ಕಲಿಗಳನ್ನೂ, ಒಬ್ಬಟನ್ನೂ ತಿಂದನು.
- ಇಂತಹ ಏದು ನುಡಿಗಳನ್ನು ಬರೆಯಿರಿ.

## ವ್ಯಾಕರಣ

### ಗುಣಿತಾಕಾಷ್ಟರಗಳು

ವ್ಯಂಜನಗಳನ್ನು ಸ್ವತಂತ್ರವಾಗಿ ಉಚ್ಚರಿಸಲು ಸಾಧ್ಯವಿಲ್ಲ, ಸ್ವರದ ಸಹಾಯ ಬೇಕಾಗುತ್ತದೆ. ಮೂಲವ್ಯಂಜನಗಳಿಗೆ ಸ್ವರಗಳು ಸೇರಿ ಆಗುವ ಅಕ್ಷರಗಳೇ ಗುಣಿತಾಕಾಷ್ಟರಗಳು. ವ್ಯಂಜನದ ಮೊದಲ ಅಕ್ಷರ ‘ಕಾ’ಗೆ ಸ್ವರಗಳನ್ನು ಸೇರಿಸಿ ಗುಣಿತಾಕಾಷ್ಟರದ ಅಭ್ಯಾಸವನ್ನು ಪ್ರಾರಂಭಿಸುವುದರಿಂದ ‘ಕಾಗುಣಿತ’ ಎಂದು ಹೇಳುವುದು ರೂಢಿಯಲ್ಲಿದೆ. ಗುಣಿತಾಕಾಷ್ಟರಗಳನ್ನು ‘ಬಳ್ಳಿ’ ಎಂದೂ ಕರೆಯುತ್ತಾರೆ.

ವ್ಯಂಜನ	ಸ್ವರ	ಸ್ವರ ಸಂಜ್ಞೆ (ಚಿಹ್ನೆ)	ಸ್ವರ ಸಂಜ್ಞೆ (ಚಿಹ್ನೆ) ಹೆಸರು	ಗುಣಿತಾಕ್ಷರ
ಕ್	ಅ	'	ತಲೆಕಟ್ಟು	ಕ
ಕ್	ಆ	ಾ	ಇಳಿ/ದೀಘ್ರ	ಾ
ಕ್	ಇ	ಿ	ಗುಡಿಸು/ಗುಣಿಸು	ಿ
ಕ್	ಈ	ೇ	ಗುಡಿಸಿನ/ಗುಣಿತನ ದೀಘ್ರ	ೇ
ಕ್	ಉ	ು	ಕೊಂಬು	ು
ಕ್	ಊ	ೂ	ಕೊಂಬಿನ ಇಳಿ/ದೀಘ್ರ	ೂ
ಕ್	ಔ	೔	ವಟ್ಟಿಸುತ್ತಿ	೔
ಕ್	ಎ	'	ಎತ್ತೆ	೚
ಕ್	ಏ	ೇ	ಎತ್ತನ ದೀಘ್ರ/ಪತ್ತೆ	ೇ
ಕ್	ಐ	ೌ	ಬಿತ್ತೆ	ೌ
ಕ್	ಒ	ೋ	ಒತ್ತೆ	ೋ
ಕ್	ಓ	ೋಇ	ಒತ್ತನ ದೀಘ್ರ/ಒತ್ತೆ	ೋಇ
ಕ್	ಔ	೔	ಷಿತ್ತೆ	೔
ಕ್	ಅಂ	೦	ಅ ಒಂದು ಸೊನ್ನು	ಂ
ಕ್	ಅಃ	ೇಃ	ಅ ಎರಡು ಸೊನ್ನು	ಃ

### ಸಂಯುಕ್ತಾಕ್ಷರಗಳು (ಒತ್ತಕ್ಕರಗಳು)

‘ಸಂಯುಕ್ತ’ ಎಂದರೆ ಚೆನ್ನಾಗಿ ಸೇರಿಸಿದ ಎಂದು ಅಥ್ರ. ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳು ಕಾಲ ವಿಳಂಬವಿಲ್ಲದೆ ಒಂದು ಸ್ವರದ ಜೊತೆ ಸೇರಿ ಆಗುವುದೇ ಸಂಯುಕ್ತಾಕ್ಷರ. (ಸಂ=ಚೆನ್ನಾಗಿ), (ಯುಕ್ತ=ಸೇರಿದ) ಎರಡನೆಯ ಮತ್ತು ಮೂರನೆಯ ವ್ಯಂಜನಗಳನ್ನು ಒತ್ತುಗಳಾಗಿ (ವ್ಯಂಜನ ಸಂಜ್ಞೆ) ಒರೆಯುತ್ತೇವೆ. ಸಂಯುಕ್ತಾಕ್ಷರಗಳನ್ನು ಒತ್ತುಗಳಿಂದೂ ಕರೆಯುತ್ತಾರೆ.

### ಒತ್ತುಗಳು (ವ್ಯಂಜನ ಸಂಜ್ಞೆಗಳು)

ಕ ವಿ ಱ ಲು ಜ

ಚ ಲು ಜ ಯು ಝ

ಱ ಠ ರ ಢ ಣ

ತ ಥ ರ ಠ ಲು

ಳ ಡ ಬ ಭ ಳ

ಶ ಚ ನ ತ ಱ ಈ ಳ

ಸಂಯುಕ್ತರಗಳಲ್ಲಿ ಸಜಾತೀಯ ಸಂಯುಕ್ತರ ಮತ್ತು ವಿಜಾತೀಯ ಸಂಯುಕ್ತರಗಳೆಂದು ಎರಡು ವಿಧ.

### ಸಜಾತೀಯ ಸಂಯುಕ್ತರ:

ಸಜಾತೀಯ ಎಂದರೆ ಒಂದೇ ಜಾತಿಯ ವ್ಯಂಜನಗಳು. ಒಂದೇ ವ್ಯಂಜನ ಎರಡು ಬಾರಿ ಒಂದು ಸ್ವರದ ಜೊತೆ ಸೇರಿ ಆಗುವ ಅಕ್ಷರವೇ ಸಜಾತೀಯ ಸಂಯುಕ್ತರ. ಉದಾಹರಣೆ: ಕ್ಕ, ಗ್ಗ, ಯ್ಯೋ, ಮ್ಮ, ಲ್ಲಿ, ರ್ರ ಮುಂತಾದವು.

ಕ್ಕೋ+ಕ್ಕೋ+ಅ, ಗ್ಗೋ+ಗ್ಗೋ+ಎ, ಯ್ಯೋ+ಯ್ಯೋ+ಇ, ಮ್ಮೋ+ಮ್ಮೋ+ಇ, ಲ್ಲೋ+ಲ್ಲೋ+ಇ, ರ್ರೋ+ರ್ರೋ+ಅ ಮುಂತಾದವು

### ವಿಜಾತೀಯ ಸಂಯುಕ್ತರ:

ವಿಜಾತೀಯ ಎಂದರೆ ಬೇರೆಬೇರೆ ಜಾತಿಯ ವ್ಯಂಜನಗಳು. ಬೇರೆಬೇರೆ ಎರಡು ಅಥವಾ ಹೆಚ್ಚು ವ್ಯಂಜನಗಳು ಒಂದು ಸ್ವರದ ಜೊತೆ ಸೇರಿ ಆಗುವ ಅಕ್ಷರವೇ ವಿಜಾತೀಯ ಸಂಯುಕ್ತರ.

ಉದಾಹರಣೆ: ಕ್ಕ್ಕ, ಯ್ಯ್ಯ, ಗ್ಗ್ಗಿ, ಸ್ತ್ರೀ, ತ್ರ್ಯಾ ಮುಂತಾದವು.

ಕ್ಕೋ+ಷ್ಟೋ+ಅ, ರ್ರೋ+ಯ್ಯೋ+ಅ, ಗ್ಗೋ+ನ್ನೋ+ಇ, ಸ್ತ್ರೋ+ತ್ರೋ+ಈ, ತ್ರ್ಯಾ+ರ್ರೋ+ಯ್ಯೋ+ಆ ಮುಂತಾದವು.

ಕೆಳಗಿನ ಪದಗಳಲ್ಲಿ ಸಜಾತೀಯ ಮತ್ತು ವಿಜಾತೀಯ ಸಂಯುಕ್ತರಗಳನ್ನು ವಿಂಗಡಿಸಿ ಗುರುತಿಸಿರಿ:

ಉದಾಹರಣೆ: ಲೆಕ್ಕಿಸು-ಸಜಾತೀಯ: ‘ಕ್ಕ್ಕ್ಕ್’

ಮಕ್ಕಳು, ತ್ರೀತಿ, ಗದ್ದ್ಯ, ಅಕ್ಕರೆ, ಅಯ್ಯಪ್ಪನ್ನು, ದಾಕ್ಕಾಯಿಣಿ, ಹುಲ್ಲು, ತಪ್ಪಿಸಿಕೊ, ಹಗ್ಗಬಾವಿಯಲ್ಲಿ, ಸ್ವರ.

\*\*\*\*\*

## ಇ. ಹಗಲು ವೇಷಗಾರರು

-ಜಂಬಳ್ಳಿ ಅಮರಚಿಂತ

ಪ್ರವೇಶ: ಕವಿತೆಯು ವೇಷಗಾರ ಸಮುದಾಯ ಬದುಕಿನ ಚಿತ್ರವನ್ನು ಕೊಡುತ್ತಿದೆ. ವೇಷಹಾಕು ಎನ್ನುವುದಕ್ಕೆ ಮೋಸಮಾಡು ಎಂಬರ್ಥವೂ ಇದೆ. ಆದರೆ ಇಲ್ಲಿ ವೇಷಗಾರರು ಮೋಸಗಾರರಲ್ಲ. ಬದುಕನ್ನು ನಡೆಸಲು ಕಲೆಯನ್ನು ಆಧರಿಸಿದವರು. ಅನಂತರಸ್ಥರಾದ ಇವರು ಮಹಾಭಾರತ-ರಾಮಾಯಣ ಓದಿದವರಲ್ಲ. ಆದರೂ ಇವರಿಗೆ ಅಪಾರ ಜ್ಞಾನವಿದೆ. ನಮ್ಮ ಸಂಸ್ಕೃತಿ ಪರಂಪರೆಯನ್ನು ಜನರಿಗೆ ಪರಿಚಯಿಸುತ್ತೇ ಬಂದ ಇವರು, ಸದಾ ತಿರುಗಾಟ ಮಾಡುವ ಅಲೆಮಾರಿಗಳು; ಇವರನ್ನು ‘ಬಹುರೂಪಿಗಳು’ ಎಂತಲೂ ಕರೆಯುವರು. ಬೇರೆಯವರಿಗೆ ಮನರಂಜನೆ ಕೊಡಲು ತಮ್ಮ ಬಾಳನ್ನು ಸರೆಸಿದವರು. ಆದರೆ ಇವರ ಕಷ್ಟಕರ ಬದುಕಿನ ನಾಟಕವು ಇನ್ನೂ ಮುಗಿದಿಲ್ಲ. ಇವರ ಬದುಕನಲ್ಲಿ ಬದಲಾವಣೆ ಆಗಬೇಕಾಗಿದೆ. ಅದು ಯಾವಾಗ ಸಾಧ್ಯವಾಗುತ್ತದೆಯೋ ತಿಳಿಯದು ಎಂಬುದು ಪ್ರಸ್ತುತ ಪದ್ಯದ ಆಶಯವಾಗಿದೆ.



ಹಗಲು ವೇಷಗಾರರಿವರು  
ಮೋಸಗಾರರಲ್ಲ

ಹಗಲ ಹೆಗಲಿಗೆ ಹೆಗಲು ಕೊಟ್ಟಿವರು  
ಮೂಡಣದಿಂದ ಮೂಡಿಬಂದ ಸೂರ್ಯನ  
ತೇಜಸ್ಸಿ ಮಂಡಲದ ವಾರಸುದಾರರು  
ಬದಲಿಸಿದರೂ ಬಣ್ಣ ಗೋಸುಂಬಗಳಲ್ಲವಣ್ಣ  
ಬಹುರೂಪಿ ಬದುಕಿನ ಪಾತ್ರಧಾರಿಗಳು

ಓದಲಿಲ್ಲ ರಾಮಾಯಣ; ಓದಿದ್ದು ಗ್ರಾಮಾಯಣ  
 ಪರಿಸಲಿಲ್ಲ ಭಾಗವತ-ವ್ಯಾಸರ ಮಹಾಭಾರತ  
 ನಿರ್ದೇಶಿಸಲು ಯಾರಿಲ್ಲ-ತಮಗೆ ತಾವೇ ದಿಗ್ಂಕರು  
 ಕುರಿತೋದದೆ ನಾಟಕ ಪ್ರಯೋಗ ಪರಿಣತರು  
 ಗಿರಿಜನ ಸಂಸ್ಕೃತಿಯ ವಾಲ್ಯೈಕಿ ಭರತರು  
 ಕಾಲ ಚಕ್ರವರ್ಮನ್ನ ಕಾಲಲ್ಲಿ ಮೆಟ್ಟು  
 ನಾಡು ನಾಡು ಅಲೆದು ನಾಡಾಡಿಗಳಾದರು  
 ಕಣ್ಣೀರು ಹರಿಸಿ, ಮಣ್ಣನ್ನ ಕಲಿಸಿ  
 ಮಣ್ಣ ಬಣ್ಣ ಮಾಡಿ ಒಡಲಿಗೊರಸಿದರು  
 ಜೀವನದ ತುಂಬ ಬರೀ ಪಾತ್ರಧಾರಿಗಳಾಗಿ  
 ಬಣ್ಣಿದ ವೇಷ ತೋಟ್ಟ ಮಹಲುಗಳ ಮುಂದೆ  
 ಧರ್ಮಿಗಳ ರಂಜಿಸಲೆಂದು ಕುಣಿದಾಡಿದರು  
 ಅರ್ಥದೊಂಬೆ ಜೀವನ ವ್ಯಧರ್ಗೈದವರ ಮುಂದೆ  
 ಶ್ರೇಯೋಡ್ಡಿ ಬದುಕು ಜೋಳಿಗೆ ಮಾಡಿದರು  
 ಕದತಟಿ ಎದೆ ತಟ್ಟಿ ನೋವಿನ ನೂರೆಂಟು  
 ಅಂಚೆ ನಿತ್ಯ ಬಟ್ಟಾಡ ಮಾಡಿದರು  
 ಬದುಕೆಲ್ಲ ಬಯಲಾಟ- ಅಂತ್ಯವದು ದುರಂತ  
 ಮೂರು ಗಂಟೆಗೆ ಮುಗಿಯುವ ನಾಟಕವಲ್ಲವಿದು  
 ಏಸೋ ಜನುಮಾಗಳ ರಂಗ ಪ್ರಯೋಗವಾಗಬೇಕು  
 ಬದಲಾವಣೆಗೆ ದಿನರಾತ್ರಿ ಪರಿತಪಿಸಬೇಕು.

### ಕೃತಿಕಾರರ ಪರಿಚಯ



ಕೃತಿಕಾರಾದ್ದು ಕನಾರ್ಟಿಕ ಭಾಗದ ಕನ್ನಡ ಸಾಹಿತ್ಯ ವಲಯದಲ್ಲಿ ರಾಯಚೂರಿನ ಜಂಬಣ್ಣ ಅಮರಚಿಂತರ ಹೆಸರು ಪ್ರಸಿದ್ಧವಾಗಿದೆ. ಶ್ರೀಯುತರು ರಾಯಚೂರಿನಲ್ಲಿ ಡಿ.ಎಲ್.ಎಎಂಜಿನಿಯರಲ್ಲಿ ಜನಿಸಿದರು. ‘ಮುಂಜಾವಿನ ಕೊರಳು’, ‘ಅಂಧೋ ಜಗತ್ತಿನ ಅಕಾವ್ಯ’, ‘ಮಣಿಲ್ಲಿ ಬಿರಿದ ಅಕ್ಷರಗಳು’, ‘ಅಮರಚಿಂತರ ಕಾವ್ಯ’, ‘ಹರಿಯುವ ನದಿಗೆ ಮೈಯೆಲ್ಲಾ ಕಾಲು’, ‘ಮುಳ್ಳಿನ ಬಾಯಲ್ಲಿ ಹೂ ನಾಲಿಗೆ’, ‘ಪದಗಳು ನಲಿದಾಡುತ್ತಿವೆ ಪಾದಗಳಾಗಿ’, ‘ಬಾಧ್ಯ ವ್ಯಕ್ತದಲ್ಲಿ ಬೋಧಿಯ ಪರಿಮಳ’, ಮುಂತಾದ ಕವನ ಸಂಕಲನಗಳನ್ನೂ ‘ಕುರುಮಯ್ಯ ಮತ್ತು ಅಂಕುಶ ದೊಡ್ಡಿ’, ‘ಬೂಟುಗಾಲಿನ ಸದ್ಗುಣ’ ಮುಂತಾದ ಕಾದಂಬರಿಗಳನ್ನೂ ‘ಮಡಿವಾಳ ಮಾಡಿದೇವ’ ಎಂಬ ವಿಮರ್ಶೆ ಕೃತಿಯನ್ನೂ ರಚಿಸಿದ್ದಾರೆ. ಇವರಿಗೆ ಕನಾರ್ಟಿಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ. ಶ್ರೀಯುತರು ‘ಹಗಲುವೇಷಗಾರರು’ ಪದ್ಯವನ್ನು ‘ಅಂಧೋ ಜಗತ್ತಿನ ಅಕಾವ್ಯ’ ಕವನಸಂಗ್ರಹದಿಂದ ಅರಿಸಲಾಗಿದೆ.

## ಪದಗಳ ಅರ್ಥ

ಅಂಚೆ-ಟಪಾಲು;	ಬಟ್ಟುಡ-ವಿಶೇಷವುದು;
ಅರ್ಥ-ಪುರುಷಾರ್ಥ, ಸಂಪತ್ತು, ಹಣ;	ಬಹುರೂಪಿ-ಅನೇಕ ರೂಪ ತಳೆಯುವವರು;
ಒಡಲು-ಹೊಟ್ಟೆ, ಗಭ್ರ, ಶರೀರ, ದೇಹ;	ಭಾಗವತ-ಹರಿದಾಸ, ವಿಷ್ಣುಭಕ್ತ, ಯಕ್ಷಗಾನ ಮತ್ತು
ಗೋಸುಂಬೆ-ದೇಹದ ಬಣ್ಣವನ್ನು ಬದಲಿಸಬಲ್ಲ ಓತಿಕೇತ ಜಾತಿಗೆ ಸೇರಿದ ಒಂದು ಪ್ರಾಣಿ, ಉಸರವಳ್ಳಿ;	ಬಯಲಾಟಗಳ ನಿದೇಶಕ; ಮಹಲು-ಅರಮನೆ, ಸೌಧ, ಭವನ, ಮಹಡಿ, ಉಪರಿಗೆ;
ಗೃ-ಮಾಡು;	ಮೂಡಣ-ಪೂರ್ವ;
ತೇಜಸ್ಸಿ-ಕಾಂತಿಯುಳ್ಳವನು, ಸಮರ್ಥ,	ಮೆಟ್ಟು-ಕಾಲಿನಿಂದ ತುಳಿ, ಪಾದದಿಂದ ಒತ್ತು, ದ್ವಂಸಗೊಳಿಸು, ನಾಶಮಾಡು;
ಪ್ರಭಾವಶಾಲಿ;	ರಂಜಿಸು-ಸಂತೋಷಗೊಳಿಸು, ಹಿಗ್ನಿವಂತೆ ಮಾಡು;
ದಿಗ್ಭರ್ತಕ-ನಿದೇಶಕ, ಮಾರ್ಗದರ್ಶಕ;	ವಾರಸುದಾರ-ಹಕ್ಕುದಾರ, ಬಾಧ್ಯತ್ವ, ಪಿತ್ರಾರ್ಜಿತ ಆಸ್ತಿಯ ಹಕ್ಕುದಾರ, ಪೋಷಕ, ಮೇಲ್ಮೈಜಾರಕ.
ಧಣಿಗಳು-ಒಡೆಯರು, ಯಜಮಾನ;	
ಪರಿಣತ-ನಿರ್ಮಣ;	
ಪರಿತಪಿಸು-ದುಃಖಪಡು;	

### ಅಭ್ಯಾಸ

**ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರಿಸಿರಿ.**

೧. ಹಗಲು ವೇಷಗಾರರು ಯಾವುದಕ್ಕೆ ಹೆಗಲು ಹೊಟ್ಟರು?
೨. ಹಗಲು ವೇಷಗಾರರು ಒದಿದ್ದು ಯಾವುದೆಂದು ಕವಿ ಹೇಳಿದ್ದಾರೆ?
೩. ಹಗಲು ವೇಷಗಾರರು ನಾಡಾಡಿಗಳಾದ್ದು ಹೇಗೆ?
೪. ಹಗಲು ವೇಷದಾರಿಗಳು ಯಾರ ಯಾರ ಮುಂದೆ ಕುಣಿದಾಡಿದರು?
೫. ಮೂರುಗಂಟೆಗಳ ಅವಧಿಯಲ್ಲಿ ಮುಗಿಯದ ನಾಟಕ ಯಾವುದಲ್ಲವೆಂದು ಕವಿ ಹೇಳಿದ್ದಾರೆ?

**ಆ) ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.**

೧. ಹಗಲು ವೇಷಗಾರರು ಕುರಿತೋದದೆ ಇದ್ದರೂ ನಾಟಕ ಪ್ರಯೋಗ ಪರಿಣತರು ಹೇಗೆ?
೨. ಹಗಲು ವೇಷಗಾರರ ಬದುಕು ದುರಂತಮಯವಾದುದು ಏಕೆ?

**ಇ) ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಏದು ಆರು ವಾಕ್ಯಗಳಲ್ಲಿ ಉತ್ತರಿಸಿರಿ.**

೧. ಹಗಲು ವೇಷಗಾರರ ಬದುಕಿನ ಬವಣೆಯನ್ನು ಅಮರಚಿಂತ ಅವರು ಕವನದ ಮೂಲಕ ಹೇಗೆ ತೆರೆದಿಟ್ಟಿದ್ದಾರೆ?

## ಭಾಷಾಭ್ಯಾಸ

ಅ) ಕೊಟ್ಟಿರುವ ಪದಗಳಿಗೆ ಹೊಂದುವಂತೆ ಪ್ರಾಸ ಪದಗಳನ್ನು ಬರೆಯಿರಿ.

ಉದಾ: ಕದತಟ್ಟಿ-ಎದೆತಟಿ

ರಾಮಾಯಣ-

ಹರಸಿ-

ತೊಟ್ಟಿ-

ಜೀವನ-

ಒದಲಿಲ್ಲ-

ಆ) ಈ ನುಡಿಗಟ್ಟಿಗಳನ್ನು ಗಮನಿಸಿ, ಸ್ವಂತವಾಕ್ಯದಲ್ಲಿ ಬಳಸಿರಿ.

ಹೆಗಲುಗೊಡು, ಗೋಸುಂಬೆ, ಕಾಲಲ್ಲಿಮೆಟ್ಟಿ, ಕೆಣ್ಣೀರುಹರಿಸು, ಎದೆತಟ್ಟಿ.

ಇ) ಕೆಳಗಿನ ತತ್ವಮಗಳಿಗೆ ತಧ್ವವಗಳನ್ನು ಬರೆಯಿರಿ.

ಸೂರ್ಯ, ವರ್ಣ, ಹಂಸ, ನಿತ್ಯ, ಜನ್ಮ.

ಭಾಷಾ ಚಟುವಟಿಕೆ

ಅ) ಕನಾಟಕದ ವಿವಿಧ ಜನಪದ ಕಲೆಗಳ ಚಿತ್ರಗಳನ್ನು ಸಂಗ್ರಹಿಸಿ ಅಲ್ಪಮ್ಮೆ ತಯಾರಿಸಿ.

ಆ) ಜನಪದ ಕಲಾವಿದರ ಜೀವನದ ಸುಖ ದುಃಖಗಳನ್ನು ಕುರಿತು ಬರೆಯಿರಿ.

## ಭಂದಸ್ಸು

ಯತಿ: ಕಾವ್ಯವನ್ನು ವಾಚಿಸುವಾಗ ಅಥವಾ ಅಡ್ಡಿಯಾಗದಂತೆ ಉಸಿರು ತೆಗೆದುಕೊಳ್ಳಲು ನಿಲ್ಲಿಸುವ ತಾಳವೇ ಯತಿ.

ಗಣ: ಗಣ ಎಂದರೆ ಗುಂಪು. ಭಂದಸ್ಸಿನಲ್ಲಿ ಮೂರು ಪ್ರಕಾರದ ಗಣಗಳಿವೆ.

೧. ಮಾತ್ರಾಗಣ

೨. ಅಕ್ಷರಗಣ

೩. ಅಂಶಗಣ

ದೇಶಸೇವೆಯೇ ಶಾಶ್ವತಸೇವೆ

\*\*\*\*\*

## ೬. ಬಾಲ್ಯದ ನೆನಪುಗಳು

– ಕೆ. ಶಿವರಾಮ ಕಾರಂತ

**ಪ್ರಮೇಶ:** ಬಾಲ್ಯಜೀವನ ಪ್ರತಿಯೊಬ್ಬರಲ್ಲಿ ಅಜ್ಞಾಳಿಯದ ನೆನಪುಗಳನ್ನು ಮೂಡಿಸುತ್ತದೆ. ಚಿಕ್ಕಂದಿನಲ್ಲಿ ಆಡಿದ ಆಟಗಳು, ನೋಡಿದ ದೃಶ್ಯಗಳು, ಕೇಳಿದ ಹಾಡುಗಳು, ಓದಿದ ಪುಸ್ತಕಗಳು, ಆಲೀಸಿದ ಪಾಠಗಳು ಮನಸ್ಸಿನಲ್ಲಿ ಎಂದೆಂದಿಗೂ ಉಳಿದುಬಿಡುತ್ತವೆ. ಈ ನೆನಪುಗಳು ಅತ್ಯಂತ ಸಂಶೋಷಣಾಯಕವಾದವೂ ಹೌದು. ಇಂತಹ ನೆನಪುಗಳನ್ನು ಈ ಪಾಠದಲ್ಲಿ ಶಿವರಾಮ ಕಾರಂತರು ಮೆಲುಕುಹಾಕುತ್ತಾರೆ. ಆ ಮೂಲಕ ಓದುಗರೆಲ್ಲಿರಿಗೂ ತಮ್ಮ ಬಾಲ್ಯಜೀವನದ ಸವಿಗನಸುಗಳನ್ನು ನೆನಪಿಸಿಕೊಳ್ಳಲು ಈ ಲೇಖನದ ಮೂಲಕ ಅನುವಮಾಡಿಕೊಟ್ಟಿದ್ದಾರೆ.

ನೀವು ಚಿಕ್ಕ ಬೆಕ್ಕಿನ ಮರಿಯನ್ನು ಕಂಡಿದ್ದೀರಾ, ನಾಯಿಮರಿಗಳು ಒಂದರೊಡನೊಂದು ಕಚ್ಚಿ, ಉರುಳುವುದನ್ನು ಕಂಡಿದ್ದೀರಾ! ಹೊಂ-ನೋಡದೆ ಉಂಟೇ? ಆದರೂ, ನಿನ್ನ ಅಪ್ಪ, ಅಣ್ಣ, ಅಜ್ಞ, ಅಮೃ-ಎಲ್ಲರೂ ನನ್ನನ್ನು ಮುದ್ದಿಸಿದವರೇ. ತೀರ ಚಿಕ್ಕವನಿದ್ದಾಗ-ದೂರ ಓಡಾಡಲು ತ್ರಾಣವಿಲ್ಲದಾಗ-ಎತ್ತಿಕೊಂಡು ಅಲೆದಾಡಿದವರು; ಹಾರುವ ಹಕ್ಕಿಯನ್ನು ತೋರಿಸಿದ್ದಾರೆ, ಜಿಗಿಯುವ ಕೋತಿಯನ್ನು ತೋರಿಸಿದ್ದಾರೆ, ನನ್ನ ಸಂಶೋಷಕ್ಕಾಗಿ ಏನೆಲ್ಲ ಮಾಡಿದ್ದಾರೆ.




ನಾನು ಹುಟ್ಟಿದ ಕೋಟಿ-ಎಂಬ ಉರಿಗೆ ವರುಣತೀರ್ಥ ಹೇಳಿ ಎಂಬ ಹೆಸರಿತ್ತು. ಇಂದು ಆದನ್ನು ‘ಕೋಟಿ’ ಎಂದು ಕರೆಯುತ್ತಾರೆ. ಈ ಉರಿನ ಪಡುವಣಕ್ಕೆ, ಮೂಡಣಕ್ಕೆ-ಕೆಲವು ಮೈಲುಗಳ ದೂರ ಬಯಲು ಭೂಮಿ. ಅದು, ಮಳೆಗಾಲದಲ್ಲಿ ಬತ್ತದ ಬೆಳೆ ಬೆಳೆಯುವ ಹಸಿರು ಚಾಪೆ. ಬತ್ತ ಬೆಳೆಯುವ ಕೆಲಸ ನಮಗೆ ಇಲ್ಲದೆ, ದಿನ ಹೋಗದು. ಉಣಳ್ಳಲು ಅಕ್ಕಿ ಬೇಡವೇ? ಬತ್ತ ಸುಮ್ಮನೆ ಬೆಳೆಯದು. ಅದಕ್ಕೆ ಗೊಬ್ಬರ ಬೇಕು. ನಮ್ಮ ಗ್ರಾಮದಲ್ಲಿ ಅಲ್ಲಲ್ಲಿ ಹಜ್ಜ ಹಸುರಿನ ಹಾಡಿಗಳಿವೆ. ಹಾಡಿ ಎಂದರೆ, ನೆಟ್ಟು ಬೆಳೆಯಿಸಿದ, ಬೇಲಿ ಹಾಕಿ

ರಕ್ಷಿಸಿದ ಕಾಡುಗಳು. ಇವು ಉರಲ್ಲಿ ಅಲ್ಲಲ್ಲಿ ಇದ್ದವು. ಅವು ಯಾಕೆ ಬೇಕು? ಗೊಬ್ಬರಕ್ಕೆ ಸೊಪ್ಪು ಬೇಕಾದರೆ ಗಿಡಮರ ಬೇಕು.

ನಮ್ಮ ಉರಿನ ಇಲ್ಲಿ ಮೈಲು ಹೆದ್ದಾರಿಯ ಉದ್ದಕ್ಕೂ ಅಲ್ಲಲ್ಲಿ ಹಾಡಿಗಳಿದ್ದವು. ನಾವು ಅದನ್ನು ಹೊಕ್ಕು, ಹುಡುಕಿದವರು. ಯಾಕೆ ಗೊತ್ತೆ? ಅಲ್ಲಿ, ಸದಾ ಕೆಂಪು ಕಿಸ್ಕಾರ ಹಣ್ಣ ಸಿಕ್ಕಿತು; ಗೋವ ಹಣ್ಣ ಸಿಕ್ಕಿತು. ಮಳೆಗಾಲದಲ್ಲಿ ಬಾಯಿಯೆಲ್ಲ ನೇರಳೆ ಬಣ್ಣ ಆಗುವ ನೇರಳೆ ಹಣ್ಣ ಸಿಕ್ಕಿತು.

ನಿಮಗೆ ಮೇಯುವ ಆಸೆಯಾದರೆ ಬನ್ನಿ. ಹಿಂದೆ ವರುಣತೀರ್ಥ ಎಂದೆನಲ್ಲ-ಅದೇನು ಗೊತ್ತೇ? ಅದು, ಬಲು ವಿಶಾಲವಾದ, ನಾಲ್ಕು ಸುತ್ತೂ ಕಲ್ಲು ಕಟ್ಟಿದ ಅದ್ಭುತ ಕೆರೆ! ಅದರಲ್ಲಿ ಸೊಂಟದಷ್ಟು ಆಳದ ನೀರು ಮಾತ್ರ. ಅದರಲ್ಲಿ ಹೋಗಿ ಮುಖುಗುವವರು ನಾವು-ಈಜು ಕಲಿತ ಬಳಿಕೆ.

ನಾನು ಅದರಲ್ಲಿ ಎಷ್ಟು ಹೊರಳಾಡಿದನೋ ತಿಳಿಯೆ. ಅದರ ಸೊಗಸನ್ನು ಹೇಳತೀರು. ಅದರ ದಂಡೆಯ ಬಳಿಯ ಹೊನ್ನೆ ಮರಗಳಲ್ಲಿ ಕಾಲಿ ಆಗುತ್ತದೆ. ಅಲ್ಲಿ, ಹೊಕ್ಕರೆಗಳು ಬಂದು ಬಿಡಾರ ಮಾಡುತ್ತವೆ. ನೀರಿನ ಮೇಲೆ ಆಗಾಗ ಎರಡು ತೆರನ ಮೀನ್ಸ್ಟ್ರಾಫಿಗಳು ಬಂದು ಧಟ್ಟಿನೆ ಎರಗಿ, ಮೀನಿನ ಬೇಟೆ ಆಡುತ್ತವೆ. ಮಳೆಗಾಲದಲ್ಲಿ ಕೆಲವು ಬಾರಿ ಅಲ್ಲಿಗೆ, ಇನ್ನೊಂದು ಉರಿಂದ ನೀಕಾಗೆಗಳು ಬರುವುದುಂಟು; ಅವೋ! ನೀಳಕತ್ತಿನ, ಕರಿಯ ಮೈಯ, ನೀರಲ್ಲಿ ಈಜಬಲ್ಲ ಪಡ್ಡಿಗಳು.



ನಮ್ಮಲ್ಲಿ ಹೊಳೆಯಿದೆ, ಕಡಲಿದೆ ಎಂದರೆ ನಿಮಗೆ ಬಾಯಲ್ಲಿ ನೀರು ಉರಿತ್ತು. ಅದೇನೇ ಅರಬ್ಬೀ ಸಮುದ್ರ! ಹತ್ತು, ಹದಿನೆರಡು ಮೈಲು ದೂರಕ್ಕೆ ಚಾಚುವ ಅದರ ಮರಳಿನ ದಂಡೆ-ವರುತಗ್ಗಿಲ್ಲದ ಮರಳಿನ ಹಾಸುಗೆ. ದಿನಕ್ಕೆ ಎರಡು ಬಾರಿ ಆ ಕಡಲಿನ ನೀರು ಉಬ್ಬತ್ತದೆ, ತಗ್ಗತ್ತದೆ! ಅದರ ತೆರೆಗಳು ಬಲು ದೂರದಿಂದ ಉರುಳುರುಳಿ ಬರುತ್ತವೆ! ಅವು, ದೂರದ ಅಲೆಯಾಗಿ ಬಂದು-ನೆಲ ಸಮೀಕ್ಷಿದಾಗ ಎತ್ತರದ ದಂಡೆಯಾಗಿ, ಅನಂತರ ಮುರಿದು, ಉರುಳುವ ನೋಟ-ಮರೆಯಲಾರದ್ದು!

ನಮ್ಮ ಉರಿನ ಕಡಲ ತೀರ ಬಲು ಸುಂದರ. ಅಲ್ಲಿ ಆಳ ಕಡಿಮೆ. ಉರವರು ಅಮಾವಾಸ್ಯೆ ದಿನ ಹಿಂಡು ಹಿಂಡಾಗಿ ಹೋಗುತ್ತಾರೆ-ಮೀಯಲು. ಇವೇ ಸಮಯಗಳಲ್ಲಿ ಉರಿನ ಬೆಸ್ತರು, ಉದ್ದದ ಬಲೆಗಳನ್ನು ಕಡಲ ದೂರಕ್ಕೆ ಒಯ್ದು, ಬಲೆ ಇಳಿಸಿ, ಹಿಂದೆ ಬಂದು, ಅದರ ಎರಡು ಕಡೆಗಳಿಂದಲೂ ಎಳೆಯತ್ತಾರೆ.

ನೀವು ನಂಬಲಾರಿರಿ-ದಂಡಗೆ ಬಂದು ಬೀಳುವ ಮೀನಿನ ರಾಶಿರಾಶಿ ಕಾಣುತ್ತೀರಿ. ಉರಿನ ಬೆಸ್ತ್ರಿಗೆ ಅದೇ ಹಬ್ಬ. ತೆರತೆರನ ಮೀನುಗಳಿವೆ! ಅವುಗಳ ನಡುವೆ ಒಂದೊಂದು ವಿಷದ ಹಾವು ಇರುವುದೂ ಉಂಟು!

ಇಷ್ಟನ್ನೆಲ್ಲ ಕೇಳಿದ ನಿಮಗೆ -ನಮ್ಮ ಉರಿಗೇ ಬಂದು ಇರುವ ಮನಸ್ಸಾದೀತು! ನಮ್ಮ ಉರಲ್ಲಿ ಇನ್ನೇನಿಲ್ಲವೇ ಎಂದು ಕೇಳುವಿರಿ! ಇಲ್ಲದೆ ಉಂಟೇ-ಉರೆಂದ ಮೇಲೆ ಇರಲೇಬೇಕು.

### ಕೃತಿಕಾರರ ಪರಿಚಯ :



ಕೋಟಿ ಶಿವರಾಮ ಕಾರಂತರು ಉಡುಪಿ ಜಿಲ್ಲೆಯ ಕುಂಡಾಪುರ ತಾಲ್ಲೂಕಿನ ಕೋಟಿ ಎಂಬಲ್ಲಿ ಅಕ್ಕೋಬರ್ ಐ, ಐಂಬಿ ರಲ್ಲಿ ಜನಿಸಿದರು. ‘ಮರಳಿ ಮಣಿಗೆ’, ‘ಅಳಿದ ಮೇಲೆ’, ‘ಬೆಟ್ಟದ ಜೀವ’ ‘ಸರಸಮ್ಮನ ಸಮಾಧಿ’, ‘ನಾವು ಕಟ್ಟಿದ ಸ್ವರ್ಗ’, ‘ಚಿಗುರಿದ ಕನಸು’, ‘ಅಭುವಿನಿಂದ ಬರಾಮಕ್ಕೆ’, ‘ಹುಚ್ಚ ಮನಸ್ಸಿನ ಹತ್ತು ಮುಖಿಗಳು’, ‘ಮೃಮನಗಳ ಸುಳಿಯಲ್ಲಿ’, ‘ಚೋಮನ ದುಡಿ’ ಇವು ಕಾರಂತರ ಕೆಲವು ಕೃತಿಗಳು. ಇವರ ‘ಮೃಮನಗಳ ಸುಳಿಯಲ್ಲಿ’ ಕೃತಿಗೆ ಕನಾಂಟಿಕ ಸರ್ಕಾರದ ಪಂಪ ಪ್ರಶಸ್ತಿ, ‘ಯಕ್ಕಾನ ಬಯಲಾಟ’ ಕೃತಿಗೆ ಭಾರತೀಯ ಜಾನಪೀಠ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳು ಲಭಿಸಿವೆ. ಕಾರಂತರು ಐಂಬಿ ಸೆಪ್ಪಂಬರ್ ಐ ರಂದು ನಿಧನರಾದರು.

ಬಾಲ್ಯದ ನೆನಪುಗಳು ಪಾಠವನ್ನು ‘ಶಿವರಾಮ ಕಾರಂತರ ಲೇಖನಗಳು’ ಎಂಬ ಕೃತಿಯಿಂದ ಆರಿಸಿಕೊಳ್ಳಲಾಗಿದೆ.

### ಪದಗಳ ಅಧ್ಯ

ಉಳ್ಳಾ-ಉಟ ಮಾಡು;

ಪಡುವಣ-ಪಶ್ಚಿಮ;

ಕೆಂಪು ಕಿಸ್ಕಾರ ಹಳ್ಳಾ-ಒಂದು ಜಾತಿಯ ಹಳ್ಳಾ;

ಬಡಗಣ-ಉತ್ತರ;

ಗೋವ ಹಳ್ಳಾ-ಗೋಡಂಬಿ ಹಳ್ಳಾ;

ಬೆಸ್ತ್ರಿ-ಮೀನು ಹಿಡಿಯುವವರು;

ತೆಂಕಣ-ದಢಿಣ;

ಮೀಯಿಸು-ಸಾನ್ ಮಾಡಿಸು, ತೋಳೆ;

ತ್ರಾಣ-ಶಕ್ತಿ, ಕಸುವು;

ಮೂಡಣ-ಪೂರ್ವ.

ದೃತ್ಯ-ಅಸುರ, ರಾಷ್ಟ್ರಸ;

## ಅಭ್ಯಾಸ

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರಿಸಿರಿ.

೧. ಕಾರಂತರ ಸಂತೋಷಕ್ಕಾಗಿ ಅವರ ಹಿರಿಯರು ಏನೇನು ಮಾಡಿದರು?
೨. 'ಹೋಟ' ಎಂಬ ಲಾರಿಗೆ ಇದ್ದ ಮತ್ತೊಂದು ಹೆಸರು ಯಾವುದು?
೩. 'ಹಾಡಿ' ಎಂದರೇನು?
೪. 'ಹಾಡಿ'ಗಳು ಏಕೆ ಚೇಸು?
೫. ಕಾರಂತರು ಬಾಲ್ಯದಲ್ಲಿ ಹಾಡಿಗೆ ಏಕೆ ಹೋಗುತ್ತಿದ್ದರು?
೬. ಕಾರಂತರು ಕೋಟಿದ ಬೆಸ್ತರಿಗೆ ಯಾವ ದಿನ ಹಬ್ಬವೆಂದು ಹೇಳಿದ್ದಾರೆ?
೭. ಕೋಟಿದ ಜನ ಅಮಾವಾಸ್ಯೆಯ ದಿನ ಹಿಂಡು ಹಿಂಡಾಗಿ ಎಲ್ಲಿಗೆ ಹೋಗುತ್ತಿದ್ದರು?

ಆ) ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಏದು ಆರು ವಾಕ್ಯಗಳಲ್ಲಿ ಉತ್ತರಿಸಿರಿ.

೧. ವರುಣತೀರ್ಥವು ಹೇಳ ತೀರದ ಸೌಭಗ್ಯಿನಿಂದ ಕೂಡಿದೆ ಎಂದು ಕಾರಂತರು ಏಕೆ ಹೇಳಿದ್ದಾರೆ?
೨. ಸಮುದ್ರದ ಸೌಭಗ್ಯನ್ನು ಕಾರಂತರು ಹೇಗೆ ವರ್ಣಿಸಿದ್ದಾರೆ?
೩. 'ಹೋಟ' ಪ್ರದೇಶವನ್ನು ನಿಮ್ಮ ಮಾತುಗಳಲ್ಲಿ ವರ್ಣಿಸಿರಿ.

## ಭಾಷಾಭ್ಯಾಸ

ಅ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.

ನಾಲ್ಕಾರು, ಒಂದರಡು, ಆಸೆಯಾದರೆ, ಬೇರೊಂದು, ವರ್ಷಕೊಂಡು.

ಆ) ಕೆಳಗೆ ಬಿಡಿಸಿಕೊಟ್ಟಿರುವ ಪದಗಳನ್ನು ಕೂಡಿಸಿ ಬರೆಯಿರಿ.

ದಂಡೆ+ಆಗಿ =

ಚಿಕ್ಕವನು+ಇದ್ದಾಗಿ =

ಒಂದು+ಒಂದು =

ಮುಳೆ+ಕಾಲ =

ಇ) ಮಾದರಿಯಂತೆ ಬರೆಯಿರಿ:

ಮಾದರಿ: ನೋಡು - ನೋಟ

ಮಾಡು -

ಕಾಡು -

ಓಡು -

ಆಡು -

ಕೂಡು -

ಕ್ಷ) ಮಾದರಿಯಂತೆ ಬಿಟ್ಟು ಸ್ಥಳಗಳನ್ನು ಭತ್ತೆಮಾಡಿ:

ಮಾದರಿ: ಅನಿಸಲಿ	ಅನಿಸದು	ಅನಿಸಿತು
ಮಾಡಲಿ		ಮಾಡಿತು
ಸಿಕ್ಕಲಿ /ಸಿಗಲಿ	ಸಿಗದು	
ಬಿಡಲಿ		ಬಿಟ್ಟಿತು
ಕೊಡಲಿ		ಕೊಟ್ಟಿತು
ಕೇಳಲಿ		ಕೇಳಿತು

ಉ) 'ಅ' ಪಟ್ಟಿಯಲ್ಲಿನ ದಿಕ್ಕುಗಳನ್ನು 'ಆ' ಪಟ್ಟಿಯಲ್ಲಿರುವ ಅವುಗಳ ಸಮಾನಾರ್ಥಕ ಪದಗಳೊಂದಿಗೆ ಹೊಂದಿಸಿ ಬರೆಯಿರಿ.

'ಅ' ಪಟ್ಟಿ	'ಆ' ಪಟ್ಟಿ
1. ಮೂಡಣ	ಅ. ಪಶ್ಚಿಮ
2. ತೆಂಕಣ	ಆ. ಈಶಾನ್ಯ
3. ಪಡುವಣ	ಇ. ಪೂರ್ವ
4. ಬಡಗಣ	ಈ. ದಕ್ಷಿಣ
	ಉ. ಉತ್ತರ

ಉಂ) ಕೆಳಗಿನ ಪದಗಳನ್ನು ಬಳಸಿ ಅರ್ಥವತ್ತಾದ ವಾಕ್ಯಗಳನ್ನು ರಚಿಸಿರಿ.


ಸಂತೋಷ, ಮುಳ್ಳಿಗಾಲ, ಗುಮ್ಮ, ದೃತ್ಯೆ

ಭಾಷಾ ಚಟುವಟಿಕೆ

ಅ) ಕೆಳಗಿನ ಪದಗಳನ್ನು ಓದಿ, ಹೇಳಿಕೊಂಡು ಬರೆಯಿರಿ.

ಬಾಲ್ಯ, ಶಿವರಾಮ ಕಾರಂತ, ಉರುಳುರುಳಿ, ಮುದ್ದಿಸು, ಸಂತೋಷ, ಪಡುವಣ, ಮೂಡಣ, ತೆಂಕಣ, ಬಡಗಣ, ಕೊಟ್ಟ, ಬತ್ತ, ಉಳ್ಳ, ಗೊಬ್ಬರ, ಹೆದ್ದಾರಿ, ಏರುತಗ್ಗ.

ಆ) ಕೆಳಗಿನ ಚಿತ್ರಗಳನ್ನು ಆರ್ಥಿಕಿಸಿ ಎರಡೆರಡು ವಾಕ್ಯಗಳನ್ನು ರಚಿಸಿರಿ.



ಇ. ನಿಮ್ಮ ಉರಿನ ಸೊಬಗನ್ನು 8-10 ವಾಕ್ಯಗಳಲ್ಲಿ ಬಣ್ಣಿಸಿರಿ.

### ಲೇಖನ ಚಿಹ್ನೆಗಳು

ಬರವಣಿಗೆಯಲ್ಲಿ ಲೇಖನ ಚಿಹ್ನೆಗಳ ಪಾತ್ರ ಅತ್ಯಂತ ಪ್ರಮುಖವಾದುದು. ಲೇಖನ ಚಿಹ್ನೆಗಳಿಲ್ಲದ ಬರವಣಿಗೆಯು ಸ್ವಷ್ಟಾರ್ಥವನ್ನು ಕೊಡದೆ ಅನೇಕ ತೊಡಕುಗಳಿಗೆ ಕಾರಣವಾಗುತ್ತದೆ. ಆದುದರಿಂದ ಲೇಖನ ಚಿಹ್ನೆಗಳ ಕಡೆಗೆ ಗಮನಕೊಡುವುದು ಆವಶ್ಯಕ. ಬರವಣಿಗೆಯಲ್ಲಿ ಲೇಖನ ಚಿಹ್ನೆಗಳನ್ನು ಉಪಯೋಗಿಸುವುದರಿಂದ ಬರವಣಿಗೆಗೊಂದು ಬೆಲೆ ಬರುತ್ತದೆ.

**೧. ಪೂರ್ಣವಿರಾಮ-(.)** ಒಂದು ಪೂರ್ಣಕ್ರಿಯೆಯಿಂದ ಕೂಡಿದ ವಾಕ್ಯದ ಕೊನೆಯಲ್ಲಿ ‘:’ ಈ ಚಿಹ್ನೆಯನ್ನು ಉಪಯೋಗಿಸಬೇಕು.

**೨. ಅರ್ಥವಿರಾಮ-(;)** ಅನೇಕ ಉಪವಾಕ್ಯಗಳು ಒಂದು ಪ್ರಥಾನ ವಾಕ್ಯಕ್ಕೆ ಅಧೀನವಾಗಿದ್ದಾಗ, ಉಪ ವಾಕ್ಯಗಳು ಮುಗಿದಲ್ಲಿಲ್ಲ ಅರ್ಥವಿರಾಮದ ‘;’ ಈ ಚಿಹ್ನೆಯನ್ನು ಉಪಯೋಗಿಸಬೇಕು.

**೩. ಅಲ್ಲವಿರಾಮ-(,)** ಇವು ಮುಖ್ಯವಾಗಿ ಅಲ್ಲವಿರಾಮ ಬರುವ ಸ್ಥಳಗಳಲ್ಲಿ ಬಳಸಬೇಕು.

**೪. ಕರ್ತೃ, ಕರ್ಮ, ಕ್ರಿಯಾಪದಗಳಿಗೆ** ಅನೇಕ ವಿಶೇಷಣಗಳಿದ್ದಾಗ ಕೊನೆಯ ವಿಶೇಷಣವನ್ನು ಲಿಖಿದವುಗಳ ಮುಂದೆ, ಈ ಚಿಹ್ನೆಯನ್ನು ಉಪಯೋಗಿಸಬೇಕು.

**೫. ಸಂಚೋಧನೆಗಳ ಮುಂದೆ** ಹಾಗೂ ಅನೇಕ ಕರ್ತೃಗಳು ಅಥವಾ ಕರ್ಮಗಳು ಬಂದಾಗ, ಕೊನೆಯದನ್ನು ಲಿಖಿದವುಗಳ ಮುಂದೆ ಅಲ್ಲವಿರಾಮದ ‘,’ ಈ ಚಿಹ್ನೆಯನ್ನು ಬರೆಯಬೇಕು.

**೬. ಪ್ರಶ್ನಾರ್ಥಕ ಚಿಹ್ನೆ-(?)** ಪ್ರಶ್ನಾರ್ಥಕ ಪದ ಮತ್ತು ವಾಕ್ಯಗಳ ಮುಂದೆ ‘?’ ಈ ಚಿಹ್ನೆಯನ್ನು ಹಾಕಬೇಕು.


**೭. ಭಾವ ಸೂಚಕ ಚಿಹ್ನೆ-(!)** ಆಶ್ಚರ್ಯ, ಸಂತೋಷ, ವಿಷಾದ, ದುಃಖ, ಕೋಪ, ಆನಂದ-ಇತ್ಯಾದಿ ಭಾವಸೂಚಕ ಶಬ್ದಗಳ ಮುಂದೆ ‘!’ ಈ ರೀತಿಯ ಚಿಹ್ನೆ ಬರೆದರೆ ಆ ಮಾತುಗಳ ಅರ್ಥ ಸ್ವಷ್ಟವಾಗುವುದು.

**೯. ಉದ್ದರಣ ಚಿಹ್ನೆ - (“ ”)** - ಇನ್ನೊಬ್ಬರು ಹೀಗೆ ಹೇಳಿದರೆಂದು ಒಬ್ಬರ ಮಾತನ್ನು ಉದ್ದರಿಸಿ ಬರೆಯುವಾಗ ಅಥವಾ ಇನ್ನೊಬ್ಬರ ನೇರ ಮಾತುಗಳನ್ನು ತೋರಿಸುವಾಗ “ ” ಈ ಚಿಹ್ನೆಯನ್ನು ಉಪಯೋಗಿಸಬೇಕು.

**೧೦. ವಾಕ್ಯವೇಷ್ಟನ ಚಿಹ್ನೆ (ಏಕ ಉದ್ದರಣ ಚಿಹ್ನೆ)-(“ ”)-**ಬರವಣಿಗೆಯಲ್ಲಿ ಪಾರಿಭಾಷಿಕ ಪದಗಳನ್ನು ವಿಶಿಷ್ಟಪಡಗಳನ್ನು ಬಳಸಿದಾಗ “ ” ಈ ಚಿಹ್ನೆಯನ್ನು ಬಳಸಬೇಕು.

ಅ) ಕೆಳಗಿನ ಚಿತ್ರಕ್ಕೆ ಆಶ್ಚರ್ಯ ಸೂಚಕ ಅಥವಾ ಪ್ರಣಾಲೀವಿರಾಮ ಚಿಹ್ನೆ ಹಾಕಬಹುದಾದ ಎರಡು ವಾಕ್ಯಗಳನ್ನು ರಚಿಸಿ ತರಗತಿಯಲ್ಲಿ ಹಂಚಿಕೊಳ್ಳಿ.

ಉದಾ: ಈ ಮುದ್ದು ಹಕ್ಕಿಗೆ ಎರಡು ಕಾಲುಗಳಿವೆ.



ಆ) ‘ಮೋಡದ ನಾಡಿನ ಬಾಗಿಲಿಗೆ!’ – ಎಂಬಲ್ಲಿ ಕವಿ ಆಶ್ಚರ್ಯಸೂಚಕವನ್ನು ಬಳಸಿರುವುದನ್ನು ಗಮನಿಸಿ. ಹೀಗೆಯೇ ಕೆಳಗಿನ ವಾಕ್ಯಗಳಿಗೆ ಸರಿಯಾದ ಲೇಖನ ಚಿಹ್ನೆಗಳನ್ನು ಹಾಕಿರಿ.

ಇದು ಎಷ್ಟು ಅದುತ್ವಾದ ಕಟ್ಟಡ

ಅಯ್ಯೋ ಇದೇಕೆ ಹೀಗಾಯಿತು

ಇ) ಕೆಳಗಿನ ವಾಕ್ಯಗಳಿಗೆ ಸರಿಯಾದ ಸ್ಥಳದಲ್ಲಿ ಸೂಕ್ತ ಲೇಖನ ಚಿಹ್ನೆ ಹಾಕಿರಿ.

ಒ. ಉಣಳಲು ಅಕ್ಕಿ ಬೇಡವೇ

ಅ. ವರುಣತೀರ್ಥ ಅಂದೆನಲ್ಲಿ ಅದೇನು ಗೊತ್ತೇ

ಇ. ನಮ್ಮ ಉರಿಗೇ ಬಂದು ಇರುವ ಮನಸ್ಸಾದೀತು

ಬಾಲ್ಯದ ನೆನಪು ಬಾಡದು

\*\*\*\*\*

## ೨. ನೆನಪಿದೆಯೆ ನಿನಗೆ?

- ಡಾ॥ ಜಿ.ಎಸ್. ಶಿವರುದ್ರಪ್ಪ

ಪ್ರವೇಶ: ಪ್ರತಿಯೊಬ್ಬರೂ ಬೆಳೆಯುತ್ತಾ ಹೋದಂತೆ ತಮ್ಮ ತಮ್ಮ ಬಾಲ್ಯಜೀವನವನ್ನು ನೆನಪಿಸಿಕೊಳ್ಳಲು ಇಷ್ಟಪಡುತ್ತಾರೆ. ಅದು ತುಂಬಾ ಸವಿಯಾದ ನೆನಪಾಗಿರುತ್ತದೆ. ಇಲ್ಲಿ ಕವನದ ನಾಯಕ ತನ್ನ ಗೆಳತಿಯಾಡನೆ ಬಾಲ್ಯದಲ್ಲಿ ಕಳೆದ ಸವಿಯಾದ ಫಟನೆಗಳನ್ನು ನೆನಪಿಸಿಕೊಂಡು ಅವು ಮರುಕಳಿಸಬೇಕೆಂದು ಆಶಿಸುತ್ತಾನೆ.

ನಾವಿಬ್ಬರೂ ಅಂದು  
ಹೊಳೆಯ ದಡದಲಿ ನಿಂದು  
ಮರಳುಮನೆಗಳ ಕಟ್ಟಿ  
ಆಟವಾಡಿದ ದಿವಸ  
ನೆನಪಿದೆಯೆ ನಿನಗೆ?

ಮುಂಗಾರುಮಳೆ ಹೊಯ್ದು  
ನಾವಿಬ್ಬರೂ ತೊಯ್ದು—  
ನಿಂತಾಗ ಮರಳುನೆ  
ಕೊಚ್ಚಿಹೋಡಾ ದಿವಸ  
ನೆನಪಿದೆಯೆ ನಿನಗೆ?



ಈ ಮರಳು ನನಗೆಂದು  
 ಆ ಮರಳು ತನಗೆಂದು  
 ಹೊಡೆದಾಡಿ ಜತೆ ಬಿಟ್ಟು  
 ಆಟವಾಡಿದ ದಿವಸ  
 ನೆನಪಿದೆಯೆ ನಿನಗೆ?



ಮರುದಿವಸ ಒಂದಾಗಿ  
 ಮರಳುಮನೆಗಳ ಕಟ್ಟಿ  
 ಕೈಯ್ಯ ಚಪ್ಪೆ ತಟ್ಟಿ  
 ಹಾಡಿಕುಣಿದಾ ದಿವಸ  
 ನೆನಪಿದೆಯೆ ನಿನಗೆ?

ಅಂದು ಹರಿದಾ ಹೋಳೆಯೆ  
 ಇಂದಿಗೂ ಹರಿಯುತ್ತಿದೆ:  
 ಬಾ ಗೆಳತಿ ಮತ್ತೊಮ್ಮೆ ಆಟವಾಡೋಣ,  
 ಬಾಲ್ಯದುಧ್ವನವನು ಮರಳಿ ಕಟ್ಟೋಣ!

## ಕೃತಿಕಾರರ ಪರಿಚಯ :



ರಾಷ್ಟ್ರಕವಿ ಡಾ॥ ಜಿ.ಎಸ್. ಶಿವರುದ್ರಪ್ಪನವರು ೧೯೭೬ ನೇ ಇಸವಿ ಫೆಬ್ರವರಿ ೮ನೇ ತಾರೀಖು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಈಸೂರಿನಲ್ಲಿ ಜನಿಸಿದರು. ಇವರು ಮೈಸೂರು, ಬೆಂಗಳೂರು ಮತ್ತು ಉಸ್ಕಾನಿಯ ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರಾಗಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ. ‘ಸಾಮಾನ’, ‘ಶ್ರೀತಿ ಇಲ್ಲದ ಮೇಲೆ’, ‘ಕಾರ್ತಿಕ’, ‘ದೀಪದಹೆಜ್ಜೆ’, ‘ದೇವತಿಲ್ಲಿ’ ‘ಚೆಲುವು ಒಲವು’, ‘ವಿಮರ್ಶೆಯ ಪೂರ್ವ ಪಶ್ಚಿಮ’, ‘ಸೌಂದರ್ಯ ಸಮೀಕ್ಷೆ’, ‘ಕಾವ್ಯಾಧಿ ಚಿಂತನ’, ‘ಗಂಗೆಯ ಶಿಶಿರದಲ್ಲಿ’ ಮೊದಲಾದವು ಇವರ ಪ್ರಮುಖ ಕೃತಿಗಳಾಗಿವೆ. ಇವರು ರಾಷ್ಟ್ರಕವಿ ಪುರಸ್ಕಾರವನ್ನು ಪಡೆದಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಸ್ವಪತುಂಗ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಡಾ॥ ಜಿ.ಎಸ್. ಶಿವರುದ್ರಪ್ಪ ಅವರು ಡಿಸೆಂಬರ್ ೨೨, ೨೦೧೯ರಲ್ಲಿ ನಿಧನರಾದರು.

‘ನೆನಪಿದೆಯೆ ನಿನಗೆ’ ಕವನವನ್ನು ಇವರ ‘ಶ್ರೀತಿ ಇಲ್ಲದ ಮೇಲೆ’ ಎಂಬ ಕವನಸಂಕಲನದಿಂದ ಆರಿಸಲಾಗಿದೆ.

### ಪದಗಳ ಅರ್ಥ:

ಉದ್ದಾನ - ತೋಟ;  
ಜತೆ ಬಿಡು - ಸಂಗ ಬಿಡು;  
ತೊಯ್ದು - ನೀರಿನಿಂದ ನನೆದು;

ಮರಳಿ - ಮತ್ತೆ, ಪುನಃ;  
ಮರಳು - ಉಸುಪು;  
ಹೊಳೆ - ಹರಿಯುವ ನೀರು, ನದಿ.

### ಅಭಾಷ

- ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರಿಸಿ.
- ಹೊಳೆಯ ದಂಡೆಯ ಮೇಲೆ ಕವನದ ನಾಯಕನು ಗೆಳತಿಯೊಡನೆ ಆದಿದ ಆಟ ಯಾವುದು?
  - ಕವನದಲ್ಲಿ ಹೇಳಿರುವಂತೆ ಕವನದ ನಾಯಕನು ಗೆಳತಿಯೊಡನೆ ಕಟ್ಟಿದ ಮರಳುಮನೆ ಕೊಜಿಹೊಗಿದ್ದು ಏಕೆ?
  - ಬಾಲ್ಯದಲ್ಲಿ ಕವನದ ನಾಯಕನು ಗೆಳತಿಯೊಡನೆ ಜತೆ ಬಿಡಲು ಕಾರಣವಾಗುತ್ತಿದ್ದ ಸನ್ನಿಹೇತ ಯಾವುದು?
  - ಜತೆ ಬಿಟ್ಟ ಕವನದ ನಾಯಕನು ಮತ್ತು ಗೆಳತಿ, ಮರುದಿನ ಒಂದಾಗಿ ಹೇಗೆ ಸಂಭ್ರಮಿಸುತ್ತಿದ್ದರು?
  - ಕವನದ ನಾಯಕನು ಗೆಳತಿಯನ್ನು ಮತ್ತೊಮ್ಮೆ ಬಾ ಎಂದು ಏಕೆ ಕರೆಯುತ್ತಿದ್ದಾರೆ?
  - ‘ನೆನಪಿದೆಯೆ ನಿನಗೆ?’ ಕವಿತೆಯ ಆಕರ ಕೃತಿ ಯಾವುದು?

ಅ) ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

೧. ಕವನದ ನಾಯಕನು ಗೆಳತಿಯೋಡನೆ ಕಟ್ಟಿದ ಮರಳಿನ ಮನೆ ಕೊಚ್ಚಿಹೋದ ಸನ್ನಿವೇಶವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ?
೨. ಕವನದ ನಾಯಕನು ಮತ್ತು ಗೆಳತಿಯು ಹೊಳೆಯ ದಂಡೆಯಲ್ಲಿ ಆಟವಾಡುತ್ತಿದ್ದ ಬಗೆಯನ್ನು ಕುರಿತು ಬರೆಯಿರಿ.
೩. ಬಾಲ್ಯದ ಉದ್ಯಾನವನ್ನು ಹೇಗೆ ಕಟ್ಟಬೇಕೆಂದು ಕವನದ ನಾಯಕನು ಬಯಸಿದ್ದಾರೆ?

ಇ) ಈ ಕೆಳಗಿನ ಪ್ರಶ್ನೆಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿರಿ.

೧. ಕವಿಯು ‘ನೇನಪಿದೆಯೆ ನಿನಗೆ?’ ಕವನದ ಮೂಲಕ ಕವನದ ನಾಯಕನ ಬಾಲ್ಯದ ನೇನಪುಗಳನ್ನು ಹೇಗೆ ಕಟ್ಟಿಕೊಟ್ಟಿದ್ದಾರೆ?

ಭಾಷಾಭಾಸ

ಅ) ಬಿಡಿಸಿ ಬರೆದಿರುವ ಪದಗಳನ್ನು ಸೇರಿಸಿ ಬರೆಯಿರಿ:

೧. ಕೊಚ್ಚಿಹೋದ + ಆ ದಿವಸ
೨. ಹೊಡೆದು + ಅಡಿ
೩. ನಾವು + ಇಬ್ಬರೂ
೪. ಆಟ + ಆಡಿದ
೫. ಆಟ + ಆಡೋಣ
೬. ಬಾಲ್ಯದ + ಉದ್ಯಾನ

ಭಾಷಾ ಚಟುವಟಿಕೆ

ಅ) ಕೆಳಗಿನ ಪದಗಳನ್ನು ಓದಿಕೊಂಡು ಬರೆಯಿರಿ:

ಕೊಚ್ಚಿಹೋದಾ ದಿವಸ, ಬಾಲ್ಯದುದ್ಯಾನ

ಆ) ಬಿಟ್ಟಿರುವ ಸಾಲುಗಳನ್ನು ಸೇರಿಸಿ ನಿಮ್ಮ ಸಹಪಾಠಿಗಳಿಂದ ಗಟ್ಟಿಯಾಗಿ ಓದಿ ಬರೆಯಿರಿ:

೮. ಮರಳು ಮನೆಗಳ ಕಟ್ಟಿ

.....

ನೆನಪಿದೆಯೆ ನಿನಗೆ?

೯. ನಿಂತಾಗ ಮರಳ ಮನೆ

.....

ನೆನಪಿದೆಯೆ ನಿನಗೆ?

೧೦. ಹೊಡೆದಾಡಿ ಜತೆಬಿಟ್ಟು

.....

ನೆನಪಿದೆಯೆ ನಿನಗೆ?

೧೧. ಕೈಯ ಚಪ್ಪಳೆ ತಟ್ಟಿ

.....

ನೆನಪಿದೆಯೆ ನಿನಗೆ?

ಇ) ನೀವು ಬಾಲ್ಯದಲ್ಲಿ ಆಡಿದ ಅಟಗಳ ಬಗೆಗೆ ಐದಾರು ವಾಕ್ಯಗಳಲ್ಲಿ ಟಿಪ್ಪಣಿ ಬರೆಯಿರಿ.

ಈ) ಕೆಳಗಿನ ಚಿತ್ರಗಳನ್ನು ಆಧಾರಿಸಿ ಸೂಚನೆಗೆ ಅನುಗುಣವಾಗಿ ಬರೆಯಿರಿ.



೧) ಎರಡೂ ಚಿತ್ರಗಳಲ್ಲಾ ಆಡುತ್ತಿರುವ ಎಲ್ಲಾ ಮಕ್ಕಳಿಗೂ ನಿಮಗೆ ಇಪ್ಪಾದ ಹೆಸರನ್ನು ಇಡಿರಿ.

೨) ನಾಲ್ಕು ಮಕ್ಕಳಿಗೂ ಎರಡೆರಡು ಸಂಭಾಷಣೆಗಳನ್ನು ಬರೆಯಿರಿ.

೩) ನಿಮಗೆ ಚಪ್ಪಳೆ ಹಾಕಬೇಕೆನಿಸಿದ ಸನ್ನಿಹಿತವನ್ನು ನೆನಪಿಸಿಕೊಂಡು, ಐದಾರು ವಾಕ್ಯಗಳಲ್ಲಿ ಬರೆಯಿರಿ.

## ಅಲಂಕಾರ

ಅಲಂಕಾರವೆಂದರೆ ಸೌಂದರ್ಯವನ್ನು ಹೆಚ್ಚಿಸುವುದು. ಮನುಷ್ಯನು ಚೆನ್ನಾಗಿ ಕಾಣುವ ಉದ್ದೇಶದಿಂದ ಒಡವೆ, ವಸ್ತ್ರ, ಇತ್ಯಾದಿಗಳನ್ನು ಧರಿಸಿಕೊಳ್ಳುತ್ತಾನೆ. ಈ ಅಲಂಕಾರದಿಂದ ಜನರು ಆಕಷಿಂತರಾಗುತ್ತಾರೆ. ಕಟ್ಟಡ ಅಥವಾ ಗೋಡೆಯ ಸೌಂದರ್ಯವನ್ನು ಹೆಚ್ಚಿಸಲು ಸುಂದರ ವಸ್ತುಗಳಿಂದ ಅಲಂಕರಿಸುತ್ತೇವೆ. ಹಾಗೆಯೇ ಮಾತನಾಡುವಾಗಲೂ ಕೇಳುವವರಿಗೆ ಹಿತವಾಗುವಂತೆ ಚಮತ್ವಾರದ ರೀತಿಯಲ್ಲಿ ಮಾತನಾಡುವುದನ್ನು ಅಲಂಕಾರ ಎನ್ನುತ್ತಾರೆ. ವಿಶಾಲ ಅರ್ಥದಲ್ಲಿ ಕಾವ್ಯದ ರಮಣೀಯತೆ ಅಥವಾ ಅದರ ಸೌಂದರ್ಯಕ್ಕೆ ಕಾರಣವಾಗುವ ‘ಶಬ್ದ’ ಮತ್ತು ‘ಅರ್ಥ’ಗಳ ಪ್ರೇಚಿತ್ವವನ್ನು “ಅಲಂಕಾರ” ಎನ್ನಬಹುದು.

ಅಲಂಕಾರವನ್ನು ಮುಖ್ಯವಾಗಿ ಎರಡು ವಿಧಗಳಾಗಿ ವಿಂಗಡಿಸಲಾಗಿದೆ.

೧. ಶಬ್ದಲಂಕಾರಗಳು : ಶಬ್ದಗಳ ಚಮತ್ವಾರದಿಂದ ಕಾವ್ಯದ ಸೊಬಗು ಹೆಚ್ಚಿಸಿದ್ದರೆ, ಅದನ್ನು ‘ಶಬ್ದಲಂಕಾರ’ಗಳಿಂದು ಕರೆಯುವರು.
೨. ಅರ್ಥಲಂಕಾರಗಳು : ಕವಿಗಳು ಅರ್ಥ ಚಮತ್ವಾರದಿಂದ ಕಾವ್ಯದ ಸೊಬಗನ್ನು ಹೆಚ್ಚಿಸಿದರೆ ಅದನ್ನು ‘ಅರ್ಥಲಂಕಾರ’ಗಳಿಂದು ಕರೆಯುವರು.

ಬಾಲ್ಯದ ನೆನಪಿನ ಸೆವಿ ಬರುವನು ಅರಸುತ ರವಿ

\*\*\*\*\*

## ೮. ಚಿನ್ನದ ಗೊಂಬೆಗಳು

ನಲಿ-ಕಲಿ ಸಾಹಿತ್ಯ

ಪ್ರವೇಶ: ರಾಜಮಹಾರಾಜರ ಆಸ್ಥಾನದಲ್ಲಿ ಕವಿಗಳು, ಪಂಡಿತರು ಹಾಗೂ ಕಲಾವಿದರು ತಮ್ಮ ಜಾಣ್ಣೆಯನ್ನು ಮೆರೆದು ರಾಜರಿಂದ ಮೆಚ್ಚುಗೆಯನ್ನು ಪಡೆದ ಉದಾಹರಣೆಗಳು ಇತಿಹಾಸದಲ್ಲಿ ಸಾಕಷ್ಟು ಸಿಗುತ್ತವೆ. ಅಂತಹವರಲ್ಲಿ ಕಾಳಿದಾಸನೂ ಒಬ್ಬ ಎಂಬ ಪ್ರತೀತಿ ಇದೆ. ರಾಜ ವಿಕ್ರಮಾದಿತ್ಯನ ಆಸ್ಥಾನಕ್ಕೆ ಬಂದ ಚಮತ್ವಾರದ ಗೊಂಬೆಗಳ ರಹಸ್ಯವನ್ನು ಭೇದಿಸಿದ ಕಾಳಿದಾಸನ ಜಾಣ್ಣೆ ಈ ನಾಟಕಭಾಗದಲ್ಲಿ ಪ್ರಕಟವಾಗಿದೆ.

(ವಿಕ್ರಮಾದಿತ್ಯನ ಆಸ್ಥಾನ ಮಂತ್ರಿಗಳು, ದಂಡನಾಯಕರು, ಪಂಡಿತರು, ಆಸ್ಥಾನ ವಿದ್ವಾಂಸರು ತಮ್ಮ ತಮ್ಮ ಸ್ಥಾನದಲ್ಲಿ ಕುಳಿತಿದ್ದಾರೆ. ಇವರಲ್ಲಿ ಮಹಾಕವಿಯಾದ ಕಾಳಿದಾಸನೂ ಇದ್ದಾನೆ. ಬೊಂಬೆ ತಯಾರಕನೊಬ್ಬ ಮೂರು ಬೊಂಬೆಗಳನ್ನು ತಂದು ರಾಜನಿಗೆ ತೋರಿಸಿ ಹೇಳುತ್ತಿದ್ದಾನೆ.)

ಬೊಂಬೆ ತಯಾರಕ : ಮಹಾರಾಜರೇ, ಈ ಬೊಂಬೆಗಳನ್ನು ಕೊಂಡುಕೊಂಡು ನನ್ನನ್ನು ಕಾಪಾಡಬೇಕು.

ರಾಜ : (ಬೊಂಬೆಗಳನ್ನು ಗಮನಿಸಿ) ಬೊಂಬೆಗಳು ಚೆನ್ನಾಗಿವೆ. ಇವುಗಳ ಬೆಲೆ ಏನು?

ಬೊಂಬೆ ತಯಾರಕ : ಪ್ರಭು, ಇವು ಸಾಧಾರಣ ಗೊಂಬೆಗಳಲ್ಲ, ವಿಶಿಷ್ಟವಾದ ಬೊಂಬೆಗಳು. ಇವುಗಳ ವೈಶಿಷ್ಟ್ಯವನ್ನು ತಮಗೆ ತಿಳಿಸುತ್ತೇನೆ. ನಂತರ ಬೊಂಬೆಗಳ ಬೆಲೆಗಳನ್ನು ನಿರ್ದರ್ಶಿಸಬಹುದು.

ರಾಜ : ಓಹೋ ಹಾಗೇನು? ಆಯಿತು, ಇವುಗಳ ವೈಶಿಷ್ಟ್ಯವನ್ನು ತಿಳಿಸು.

ಬೊಂಬೆ ತಯಾರಕ : (ದಾರವೇಂದನ್ನು ಕೈಯಲ್ಲಿ ಹಿಡಿದು) ನೋಡಿ ಪ್ರಭು, ಈ ದಾರವನ್ನು ಮೊದಲ ಬೊಂಬೆಯ ಒಂದು ಕೆಲಿಯಲ್ಲಿ ಹಾಕುತ್ತೇನೆ. ದಾರವು ಮತ್ತೊಂದು ಕೆಲಿಯಲ್ಲಿ ಹೊರಗೆ ಬರುತ್ತದೆ (ತೋರಿಸುವನು).

ರಾಜ : ಓಹೋ! ಎರಡನೆಯದರ ವೈಶಿಷ್ಟ್ಯವೇನು?

ಬೊಂಬೆ ತಯಾರಕ : ಈ ಬೊಂಬೆಯ ಕೆಲಿಯಲ್ಲಿ ದಾರ ಹಾಕುತ್ತೇನೆ...ಅದು ಬಾಯಿಯಿಂದ ಹೊರಕ್ಕೆ ಬರುತ್ತದೆ. ನೋಡಿರಿ (ತೋರಿಸುವನು)

ರಾಜ : ಭೇಷಣ! ಮೂರನೆಯದರ ವೈಶಿಷ್ಟ್ಯವೇನು?

ಬೊಂಬೆ ತಯಾರಕ : ಪ್ರಭು, ಈ ಬೊಂಬೆಯ ಕೆಲಿಯಲ್ಲಿ ದಾರ ಹಾಕುತ್ತೇನೆ. ಈ ದಾರವು ಇನ್ನೊಂದು ಕೆಲಿಯಿಂದಾಗಲೀ, ಬಾಯಿಯಿಂದಾಗಲೀ ಹೊರಬರುವುದಿಲ್ಲ. ಒಳಗೇ ಸುತ್ತಿಕೊಳ್ಳುತ್ತದೆ.

ರಾಜ : ನಿನ್ನ ಬೊಂಬೆಗಳು ವಿಚಿತ್ರವಾಗಿವೆ. ನಮ್ಮ ಪಂಡಿತರು ಇವುಗಳ ಬೆಲೆ ನಿರ್ದರ್ಶಿಸುತ್ತಾರೆ.

- ಪಂಡಿತರು : ಪ್ರಭು, ಬೊಂಬೆಗಳನ್ನು ಜಿನ್ನದಿಂದ ತಯಾರಿಸಲಾಗಿದೆ. ನವರತ್ನಗಳನ್ನು ಕೂಡಿಸಲಾಗಿದೆ. ಇವುಗಳಿಗೆ ಎರಡು ಸಾಮಿರ ವರಹಗಳನ್ನು ನೀಡಬಹುದು.
- ಬೊಂಬೆ ತಯಾರಕ : ಪ್ರಭು, ಈ ಬೆಲೆ ಬಹಳ ಕಡಿಮೆಯಾಯಿತು.
- ರಾಜ : ಹಾಗಾದರೆ ಈ ಬೊಂಬೆಗಳಿಗೆ ನೀನು ಬಯಸುವ ಬೆಲೆ ಎಷ್ಟು?
- ಬೊಂಬೆ ತಯಾರಕ : ಮೊದಲ ಬೊಂಬೆಗೆ ಒಂದು ಕಾಸು. ಎರಡನೆಯದಕ್ಕೆ ಸಾಮಿರ ವರಹ. ಮೂರನೆಯದಕ್ಕೆ ಕಷ್ಟ, ಅದರೂ ನೂರು ಸಾಮಿರ ವರಹ.



- ರಾಜ : ಸ್ವಲ್ಪ ವಿಶ್ವಾಸೆಯ ಬೊಂಬೆ ಎಂದರೆ ಇಷ್ಟೋಂದು ಬೆಲೆಯೇ? ಇದು ದುರಾಸೆಯಾಯಿತು.
- ಕಾಳಿದಾಸ : ಪ್ರಭುಗಳು ಮನ್ಮಿಸಬೇಕು. ಬೊಂಬೆಗಳಿಗೆ ಬಳಸಿದ ಜಿನ್ನ ನವರತ್ನಗಳಿಗೆ ಇಲ್ಲಿ ಬೆಲೆಯಿಲ್ಲ. ವೃತ್ತಿಷ್ಟೀಕ್ಕೆ ಬೆಲೆ. ದಯವಿಟ್ಟ ರಾಜಸಭೆ ಅದನ್ನು ಅರ್ಥವಾಡಿಕೊಳ್ಳಬೇಕು. ನಂತರ ಬೆಲೆಯನ್ನು ನಿರ್ದರ್ಶಿಸಬೇಕು.
- ರಾಜ : ಅದೇನೆಂದು ವಿವರಿಸಿ ಹೇಳು ಕಾಳಿದಾಸ.
- ಕಾಳಿದಾಸ : ಪ್ರಭು, ಮೊದಲ ಬೊಂಬೆಯಲ್ಲಿ ಒಂದು ಅರ್ಥವಿದೆ. ಗುರುಹಿರಿಯರು ಹೇಳಿದ ಜಾಘರದ ಮಾತುಗಳನ್ನು ಒಂದು ಕಿವಿಯಲ್ಲಿ ಕೇಳಿ ಮತ್ತೊಂದು ಕಿವಿಯಲ್ಲಿ ಬಿಡುವ ಜನರಂತೆ, ಈ ಬೊಂಬೆ. ಇಂಥ ಜನರಿಗೆ ಒಂದು ಕಾಸಿನ ಬೆಲೆ.
- ರಾಜ : ಸೋಗಸಾಗಿದೆ, ಎರಡನೆಯದು?
- ಕಾಳಿದಾಸ : ಕಿವಿಯಿಂದ ಕೇಳಿದ ಮಾತುಗಳನ್ನು ಇತರರಿಗೆ ಹೇಳುವವರು ಮೊದಲಿಗಿಂತ ಉತ್ತಮರು.

- ರಾಜ : ಹಂ! ಸ್ವಾರಸ್ಯಕರವಾಗಿದೆ.
- ಕಾಳಿದಾಸ : ಇನ್ನು ಮೂರನೆಯದರ ವೈಶಿಷ್ಟ್ಯ. ತಾನು ಕೇಳಿದ್ದನ್ನು ತಲೆಯಲ್ಲಿಟ್ಟುಕೊಂಡು ಅದರಂತೆ ನಡೆಯುವವನು. ಇಂತಹವರು ಅತ್ಯತ್ಮಮಾರು.
- ರಾಜ : ಭಲೇ ಕಾಳಿದಾಸ! ಬಹಳ ಚೆನ್ನಾಗಿ ಅರ್ಥಮಾಡಿಸಿದೆ.
- ಕಾಳಿದಾಸ : ಈ ಬೊಂಬೆ ತಯಾರಕ ಸಾಮಾನ್ಯ ಶಿಲ್ಪಿಯಲ್ಲ. ಆದ್ದರಿಂದ ಅವನು ಕೇಳಿದ ಹಣ ನೀಡಿ ಸನ್ಯಾಸಿಸೋಣ.
- ಬೊಂಬೆ ತಯಾರಕ : ಧನ್ಯವಾದ ಪ್ರಭುಗಳೇ! ಮಹಾಕವಿ ಕಾಳಿದಾಸನ ವಿದ್ವತ್ತಿನ ಮುಂದೆ ನಾನು ಸೋತೆ. ನನಗೆ ಹಣಬೇಡ. ತಮ್ಮ ರಾಜ್ಯದಲ್ಲಿ ಮೂರನೆಯ ಬೊಂಬೆಯಂತಹ ಜನಗಳಿರಲಿ ಎಂಬುದೇ ನನ್ನ ಆಸೆ. ನನ್ನ ಪರಿಶ್ರಮ ಇಂದು ಸಾರ್ಥಕವಾಯಿತು. ಇದೇ ನನಗೆ ಪ್ರತಿಫಲ ನಾನಿನ್ನ ಹೊರಡುವೆನು.

### ಪದಗಳ ಅರ್ಥ:

ಕಾಸು-ನಾಣ್ಯ;

ವಿಶಿಷ್ಟ-ವಿಶೇಷವಾದ;

ಜ್ಞಾನದ ಮಾತು-ವಿವೇಕದ ಮಾತು;

ವಿಚಿತ್ರ-ಸಾಮಾನ್ಯವಲ್ಲದ;

ಪರಿಶ್ರಮ-ವಿಶೇಷವಾದ ಶ್ರಮ;

ಸಾಧಾರಣ-ಸಾಮಾನ್ಯವಾದ;

ಪ್ರತಿಫಲ-ಮಾಡಿದ ಕೆಲಸಕ್ಕೆ ಸಿಗುವ ಫಲ;

ಸಾರ್ಥಕ-ಪ್ರಯೋಜನಕರ;

ವರಹ-ಒಂದು ಚಿನ್ನದ ನಾಣ್ಯ;

ಸೋಗಸು-ಸುಂದರ.

### ಟಿಪ್ಪಣಿ:

**ನವರತ್ನಗಳು:** ಒಂಬತ್ತು ಅನರ್ಥ್ಯ ರತ್ನಗಳು – ವಜ್ರ, ವೈಙಾರ್ಯ, ಮರಕತ, ಮಷ್ಟಾಗ, ಮುತ್ತ, ನೀಲ, ಮಾಣಿಕ್ಯ, ಗೋಮೇಧಿಕ ಮತ್ತು ಹವಳ.

### ಅಭ್ಯಾಸ

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರಿಸಿ.

- ವಿಕ್ರಮಾದಿತ್ಯನ ಆಸ್ಥಾನದಲ್ಲಿ ಯಾರು ಯಾರು ಇದ್ದರು?
- ವಿಕ್ರಮಾದಿತ್ಯನ ಆಸ್ಥಾನದಲ್ಲಿ ರಾಜನಿಗೆ ಅಚ್ಚಮೆಚ್ಚಾಗಿದ್ದವನು ಯಾರು?
- ವಿಕ್ರಮಾದಿತ್ಯನ ಆಸ್ಥಾನಕ್ಕೆ ಬಂದಿದ್ದವನು ಯಾರು?
- ವಿಕ್ರಮಾದಿತ್ಯನು ಬೊಂಬೆಗಳ ಬೆಲೆಯನ್ನು ಪಂಡಿತರು ನಿರ್ಧರಿಸುತ್ತಾರೆಂದು ಏಕ ಹೇಳಿದನು?

- ಃ. ವಿಕ್ರಮಾದಿತ್ಯನ ಆಸ್ಥಾನಕ್ಕೆ ತಂದಿದ್ದ ಬೊಂಬೆಗಳನ್ನು ಯಾವುದರಿಂದ ಮಾಡಲಾಗಿತ್ತು?
- ಇ. ಮೊದಲನೆಯ ಬೊಂಬೆಗೆ ಒಂದೇ ಕಾಸಿನಷ್ಟೇ ಬೆಲೆ ಏಕೆ?
- ಈ. ಮೊದಲನೆಯ ಬೊಂಬೆಗಿಂತ ಎರಡನೆಯ ಬೊಂಬೆಗೆ ಹೆಚ್ಚು ಬೆಲೆ ಏಕೆ?
- ಆ) ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
- ಮೂರನೆಯ ಬೊಂಬೆಯು ಅತ್ಯುತ್ತಮವಾದುದು ಏಕೆ?
  - ಬೊಂಬೆ ತಯಾರಿಕರು ಪಂಡಿತರು ನಿಗದಿಪಡಿಸಿದ ಬೆಲೆ ಕಡಿಮೆಯಾಯಿತೆಂದು ಏಕೆ ಹೇಳಿದನು?
- ಇ) ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಏದು ಆರು ವಾಕ್ಯಗಳಲ್ಲಿ ಉತ್ತರಿಸಿರಿ.
- ಆಸ್ಥಾನಕ್ಕೆ ತಂದಿದ್ದ ಮೂರು ಬೊಂಬೆಗಳು ವೈಶಿಷ್ಟ್ಯವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
  - ಬೊಂಬೆ ತಯಾರಕನು ನಾನು ಸೋತೆ, ನನ್ನ ಪರಿಶ್ರಮ ಸಾಧನಕವಾಯಿತೆಂದು ಏಕೆ ಹೇಳಿದನು?
- ಈ) ಕೆಳಗೆ ಕೊಟ್ಟಿರುವ ಸಾಲುಗಳನ್ನು ಯಾರು, ಯಾರಿಗೆ ಹೇಳಿದರು ಎಂಬುದನ್ನು ಸ್ವಾರಸ್ಯ ಸಹಿತ ವಿವರಿಸಿ.
- “ಪ್ರಭು, ಈ ಬೆಲೆ ಬಹಳ ಕಡಿಮೆಯಾಯಿತು”
  - “ಚಿನ್ನ ನವರತ್ನಗಳಿಗೆ ಇಲ್ಲಿ ಬೆಲೆಯಿಲ್ಲ. ವೈಶಿಷ್ಟ್ಯಕ್ಕೆ ಬೆಲೆ”
  - “ತಮ್ಮ ರಾಜ್ಯದಲ್ಲಿ ಮೂರನೆಯ ಬೊಂಬೆಯಂತಹ ಜನಗಳಿರಲಿ ಎಂಬುದೇ ನನ್ನ ಆಸೆ”
- ಭಾಷಾಭಾಸ
- ಅ) ಕೆಳಗಿನ ಪದಗಳನ್ನು ಬಿಡಿಸಿ ಹೇಳಿ, ಬರೆಯಿರಿ.
- ತಲೆಯಲ್ಲಿಟ್ಟುಕೊಂಡು, ಅತ್ಯುತ್ತಮ, ಜನಗಳಿರಲೆ, ಬೊಂಬೆಯಂತಹ, ಸಾಧನಕವಾಯಿತು.
- ಆ) ಕೆಳಗಿನ ಪದಗಳಿಗೆ ಅನ್ಯಾಯಿಕ ಪದವನ್ನು ಬರೆಯಿರಿ.
- ಕರ್ಮ, ರಾಜ, ಮಗಳು, ಸೇವಕ, ಹುಡುಗ, ಗಂಡುಮಗು, ರಾಜಕುಮಾರ.
- ಇ) ಕೆಳಗಿನ ತತ್ವಮಗಳಿಗೆ ತಢಿಪಗಳನ್ನು ತಢಿಪಗಳಿಗೆ ತತ್ವಮಗಳನ್ನು ಬರೆಯಿರಿ.
- ರಾಯ, ರತ್ನ, ಸಾವಿರ, ಕಬ್ಬಿಗ.
- ಈ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.
- ಒಳಗೆ, ಕಡಿಮೆ, ಕಷ್ಟ, ಉತ್ತಮ, ಆಸೆ.

## ಚಟುವಟಿಕೆ

- ಅ) ಕೆಳಗೆ ಎರಡು ಗೊಂಬೆಗಳಿವೆ. ಅವುಗಳಿಗೆ ಹೆಸರಿಟ್ಟು ಅವುಗಳ ನಡುವಿನ ಸಂಭಾಷಣೆಯನ್ನು ಕಲ್ಪಿಸಿ ಬರೆಯಿರಿ.



ಆ) 'ಚಿನ್ನದ ಗೊಂಬೆಗಳು' ನಾಟಕದ ಪಾತ್ರಗಳನ್ನು ಹಂಚಿಕೊಂಡು ಅಭಿನಯಿಸಿರಿ.

ಇ) ಮಕ್ಕಳ ನಾಟಕಗಳನ್ನು ಸಂಗೃಹಿಸಿ ಓದಿರಿ.

### ವ್ಯಾಕರಣ ವಿಭಕ್ತಿ ಪ್ರಶ್ನೆಯಗಳು

ನಾಮಪ್ರಕೃತಿಗಳ ಮುಂದೆ ಸೇರಿ, ಬೇರೆಬೇರೆ ಅರ್ಥವನ್ನುಂಟು ಮಾಡುವ ಉ, ಅನ್ನ, ಇಂದ ಗೆ, ಕೆ ದೆಸೆಯಿಂದ, ಅ, ಅಲ್ಲಿ, ಇತ್ಯಾದಿಗಳಿಗೆ ವಿಭಕ್ತಿ ಪ್ರಶ್ನೆಯಗಳು ಎನ್ನುವರು.

**ನಾಮಪ್ರಕೃತಿ:** ನಾಮಪದದ ಮೂಲ ರೂಪವನ್ನು ನಾಮಪ್ರಕೃತಿ ಎನ್ನುವರು.

### ವಿಭಕ್ತಿ ಪ್ರಶ್ನೆಯಗಳು

ಕ್ರ.ಸಂ.	ವಿಭಕ್ತಿ ಹೆಸರು	ನಾಮಪ್ರಕೃತಿ	ವಿಭಕ್ತಿ ಪ್ರಶ್ನೆಯ	ನಾಮಪದ
೧	ಪ್ರಥಮಾ ವಿಭಕ್ತಿ	ಮರ	ಉ	ಮರವು
೨	ದ್ವಿತೀಯಾ ವಿಭಕ್ತಿ	ಮರ	ಅನ್ನ	ಮರವನ್ನು
೩	ತೃತೀಯಾ ವಿಭಕ್ತಿ	ಮರ	ಇಂದ	ಮರದಿಂದ
೪	ಚತುರ್ಥೀ ವಿಭಕ್ತಿ	ಮರ	ಗೆ, ಇಗೆ, ಕೆ	ಮರಕೆ
೫	ಪಂಚಮೀ ವಿಭಕ್ತಿ	ಮರ	ದೆಸೆಯಿಂದ	ಮರದ ದೆಸೆಯಿಂದ
೬	ಷಟ್ತಮೀ ವಿಭಕ್ತಿ	ಮರ	ಅ	ಮರದ
೭	ಸಪ್ತಮೀ ವಿಭಕ್ತಿ	ಮರ	ಅಲ್ಲಿ	ಮರದಲ್ಲಿ

## ಲಿಂಗಗಳು

ಭಾಷೆಯಲ್ಲಿ ಲಿಂಗ ಅತಿ ಮುಖ್ಯವಾದ ಅಂಶ. ನಾವು ಯಾವುದೇ ಪದವನ್ನು ಬಳಸಿದಾಗ ನಮ್ಮ ಮನಸ್ಸಿಗೆ ಅದು ಗಂಡಸೆಂದಾಗಲಿ, ಹೆಂಗಸೆಂದಾಗಲಿ, ಅವರೆಡೂ ಅಲ್ಲದ್ದು ಎಂದಾಗಲೀ ಅಥವಾ ಅವರೆಡೂ ಆಗಿರಬಹುದಾದ್ದು ಎಂದಾಗಲಿ ಅನಿಸಲೇಬೇಕು. ಈ ರೀತಿಯ ಅನಿಸಿಕೆಗಳನ್ನು ಮೂರು ರೀತಿಯಲ್ಲಿ ವಿಂಗಡಿಸುತ್ತೇವೆ. ಅವು ಯಾವುವೆಂದರೆ ಪುಲ್ಲಿಂಗ, ಸೀಲಿಂಗ, ಮತ್ತು ನಪುಂಸಕಲಿಂಗ.

### ಪುಲ್ಲಿಂಗ :

ಯಾವ ಪದಪ್ರಯೋಗ ಮಾಡಿದಾಗ ನಮ್ಮ ಮನಸ್ಸಿಗೆ ಮನುಷ್ಯವಾಚಕದಲ್ಲಿ ಗಂಡಸು ಎಂಬ ಅಥವಾ ಹೊಳೆಯುವುದೋ ಅದು ಪುಲ್ಲಿಂಗ ಎನಿಸುವುದು. ಉದಾ: ಶಂಕರಾಚಾರ್ಯ, ಮುದುಕ, ಸೋದರ, ಅಪ್ಪ, ಜಟ್ಟಿ, ದೊಡ್ಡವನು, ಕವಿ ಇತ್ಯಾದಿ.

### ಸೀಲಿಂಗ :

ಯಾವ ಪದಪ್ರಯೋಗ ಮಾಡಿದಾಗ ನಮ್ಮ ಮನಸ್ಸಿಗೆ ಮನುಷ್ಯವಾಚಕದಲ್ಲಿ ಹೆಂಗಸು ಎಂಬ ಅಥವಾ ಹೊಳೆಯುವುದೋ ಅದು ಸೀಲಿಂಗ ಎನಿಸುವುದು. ಉದಾ: ನೇತ್ರಾವತಿ, ಮುದುಕಿ, ಸೋದರಿ, ಅಮ್ಮ, ಕವಯಿತ್ರಿ, ರಾಣಿ, ಒಳ್ಳೆಯವಳು, ಅಧ್ಯಕ್ಷ, ಸಚಿವ ಇತ್ಯಾದಿ.

### ನಪುಂಸಕಲಿಂಗ :

ಯಾವ ಪದಗಳನ್ನು ಪ್ರಯೋಗಮಾಡಿದಾಗ ಸ್ವಷ್ಟವಾಗಿ ಹೆಂಗಸು ಅಥವಾ ಗಂಡಸು, ಎಂದು ವಿಭಜಿಸಲು ಸಾಧ್ಯವಾಗುವುದಿಲ್ಲವೋ ಅವೆಲ್ಲವೂ ನಪುಂಸಕಲಿಂಗ ಎನಿಸುವವು. ಉದಾ: ಮನೆ, ತೋಟ, ಆಕಳು, ಇಟ್ಟಿಗೆ, ಜಲ, ನದಿ, ಮಸ್ತಕ, ಕುದುರೆ, ಬೆಂಕಿ ಇತ್ಯಾದಿ. (ಗಮನಿಸಿ: ಗಂಡು ಹೆಣ್ಣು ಎಂದು ಸ್ವಷ್ಟವಾಗಿ ಗುರುತಿಸಲು ಸಾಧ್ಯವಿರುವ ಮಗು, ಕುದುರೆ, ಹೋರಿ, ಹಸು, ಎಮ್ಮೆ ಇತ್ಯಾದಿ ಪದಗಳಿಲ್ಲವೂ ನಪುಂಸಕ ಲಿಂಗದಲ್ಲಿಯೇ ಬರುತ್ತವೆ.)

ಕನ್ನಡ ವ್ಯಾಕರಣದಲ್ಲಿ ಎಲ್ಲಾ ಪ್ರಾಣಿಗಳನ್ನೂ ನಪುಂಸಕ ಲಿಂಗಗಳಿಂದೇ ಪರಿಗಣಿಸಲಾಗುವುದು.

### ವಚನಗಳು

ವಚನ ಎಂದರೆ ಸಂಖ್ಯೆ. ಒಂದು ವಸ್ತುವನ್ನು ಸೂಚಿಸುವ ಪದಗಳಿಲ್ಲ ಎಕವಚನದವು. ಒಂದಕ್ಕಿಂತ ಹೆಚ್ಚಾದ ವಸ್ತುಗಳಿಂದು ತಿಳಿಸುವ ಪದಗಳಿಲ್ಲ ಬಹುವಚನ ಪದಗಳು. ಬಹುವಚನವನ್ನು ಗೌರವ ಸೂಚಕವಾಗಿಯೂ ಬಳಸಲಾಗುತ್ತದೆ.

### ಎಕವಚನ :

ಉದಾ: ನಾನು ಮನೆ, ಅರಸ, ಅಣ್ಣ, ತಾಯಿ, ನೀನು.

### ಬಹುವಚನ:

ಉದಾ: ನಾವು, ಮನೆಗಳು, ಅರಸರು, ಅಣ್ಣಾಂದಿರು, ತಾಯಂದಿರು, ನೀವು.

ಶತ್ಕಗಿಂತ ಯುತ್ತಿ ಮೇಲು

\*\*\*\*\*

## 9. ಮಳೆಯ ಹಾಡು

– ಕೆ.ಆರ್. ಸಂಧ್ಯಾರೆಡ್ಡಿ

**ಪ್ರಮೇಶ:** ಮಳೆ ಎಂದರೆ ಎಲ್ಲರಿಗೂ ಅತಿ ತೀಕ್ಷೆ. ಅನೇಕ ಕವಿಗಳು ಮಳೆಯನ್ನು ಕುರಿತು ಹಾಡಿದ್ದಾರೆ. ಅದರ ಅನುಭವ ವಿಶೇಷವಾದುದು. ಮಳೆ ಯಾವಾಗಲೂ ಒಂದೇ ರೀತಿ ಬೀಳುವುದಿಲ್ಲ. ನಿಧಾನವಾಗಿ, ಬಿರುಸಾಗಿ, ಹನಿಹನಿಯಾಗಿ ಬೇರೆ ಬೇರೆ ವಿನ್ಯಾಸಗಳಲ್ಲಿ ಭೂಮಿಗೆ ಬಿದ್ದು ಇಡೀ ಜೀವರಾಶಿಗೆ ಚೈತನ್ಯ ನೀಡುತ್ತದೆ. ಈ ಮಳೆಯನ್ನು ಏವಿಧ ರೂಪಗಳಲ್ಲಿ ಕಂಡ ಅನುಭವವನ್ನು ಈ ಕವನದಲ್ಲಿ ವರ್ಣಿಸಲಾಗಿದೆ.

ಹನಿಮಳೆ ಬಿರುಮಳೆ ಸುರಿದಾವ  
ಕೆರೆಹೊಳೆ ನದಿಜಲ ತುಂಬ್ಯಾವ  
ಮರಗಿಡಬಳ್ಳಿ ನಲಿದಾವ  
ಭೂಮಿಗೆ ಹೋಸಕಳೆ ತಂದಾವ. ||೧||

ಬೆಟ್ಟಗುಡ್ಡಗಳು ಬಯಲುಕಾಡುಗಳು  
ಸುರಿನೀರ್ಕುಳೆಯಲ್ಲಿ ಮಿಂದಾವ  
ಹಕ್ಕಿಪಕ್ಕಿಗಳು ಪೈರು ಪಚ್ಚಿಗಳು  
ಹರುಷದಿ ಕುಣಿಕುನೀ ಕುಣಿದಾವ. ||೨||

ಜಡಿಮಳೆ ಬಿಸಿಲ್ಕಳೆ ಹೂಮಳೆ ಬಿರುಮಳೆ  
ಏಧವಿಧ ರೂಪವ ತಳೆದಾವ  
ಗುಡುಗುಡು ಗುಡುಗುತ ರಪರಪ ಸಿಡಿಯುತ  
ಭೂಮಿಗೆ ಮಳೆಹನಿ ಇಳಿದಾವ. ||೩||

ನದಿಗಳು ಸೋಕ್ಕಿ ಕೆರೆಗಳು ಉಕ್ಕಿ  
ಕಂಗಾಲಾದವು ಜಿಲ್ಲಿಪಿಲಿ ಹಕ್ಕಿ  
ಗುಡುಗುತ ಸಿಡಿಯುತ ಉಕ್ಕುತ ಸೋಕ್ಕುತ  
ಭೂಮಿಗೆ ಮಳೆಹನಿ ಇಳಿದಾವ. ||೪||

### ಕೃತಿಕಾರರ ಪರಿಚಯ:



ಡಾ. ಕೆ.ಆರ್. ಸಂಧ್ಯಾರೆಡ್ಡಿ ಅವರು ೨೨-೦೬-೧೯೫೫ರಂದು ಜಿತ್ರದುರ್ಗದಲ್ಲಿ ಜನಿಸಿದರು. ಇವರು ಉತ್ತಮ ಸಂಥಾಪನಾಕಾರರು ಮತ್ತು ಚಿಂತನಶೀಲರು ‘ಮೂವತ್ತೆದರ ಹೋಸ್ತಿಲು’, ‘ಈ ತೀಕ್ಷೆಯೊಳಗೆ’, ‘ಬೇರೊಂದು ದಾರಿ’ ‘ಇದು ಇನ್ನೊಂದು ಲೋಕ’, ‘ಜನಪದವರ್ಷ’, ‘ಹಳ್ಳಿಯ ಹಾಡುಗಳು’, ‘ಕನ್ನಡ ಜನಪದ ಕಥೆಗಳು’, ಮೊದಲಾದವು ಇವರ ಕೃತಿಗಳು. ಇವರಿಗೆ ಕನಾಂಟಕ ಜಾನಪದ ಅಕಾಡೆಮಿ ಪ್ರಶಸ್ತಿಯನ್ನೊಳಗೊಂಡಂತೆ ಅನೇಕ ಪುರಸ್ಕಾರಗಳು ದೊರೆತಿವೆ.

## ಪದಗಳ ಅರ್ಥ

ಇಂದಾವ - ಇಂದಿವೆ;	ಬಿರುಮಳೆ - ಬಿರುಸಾಗಿ ಬೀಳುವ ಮಳೆ;
ಲಕ್ಷ್ಯ - ಹೆಚ್ಚಾಗಿ;	ಬಿಸಿಲ್ಕೆ - ಬಿಸಿಲಲ್ಲಿ ಬೀಳುವ ಮಳೆ;
ಕಂಗಾಲು - ಏನೂ ಮಾಡಲು ತಿಳಿಯದಂತಾಗು;	ಮಿಂದಾವ - ಒದ್ದೆಯಾಗಿವೆ;
ಕುಣಿದಾವ - ಕುಣಿದಿವೆ;	ಸುರಿದಾವ - ಸುರಿದಿವೆ;
ಜಡಿಮಳೆ - ಒಂದೇ ಸಮನೆಬೀಳುವ ಮಳೆ;	ಸುರಿನೀರ್ಜೆ - ನೀರಿನ ಮಳೆ.
ತುಂಬ್ಯಾವ - ತುಂಬಿವೆ;	ಹನಿಮಳೆ - ಹನಿ ಹನಿಯಾಗಿ ಬೀಳುವ ಮಳೆ;
	ಹೂಮಳೆ - ಹೂ ಬಿದ್ದಂತೆ ಭಾಸವಾಗುವಮಳೆ.

## ಅಭ್ಯಾಸ

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರಿಸಿರಿ.

೧. ಭೂಮಿಗೆ ಹೊಸಕಳಿಯು ಹೇಗೆ ಬಂದಿತೆಂದು ಕವಯಿತ್ತಿ ಹೇಳಿದ್ದಾರೆ?
೨. ‘ಮಳೆಯ ಹಾಡು’ ಕವನದಲ್ಲಿ ಹೇಳಿರುವಂತೆ ಸುರಿನೀರ್ಜೆಯಲ್ಲಿ ಮಿಂದವು ಯಾವುವು?
೩. ಸುರಿದಮಳೆಗೆ ಹರುಷದಿಂದ ಯಾವುವು ಕುಣಿದಾಡಿದವೆಂದು ಸಂಧ್ಯಾರೆಡ್ಡಿಯವರು ತಿಳಿಸಿದ್ದಾರೆ?
೪. ‘ಮಳೆಯ ಹಾಡು’ ಪದ್ಯದಲ್ಲಿ ಬಣ್ಣಿಸಿರುವಂತೆ ಮಳೆಯು ತಳೆಯುವ ರೂಪಗಳಾವುವು?
೫. ಹಕ್ಕಿಗಳು ಏಕೆ ಕಂಗಾಲಾದವೆಂದು ‘ಮಳೆಯ ಹಾಡು’ ಕವನದಲ್ಲಿ ಕವಯಿತ್ತಿ ಹೇಳಿದ್ದಾರೆ?

ಆ) ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

೧. ‘ಮಳೆಯ ಹಾಡು’ ಕವನದಲ್ಲಿ ಚಿತ್ರಿಸಿರುವಂತೆ ಮಳೆಹನಿಯು ಭೂಮಿಗೆ ಯಾವ ಯಾವ ರೀತಿಯಲ್ಲಿ ಸುರಿಯಿತು?
೨. ಮಳೆಯ ಆಗಮನದಿಂದ ಭೂಮಿಯ ಮೇಲಾಗಿರುವ ಬದಲಾವಣೆಗಳನ್ನು ಸಂಧ್ಯಾರೆಡ್ಡಿಯವರು ಹೇಗೆ ವರ್ಣಿಸಿದ್ದಾರೆ?
೩. ಮಳೆಯು ಜೀವರಾಶಿಗೆ ನೀಡಿರುವ ಚೈತನ್ಯವನ್ನು ‘ಇಳೆಯ ಮಳೆ’ ಕವನದಲ್ಲಿ ಸಂಧ್ಯಾರೆಡ್ಡಿಯವರು ಹೇಗೆ ಸೆರೆಹಿಡಿದಾರೆ?

## ಭಾಷಾಭ್ಯಾಸ

ಅ) ‘ಮಳೆಯ ಹಾಡು’ ಕವನದಲ್ಲಿರುವ ಪ್ರಾಸಪದಗಳನ್ನು ಗುರುತಿಸಿ ಬರೆಯಿರಿ.

ಉದಾಹರಣೆ: ಸುರಿದಾವ-ತುಂಬ್ಯಾವ

- ಅ) ಕೆಳಗಿನ ಪದಗಳಿಗೆ ಸಮಾನಾರ್ಥಕಗಳನ್ನು ಬರೆಯಿರಿ.
- ಭೂಮಿ, ಬೆಟ್ಟ, ಹಕ್ಕೆ, ಜಲ.
- ಇ) ಕೆಳಗಿನ ತತ್ವಮಹಳಿಗೆ ತದ್ವಾಪನನ್ನು ತದ್ವಾಪಳಿಗೆ ತತ್ವಮಹನ್ನು ಬರೆಯಿರಿ.
- ಭೂಮಿ, ಪಕ್ಕಿ, ಹರುಷ.
- ಈ) ‘ಮಳೆಯ ಹಾಡು’ ಕವನದಲ್ಲಿರುವ ಜೋಡಿ ಪದಗಳನ್ನು ಗುರುತಿಸಿ ಬರೆಯಿರಿ.
- ಉದಾಹರಣೆ: ಪೈರು-ಪಚ್ಚಿ.

ಭಾಷಾ ಚರ್ಚೆಪಟಿಕೆ

- ಅ) ಮಳೆಯನ್ನು ವರ್ಣಿಸುವ ಕವನಗಳನ್ನು ಸಂಗ್ರಹಿಸಿರಿ.
- ಆ) ‘ಮಳೆಯ ಹಾಡು’ ಪದ್ಯವನ್ನು ಕಂಠಪಾಠ ಮಾಡಿರಿ.
- ಇ) ಕೆಳಗೆ ಕೊಟ್ಟಿರುವ ಜೋಡಿ ಪದಗಳನ್ನು ಗಮನಿಸಿ ಬೇರೆ ಹತ್ತು ಜೋಡಿ ಪದಗಳನ್ನು ಬರೆಯಿರಿ.
- ಮನೆ-ಮರ್ತ, ಅಣ್ಣಿ-ತಂಗಿ, ಕರೆ-ಕಟ್ಟಿ, ಗಿಡ-ಮರ್.

ಮಳೆಯಿಂದಲೇ ಇಳಿ\_ಇಳೆಯಿಂದಲೇ ಬೆಳಿ

\*\*\*\*\*

## ೧೦. ಮಾಸ್ತಿಯವರ ಮಾತೃಪ್ರೇಮ

- ಬೆಳಗೆರೆ ಕೃಷ್ಣಶಾಸ್ತ್ರ

**ಪ್ರವೇಶ:** ನಮ್ಮ ಸಂಸ್ಕೃತಿಯಲ್ಲಿ ಸ್ತೀಯರನ್ನು ಕುರಿತಂತೆ ಗೌರವದ ಭಾವನೆ ಇದೆ. ಅದರಲ್ಲೂ ತಾಯಿಯನ್ನು ಕುರಿತಂತೆ ಅತಿ ಹೆಚ್ಚೆನ ಪ್ರೀತಿ ಆದರಗಳಿವೆ. ಇದಕ್ಕೆ ಕನ್ನಡದ ಹಿರಿಯ ಚೆತನ ಮಾಸ್ತಿಯವರದು ಒಂದು ಆದರ್ಶ. ಅವರಿಗೆ ಸ್ತೀಯರ ಬಗ್ಗೆ ಹಾಗೂ ಅವರ ತಾಯಿಯ ಬಗ್ಗೆ ಇದ್ದ ಗೌರವ ವಿಶೇಷವಾದುದು. ಮಾಸ್ತಿಯವರಿಗೆ ಸ್ತೀಯರ ಬಗೆಗೆ ಇದ್ದ ಗೌರವವನ್ನು ಲೇಖಿಕರಾದ ಬೆಳಗೆರೆ ಕೃಷ್ಣಶಾಸ್ತ್ರಗಳು ಈ ಗದ್ದಾಭಾಗದಲ್ಲಿ ನಿರೂಪಿಸಿದ್ದಾರೆ.

ಇಂಥಿನೆಯ ಇಸವಿ. ಅಂತಾರಾಷ್ಟ್ರೀಯ ಮಹಿಳಾ ವರ್ಷ. ಒಂದು ಮಧ್ಯಾಹ್ನ ಪೂಜ್ಯ ಮಾಸ್ತಿಯವರನ್ನು ಅವರ ನಿವಾಸದಲ್ಲಿ ಕಂಡೆ. ಕುಶಲ ಪ್ರಶ್ನೆಗಳಾಗುವಷ್ಟರಲ್ಲೇ ಕೆಲವು ಮಹಿಳೆಯರು ಮಾಸ್ತಿಯವರನ್ನು ಕಾಣಲು ಬಂದರು. ಮಾಸ್ತಿ ಎಂದಿನಂತೆ ಕೈ ಜೋಡಿಸಿ ‘ಬನ್ನಿ ಅಮ್ಮ ಬನ್ನಿ ತಾಯಿ’ ಎಂದು ಅವರನ್ನೆಲ್ಲಾ ಬರಮಾಡಿಕೊಂಡರು. ‘ತಾವೆಲ್ಲ ಬಂದ ಕಾರಣ ಏನೆಂದು ಕೇಳಬಹುದೇ?’ ಎಂದರು ಮಾಸ್ತಿ ಹಸನ್ನು ವಿರಾಗಿ.


ಅವರೆಲ್ಲ ಯಾವುದೋ ಮಹಿಳಾ ಸಂಘದವರೆಂದು ತಿಳಿಸಿ, ‘ಇದು ಮಹಿಳಾ ವರ್ಷ ಅಲ್ಲವೇ. ಆದ್ದರಿಂದ ಮಹಿಳೆಯರ ಬಗೆಗೆ ತಮ್ಮ ಅನುಭವ, ಅನಿಸಿಕೆ, ಸಲಹೆ ಇತ್ಯಾದಿಗಳನ್ನು ತಮ್ಮಿಂದಲೇ ತಿಳಿಯಬೇಕೆಂದು ಬಂದೆವು’ ಎಂದರು ಒಬ್ಬ ಹಿರಿಯರು. ಮಾಸ್ತಿ ಅದಕ್ಕೆ: ಬಹಳ ಸಂತೋಷ, ತಾವು ನಮ್ಮ ಮನಗೆ ಬಂದು ಈ ವಿಚಾರವಾಗಿ ಕೇಳುತ್ತಿರುವುದು ತುಂಬಾ ಸಂತೋಷದ ಮಾತು. ನಮ್ಮಲ್ಲಿ ಹೆಚ್ಚಿನ್ನು ಆದಿಶಕ್ತಿ, ಲಕ್ಷ್ಮೀ, ಪಾರ್ವತಿ, ಸರಸ್ವತಿ, ಭಾಗೀರಥಿ, ಗೀರಾವಣಿ ಎಂದೆಲ್ಲ ಕರೆದಿದ್ದಾರೆ. ಬ್ರಹ್ಮ, ವಿಷ್ಣು, ಮಹೇಶ್ವರ ಮುಂತಾದ ಗಂಡುದೇವರುಗಳನ್ನು ಹೆಸರಿಸುವಾಗ ಪಾರ್ವತಿ ಪರಮೇಶ್ವರ, ಲಕ್ಷ್ಮೀನಾರಾಯಣ, ವಾಗ್ನಿ ಎಂದು ಹೆಚ್ಚಿನ ಹೆಸರನ್ನು ಮುಂದುಮಾಡಿ ಕರೆಯುವಲ್ಲಿ ಏನೋ ವಿಶೇಷವಿದೆ. ಜಗತ್ತಿನಲ್ಲಿ ಗಂಡು ಎಷ್ಟು ಮುಖ್ಯವೋ ಹೆಣ್ಣಾ ಅಷ್ಟೇ ಮುಖ್ಯ ಎಂದು ವಿವರಿಸಿದರು.

ಆಗ ಹದಿವಯಸ್ಸಿನ ಒಬ್ಬಕೆ ‘ನಾನೊಂದು ಪ್ರಶ್ನೆ ಕೇಳಲೇ ಸಾರ್’ ಎಂದಳು.

‘ಕೇಳಿ, ಕೇಳಿ, ಏನು ಬೇಕಾದರೂ ಕೇಳಿ ಸಂಕೋಚವೇಕೆ’ ಎಂದರು ಮಾಸ್ತಿ ನಗುತ್ತ.

‘ತಾವು ವಯಸ್ಸಿನಲ್ಲಿದ್ದಾಗ ತಮ್ಮ ಹೆಂಡತಿಯಲ್ಲದೆ ಬೇರೊಬ್ಬ ಹೆಂಗಸನ್ನು ಪ್ರೀತಿಸಿದ್ದು ಉಂಟೇ ಸಾರ್’ ಎಂದು ಕೇಳಿದರು. ಅಲ್ಲಿದ್ದವರಿಗಲ್ಲಾ ಸಿಡಿಲೆರಿಗಿದಂತಾಯಿತು. ಎಲ್ಲರೂ ಆಕೆಯನ್ನು ದುರುಸುಂಡಿಕೊಂಡು ನೋಡಿದರು. ಆದರೆ ಮಾಸ್ತಿ ನಗುನಗುತ್ತಲೇ ‘ಹೌದಮ್ಮ, ಹೌದು ತಾಯಿ, ನಿಮ್ಮ ಮಾತು ನಿಜ, ನಾನು ನನ್ನ ಹೆಂಡತಿಯನ್ನಲ್ಲದೆ ಬೇರೆ ಹೆಂಗಸನ್ನು ಪ್ರೀತಿಸಿದ್ದುಂಟು’ ಎಂದರು.

ನೆರೆದವರಿಗೆಲ್ಲ ದಿಗ್ಭೂಮೆಯಾಯಿತು. ಪ್ರಶ್ನೆ ಕೇಳಿದ ಆಕೆ ಒಂದು ಬಲವಾದ ಕೋಟಿಯನ್ನೇ ಗೆದ್ದಂತೆ ಗತಿನಿಂದ ಅಲ್ಲಿದ್ದವರನ್ನೆಲ್ಲಾ ತಲೆ ಎತ್ತಿ ನೋಡಿದರು.



ಮಾಸ್ತಿ ಮುಂದುವರೆದು “ಹೇಳಬೇಕಾ? ನಾನು ಗಾಢವಾಗಿ ತ್ರೀತಿಸಿದ ಆ ಹೆಣ್ಣ ಯಾರೆಂದು ತಿಳಿಯಬೇಕೆನ್ನುವಿರಾ?” ಎಂದರು. ಆಕೆಗೆ ಜಮ್ಮಡಿ ಹಿಗ್ಗಾಯಿತು.


ಮಾಸ್ತಿ ಹಸನ್ನುಪೀಯಾಗಿಯೇ ಮಾತನಾಡಿದರು. ‘ಕೇಳಿ, ನನ್ನ ಧರ್ಮಪತ್ರಿಯಲ್ಲದೆ ನಾನು ವಿಶೇಷವಾಗಿ ತ್ರೀತಿಸಿದ ಆ ಹೆಣ್ಣ ನನ್ನ ತಾಯಿ, ನನ್ನ ಹೆತ್ತಪ್ಪ ನನಗೆ ಜನ್ಮಾವಿತ್ತೆ ದೇವತೆ’ ಎಂದರು.

ಆಕೆಯ ಬಾಯಿಂದ ಬಂತು ‘ಅಯ್ಯೋ ಅಷ್ಟೇನೇ’ ಎಂಬ ಉದ್ದಾರ.

ಕೊಡಲೆ ಮಾಸ್ತಿ ಕಣ್ಣರಳಿಸಿ ನುಡಿದರು. ‘ಏಕೆ ಅಯ್ಯೋ ಎನ್ನುತ್ತೇರಿ, ನಾನು ನನ್ನ ತಾಯಿಯನ್ನು ವಿಶೇಷವಾಗಿ ತ್ರೀತಿಸಿದ್ದು ತಪ್ಪೇ’ ಎನ್ನುತ್ತೆ ಅಲ್ಲಿದ್ದವರನ್ನೆಲ್ಲಾ ಒಮ್ಮೆ ದಿಂಬಿಸಿ ಮತ್ತೆ ನುಡಿದರು.

‘ಹಾಗಾದರೆ ನೀವು ನಿಮ್ಮ ತಾಯಿಯನ್ನು ತ್ರೀತಿಸುವುದಿಲ್ಲವೇ? ತಾಯಿ ಇಲ್ಲದೆ ನಾವೇ? ನಿಮ್ಮನ್ನು ಹೊತ್ತು ಹೆತ್ತು, ಸಾಕಿ, ಸಲಹಿ ದೊಡ್ಡವರನ್ನು ಮಾಡಲಿಲ್ಲವೇ? ನಮಗೆ ಸ್ವಲ್ಪ ಆರೋಗ್ಯ ಕೆಟ್ಟರೂ ನೆಗಡಿ, ಕೆಮ್ಮು, ಜ್ಞರು ಬಂದರೂ ನಮ್ಮ ತಾಯಿ ಗಾಬರಿಗೊಳ್ಳಲಿಲ್ಲವೇ? ನಮಗಾಗಿ ಜೀಷಧಿ ಪಥ್ಯಗಳನ್ನು ತಾನು ಪಾಲಿಸಲಿಲ್ಲವೇ? ಹೊಟ್ಟಿ ಬಟ್ಟಿ ಕಟ್ಟಲಿಲ್ಲವೇ? ನಿಮ್ಮನ್ನು ಹಾಗೆ ಜೋಪಾನ ಮಾಡದಿದ್ದರೆ ನಾವೆಲ್ಲಿರುತ್ತಿದ್ದೇವು? ಎಂದು ಮಾತು ಮುಂದುವರೆಸಿದರು, ನೋಡಿ, ನನ್ನ ತಾಯಿ ಇದ್ದಪ್ಪ ದಿನಗಳು ನಾನು ಬೆಳಿಗೆ ಎದ್ದ ಕೊಡಲೆ ಅವರೆಲ್ಲಿದ್ದರೂ ಅಲ್ಲಿಗೆ ಹೋಗಿ ಅವರ ಪಾದ ಮುಟ್ಟಿ ನಮಸ್ಕರಿಸಿದ ನಂತರವೇ ನನ್ನ ದಿನಚರಿ ಪ್ರಾರಂಭವಾಗುತ್ತಿತ್ತು. ಈಕೆಗೆ ಅವರು ತೀರಿಕೊಂಡ ಮೇಲೆ ಅವರ ಭಾವಚಿತ್ವವನ್ನು ಪಾದಗಳು ಕಾಣುವಂತೆ ದೊಡ್ಡದಾಗಿ ಮಾಡಿಸಿ ಆ ಒಳಬಾಗಿಲ ಮೇಲೆ ಹಾಕಿದ್ದೇನೆ, ನೋಡಿ. ಈಗಲೂ ಪ್ರತಿನಿಷ್ಠೆ ಎದ್ದಕೊಡಲೆ ಆ ಕಾಲುಗಳನ್ನು ಮುಟ್ಟಿ ನಮಸ್ಕರಿಸಿದ ಮೇಲೆಯೇ ನನ್ನ ಮುಂದಿನ ಕೆಲಸ. ನಿಮಗದು ಚಿತ್ತದ ಬೊಂಬಯಾಗಿ ಕಾಣಿಸಬಹುದು. ಆದರೆ ಅದರಲ್ಲಿ ನಾನು ನನ್ನ ತಾಯಿಯನ್ನು ಕಾಣುತ್ತೇನೆ. ಮಹಿಳಾವರ್ಷ ಆಚರಿಸುತ್ತಿರುವ ನಿಮಗೆಲ್ಲ ಈ ವಿಚಾರದಲ್ಲಿ ಸ್ವಷ್ಟವಾದ ನಿಶ್ಚಯವಿರಬೇಕು. ಮಹಿಳೆಯರ ಹಿರಿಮೆಯನ್ನು ಮೆರೆಯುವಾಗ ತಾಯಿಯ ಮಹಿಮೆಯನ್ನು ಮರೆಯಬಾರದು’. ‘ತಾಯಿಗಿಂತ ದೊಡ್ಡವಸ್ತು ಉಂಟೇ’ ಎಂದರು.


## ಕೃತಿಕಾರರ ಪರಿಚಯ:



ಬೆಳಗೆರೆ ಕೃಷ್ಣಶಾಸಿಗಳು ೨೨ನೇ ಮೇ ೧೯೧೫ರಲ್ಲಿ ಜನಿಸಿದರು. ಇವರು ವೃತ್ತಿಯಲ್ಲಿ ಉಪಾಧ್ಯಾಯರಾಗಿದ್ದರು. ಎನೋಬಾಭಾವೆಯೊಂದಿಗೆ ಭಾದಾನ ಚಳುವಳಿಯಲ್ಲಿ ಭಾಗವಹಿಸಿದ್ದರು. ‘ತುಂಬಿ’ ಎಂಬುದು ಇವರ ಕಥಾಸಂಕಲನ. ‘ಹಳ್ಳಿಮೇಷ್ಟು’ ಮತ್ತು ‘ಹಳ್ಳಿಚಿತ್ರ’ ‘ಆಕಷ್ಟಕ’, ‘ಯೇಗ್ನಾಗೆಲ್ಲಾ ಐತೆ’, ಇವರು ರಚಿಸಿದ ಕೆಲವು ಪ್ರಮುಖ ಕೃತಿಗಳು. ಶಾಸಿಗಳು ದಿನಾಂಕ ೨೨-೩-೧೦೧೫ರಂದು ನಿಧನರಾದರು.

‘ಸಾಹಿತಿಗಳ ಸ್ವತ್ತಿ’ ಎಂಬ ಇವರ ಕೃತಿಯಿಂದ ಮಾಸ್ತಿಯವರ ಮಾತ್ರಪ್ರೇಮ ಗದ್ಯಭಾಗವನ್ನು ಆರಿಸಲಾಗಿದೆ.

## ಮಾಸ್ತಿಯವರ ಪರಿಚಯ:



‘ಮಾಸ್ತಿ’ ಕನ್ನಡದ ಆಸ್ತಿ ಎಂದು ಪ್ರಸಿದ್ಧರಾದ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಕೋಲಾರ ಜಿಲ್ಲೆಯ ಮಾಸ್ತಿ ಎಂಬ ಉರಿನಲ್ಲಿ ೧೯೧೫.೧೯೧೬ರಲ್ಲಿ ಜನಿಸಿದರು. ಕನ್ನಡ ಸಣ್ಣಕೆಲೆಗಳ ಜನಕ ಎನಿಸಿದ ಇವರು ಕತೆ, ಕಾದಂಬರಿ, ಕಾವ್ಯ ವಿಮರ್ಶೆ ಹಿಂಗೆ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ‘ಚೆನ್ನಬಸವನಾಯಕ’ ‘ಚಿಕೆವೀರರಾಜೇಂದ್ರು’ ‘ಭಾವ’ ಮುಂತಾದವು ಅವರ ಕೃತಿಗಳು. ಅವರಿಗೆ ಜ್ಞಾನಪೀಠ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. ಶ್ರೀಯುತರು ಇಲ್ಲಾರಲ್ಲಿ ನಿಧನರಾದರು.

## ಪದಗಳ ಅರ್ಥ:

ಗತ್ತು - ಅಹಂಕಾರ;

ಗಾಢವಾಗಿ - ಬಹಳವಾಗಿ;

ಗಾಬರಿ - ಹೆದರಿಕೆ;

ಗೀವಾಣಿ - ಸರಸ್ವತಿ;

ಜೋಪಾನ - ರಕ್ಷಣೆ;

ದಿಗ್ಭೂಮಿ - ಆಶ್ಚರ್ಯ;

ದಿಟ್ಟಿಸು - ನೋಡು;

ದಿನಚರಿ - ದಿನದ ಕೆಲಸ.

ನಿವಾಸ - ವಾಸಮಾಡುವ ಸ್ಥಳ (ಮನೆ);

ನಿಶ್ಚಯ - ನಿರ್ಧಾರ;

ಹಸನ್ನುಖಿ - ನಗುಮುಖಿ.

## ಟಿಪ್ಪಣಿ:

ವಾಗ್ಣತಿ - ವಾಕ್ ಎಂದರೆ ಮಾತು-ವಿದ್ಯೆ. ವಿದ್ಯೆಗೆ ಅಧಿದೇವತೆಯಾದ ಸರಸ್ವತಿಯ ಪತಿ ಬ್ರಹ್ಮ. (ವಿದ್ಯೆಯ ಅಧಿಪತಿಯಾದ ಸರಸ್ವತಿಯನ್ನು ‘ಅಧಿದೇವತೆ’ ಎನ್ನುತ್ತಾರೆ.)

ಸಿಡಿಲೆರಗು - ಸಿಡಿಲು ಇದ್ದಕ್ಕಿದ್ದಂತೆ ಹೊಡೆಯುತ್ತದೆ. ಆಗ ಗಾಬರಿಯಾಗುತ್ತದೆ. ಸಿಡಿಲೆರಗು ಎಂದರೆ ಒಮ್ಮೆಲ್ಲೆ ಗಾಬರಿಯಾಗು, ಭಯಗೊಳ್ಳು ಎಂದರ್ಥವಾಗುತ್ತದೆ.

## ಅಭ್ಯಾಸ

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರಿಸಿರಿ.

೧. ಅಂತಾರಾಷ್ಟ್ರೀಯ ಮಹಿಳಾವರ್ಷ ಎಂದು ಯಾವ ವರ್ಷವನ್ನು ಆಚರಿಸಲಾಯಿತು?
೨. ಮಾಸ್ತಿಯವರು ತಮ್ಮನ್ನು ಕಾಣಲು ಬಂದ ಮಹಿಳೆಯರನ್ನು ಹೇಗೆ ಸ್ವಾಗತಿಸಿದರು?
೩. ಮಾಸ್ತಿಯವರನ್ನು ಕಾಣಲು ಮಹಿಳೆಯರು ಏಕೆ ಬಂದಿದ್ದರು?
೪. ಮಾಸ್ತಿಯವರು ನಮ್ಮಲ್ಲಿ ಹೆಣ್ಣನ್ನು ಯಾವ ಯಾವ ಹೆಸರುಗಳಿಂದ ಕರೆಯಲಾಗಿದೆ ಎಂದು ಹೇಳಿದರು?
೫. ಹದಿವಯಸ್ಸಿನಾಕೆ ಮಾಸ್ತಿಯವರನ್ನು ಕೇಳಿದ ಪ್ರಶ್ನೆ ಯಾವುದು?
೬. ಮಾಸ್ತಿಯವರ ಯಾವ ಮಾತು ನೇರದವರಿಗೆಲ್ಲಿ ದಿಗ್ಭ್ರಮೆಯನ್ನು ಉಂಟುಮಾಡಿತು?
೭. ಮಾಸ್ತಿಯವರಿಗೆ ಪ್ರಶ್ನೆ ಕೇಳಿದಾಕೆಯ ಹಿಗ್ಗು ಇಮ್ಮಡಿಯಾಯಿತೇಕೆ?
೮. ಮಾಸ್ತಿಯವರು ತಮ್ಮ ಹೆಂಡತೆಯನ್ನಲ್ಲದೆ ಪ್ರೀತಿಸಿದ್ದ ಮತ್ತೊಂದು ಹೆಣ್ಣು ಯಾರು?

ಆ) ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

೧. ಹದಿವಯಸ್ಸಿನಾಕೆ ಕೇಳಿದ ಪ್ರಶ್ನೆಗೆ ಮಾಸ್ತಿಯವರ ಉತ್ತರವೇನು?
೨. ಮಾಸ್ತಿಯವರು ತಮ್ಮ ತಾಯಿಯ ಭಾವಚಿತ್ರವನ್ನು ಒಳಬಾಗಿಲ ಮೇಲೆ ಏಕೆ ಹಾಕಿಕೊಂಡಿದ್ದರು?

ಇ) ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಐದಾರು ವಾಕ್ಯಗಳಲ್ಲಿ ಉತ್ತರಿಸಿರಿ.

೧. ತಾಯಿಯ ಮಹಾತ್ವವನ್ನು ಕುರಿತು ಮಾಸ್ತಿಯವರು ಆಡಿದ ಮಾತುಗಳಾವುವು?

ಈ) ಕೆಳಗಿನ ಮಾತುಗಳನ್ನು ಯಾರು ಯಾರಿಗೆ ಹೇಳಿದರು ಸಂದರ್ಭಸಹಿತ ವಿವರಿಸಿ.

೧. “ಬನ್ನಿ ಅಮ್ಮೆ ಬನ್ನಿ ತಾಯಿ”
೨. “ತಮ್ಮಿಂದಲೇ ತಿಳಿಯಬೇಕೆಂದು ಬಂದೆವೆ”
೩. “ನೀವು ನಿಮ್ಮ ತಾಯಿಯನ್ನು ಪ್ರೀತಿಸುವುದಿಲ್ಲವೇ?”
೪. “ತಾಯಿಗಿಂತ ದೊಡ್ಡ ವಸ್ತು ಉಂಟೇ?”

## ಭಾಷಾಭ್ಯಾಸ

- ಅ) ಈ ಕೆಳಗೆ ಪ್ರತಿ ಹೇಳಿಕೆಯ ಕೆಳಗೆ ನಾಲ್ಕು ಅಯ್ದುಗಳನ್ನು ಕೊಡಲಾಗಿದೆ. ಸರಿಯಾದ ಉತ್ತರವನ್ನು ಗುರುತಿಸಿ.
1. ‘ಅಲ್ಲಿದ್ದವರಿಗೆಲ್ಲಾ ಸಿಡಿಲೆರಿಗಿದಂತಾಯಿತು’ ಎಂಬಲ್ಲಿ ಸಿಡಿಲೆರಿಗಿದಂತಾಯಿತು ಎಂದರೆ –
    - ಆ. ಗಾಬರಿಯಾಯಿತು
    - ಆ. ಸಿಡಿಲು ಬಿಡ್ಡ ಹಾಗಾಯಿತು
    - ಇ. ಸಿಡಿಮಿಡಿಗೊಳ್ಳುವಂತಾಯಿತು
    - ಈ. ಕೋಪಬಂದಿತು
  2. ‘ಇಮ್ಮಡಿ’ ಎಂಬ ಪದದ ಅರ್ಥ –
    - ಆ. ಇಂಪಾದ ನುಡಿ
    - ಆ. ಎರಡರಷ್ಟು
    - ಇ. ಹಿಂದಿನ ಕಾಲು
    - ಈ. ಎರಡು ಕಡೆ
  3. ಕೆಳಗಿನ ಪದಗಳಲ್ಲಿ ಸರಿಯಾದ ರೂಪ –
    - ಆ. ಸ್ಥಾನಾಮಾನ
    - ಆ. ಸ್ಥಾನಮಾನ
    - ಇ. ಸ್ಥಾನಮನ
    - ಈ. ಸ್ಥಾನಾಮನ
  4. ಮಾಸ್ತಿಯವರು ಪಡೆದ ಪ್ರಶ್ನೆ –
    - ಆ. ನೊಬೆಲ್ ಪ್ರಶ್ನೆ
    - ಆ. ಜ್ಞಾನಪೀಠ ಪ್ರಶ್ನೆ
    - ಇ. ನೆಹರು ಪ್ರಶ್ನೆ
    - ಈ. ಪಂಪ ಪ್ರಶ್ನೆ

ಅ) ‘ಮಾಸ್ತಿ ಮಾತೃಪ್ರೇಮ’ ಗದ್ಯಭಾಗವನ್ನು ಆಧರಿಸಿ ಕೆಳಗಿನ ವಾಕ್ಯಗಳ ನಡುವೆ ಖಾಲಿಯಿರುವ ಸ್ಥಳಗಳನ್ನು ಭಿಟ್ಟಿ ಮಾಡಿರಿ.

೮. ‘ಕೇಳಿ ಕೇಳಿ ಏನು ಬೇಕಾದರೂ ಕೇಳಿ ಸಂಕೋಚವೇಕೆ’ ..... ‘ಅಲ್ಲಿದ್ದವರಿಗೆಲ್ಲ ಸಿಡೆಲೆರಿಗಿದಂತಾಯಿತು’

೯. ‘ನನ್ನ ದಿನಚರಿ ಪ್ರಾರಂಭವಾಗುತ್ತಿತ್ತು’ ..... ‘ನನ್ನ ಮುಂದಿನ ಕೆಲಸ’

### ಭಾಷಾ ಚಟುವಟಿಕೆ

ಅ) ತಾಯಿಯನ್ನು ಕುರಿತು ಬರೆದಿರುವ ಕವನಗಳನ್ನು ಸಂಗ್ರಹಿಸಿರಿ.

ಆ) ತಾಯಿಯನ್ನು ಕುರಿತಂತೆ ನಿಮ್ಮ ಅನುಭವಗಳನ್ನು ಗದ್ಯ ಅಥವಾ ಪದ್ಯ ರೂಪದಲ್ಲಿ ಬರೆಯಿರಿ.

ಇ) ಚಿತ್ರವನ್ನು ನೋಡಿದಾಗ ನಿಮ್ಮ ಮನಸ್ಸಿನಲ್ಲಿ ಮೊಡುವ ಭಾವನೆಗಳನ್ನು ವಿದಾರು ವಾಕ್ಯಗಳಲ್ಲಿ ಬರೆಯಿರಿ.



ವ್ಯಾಕರಣ

ಭಾಗ – ‘ಅ’

ಕಾಲ ಸೂಚಕ ಶ್ರೀಯಾಪದ

ಶ್ರೀಯೆಯ ಅರ್ಥವನ್ನು ಹೊಡುವ ಪದಗಳೆಲ್ಲವೂ ಶ್ರೀಯಾಪದಗಳು. ಶ್ರೀಯಾಪದದ ಮೂಲರೂಪವೇ ಶ್ರೀಯಾಪ್ರಕೃತಿ. ಶ್ರೀಯಾಪ್ರಕೃತಿಯನ್ನು ಧಾತು ಎನ್ನುವರು. ಧಾತುವಿಗೆ ಆಖಾತ ಪ್ರತ್ಯೆಯಗಳು ಸೇರಿ ಶ್ರೀಯಾಪದಗಳಾಗುತ್ತವೆ. ಈ ಎರಡರ ನಡುವೆ ಶ್ರೀಮಾನಾಗಿ ಉತ್ತ, ದ, ವ, ಎಂಬ ಕಾಲಸೂಚಕ ಪ್ರತ್ಯೆಯಗಳು ಸೇರಿ ಕೆಲಸ ನಡೆಯುವ ಕಾಲವನ್ನು ತಿಳಿಸುತ್ತವೆ. ಇದರಲ್ಲಿ ಭೂತಕಾಲ, ವರ್ತಮಾನಕಾಲ ಮತ್ತು ಭವಿಷ್ಯತ್ತ ಕಾಲ ಎಂದು ಮೂರು ಬಗೆಗಳಿವೆ.

## ಭೂತಕಾಲ :

ಧಾರುಗಳಿಗೆ ಭೂತಕಾಲದಲ್ಲಿ ಆಶ್ವಾತ ಪ್ರತ್ಯೇಯಗಳು ಸೇರಿ ಭೂತಕಾಲದ ಶ್ರೀಯಾಪದಗಳು ಎನಿಸುವುವು. ಭೂತ ಕಾಲದಲ್ಲಿ ‘ದ’ ಎಂಬ ಕಾಲಸೂಚಕ ಪ್ರತ್ಯೇಯವು ಸಾಮಾನ್ಯವಾಗಿ ಬರುವುದು.

ಉದಾ: ಓದಿದನು, ತಿಂದಳು, ಬಂದಿತು, ಹಾಡಿದರು, ಬಂದೆನು.

## ವರ್ತಮಾನಕಾಲ :

ಧಾರುಗಳಿಗೆ ವರ್ತಮಾನ ಕಾಲದಲ್ಲಿ ಆಶ್ವಾತ ಪ್ರತ್ಯೇಯಗಳು ಸೇರಿ ವರ್ತಮಾನ ಕಾಲದ ಶ್ರೀಯಾಪದಗಳು ಎನಿಸುವುವು. ವರ್ತಮಾನಕಾಲದಲ್ಲಿ ‘ಲುತ್ತ’ ಎಂಬ ಕಾಲ ಸೂಚಕ ಪ್ರತ್ಯೇಯವು ಸಾಮಾನ್ಯವಾಗಿ ಬರುವುದು.

ಉದಾ: ತಿನ್ನತ್ತಾನೆ, ಓದುತ್ತಾಳೆ, ಬರುತ್ತದೆ, ಹಾಡುತ್ತಾರೆ, ಬರೆಯುತ್ತಾರೆ.

## ಭವಿಷ್ಯತ್ತಾಕಾಲ :

ಧಾರುಗಳಿಗೆ ಭವಿಷ್ಯತ್ತಾ ಕಾಲದಲ್ಲಿ ಆಶ್ವಾತ ಪ್ರತ್ಯೇಗಳು ಸೇರಿ ಭವಿಷ್ಯತ್ತಾ ಕಾಲದ ಶ್ರೀಯಾಪದಗಳು ಎನಿಸುವುವು. ಭವಿಷ್ಯತ್ತಾ ಕಾಲದಲ್ಲಿ ‘ವ’ ಎಂಬ ಕಾಲ ಸೂಚಕ ಪ್ರತ್ಯೇಯವು ಸಾಮಾನ್ಯವಾಗಿ ಬರುವುದು.

ಉದಾ: ಬರುವನು, ಬರುವರು, ಹಾಡುವರು, ಬರೆಯುವರು, ತಿನ್ನವನು.

ಭಾಗ - ‘ಅ’

ಕೆಳಗೆ ಭೂತ, ವರ್ತಮಾನ ಮತ್ತು ಭವಿಷ್ಯತ್ತಾ ಕಾಲಸೂಚಕ ಶ್ರೀಯಾಪದವುಳ್ಳ ವಾಕ್ಯಗಳಿವೆ. ನೀವೂ ಈ ರೀತಿ ಮೂರೂ ಕಾಲಗಳನ್ನು ಸೂಚಿಸುವ ಕೆಲವು ವಾಕ್ಯಗಳನ್ನು ರಚಿಸಿರಿ.

೧. ಮಾಸ್ತಿಯವರನ್ನು ಅವರ ನಿವಾಸದಲ್ಲಿ ಕಂಡೆ
೨. ನನ್ನ ದಿನಚರಿ ಪ್ರಾರಂಭವಾಗುತ್ತದೆ
೩. ನನ್ನ ದಿನಚರಿಯನ್ನು ಮುಂದೆ ಬರೆಯುವೆನು

ತಾಯಿಗಿಂತ ಬಂಧುವಿಲ್ಲ - ಉಪ್ಪಿಗಿಂತ ರುಚಿಯಿಲ್ಲ

\*\*\*\*\*

## ೧೧. ಭೂಮಿತಾಯಿ

- ಜನಪದ

**ಆಶಯ :** ಜನಪದರು ಮಣಿನ ಮಕ್ಕಳು. ಭೂಮಿಯನ್ನು ತಾಯಿ ಎಂದೇ ಭಾವಿಸಿದವರು. ಮಣಿನ ಒಡನಾಟದಲ್ಲಿ ಬಡುಕು ಕಂಡವರು. ಭೂತಾಯಿ ತನ್ನನ್ನು ನಂಬಿದವರನ್ನು ಎಂದೂ ನಿರಾಶೆಗೊಳಿಸುವುದಿಲ್ಲ, ನಮ್ಮನ್ನು ಕೈ ಬಿಡುವುದಿಲ್ಲ ಎಂಬ ನಂಬಿಕೆಯಿಂದ ಆಕೆಯ ಸೇವೆಯನ್ನು ಮಾಡುತ್ತಾ ತಮ್ಮ ಪುತ್ತಿನ ಜೀಲ ತುಂಬಿಕೊಳ್ಳುವವರು. ಜನಪದರು ಭೂತಾಯಿಯನ್ನು ಪ್ರಾರ್ಥಿಸುವ ಪರಿ ಅನೇಕ ತ್ರಿಪದಿಗಳಲ್ಲಿ ವ್ಯಕ್ತವಾಗಿದೆ. ಅಂತಹ ಕೆಲವು ತ್ರಿಪದಿಗಳನ್ನು ಇಲ್ಲಿ ನೀಡಲಾಗಿದೆ.

ಹೊಸ ಬಂಡಿ ಮೇಲೆ ಹಸುವಿನ ಗೊಬ್ರತಂದೆ  
ಹಸಿರ ಭೂದೇವಿ ಹಾಕ್ಕೇನೆ । ನನ ತಾಯವ್ವ  
ಹಸಿದ ಕಂದಯ್ಯ ಕಾಯವ್ವ ॥೧॥


ಹೂಡೋದು ಹೊಸ ಎತ್ತು ಹೂಡ್ಯಾನು ಹೊಸ ಮಗ  
ಕೊಗು ಕೇಳಮ್ಮ ಭೂದೇವಿ । ನನಮಗ  
ಸೆರಗು ಕಟ್ಟವನೆ ದುಡಿಯೋಕೆ ॥೨॥

ಭೂದೇವಿ ನೀಡವ್ವ ಭಾರಿ ಪೈರಾಗಲವ್ವ  
ಬಡವನ ಹರಕೆ ಕೇಳವ್ವ । ಭೂಮಿತಾಯಿ  
ನಿನ್ನ ಜೋಡಿ ಹಣ್ಣಾಯಿ ಒಡಿಸೇನು ॥೩॥

ಮಾರುದ್ದ ಪೈರಾಗಲಿ ಮೊಳುದುದ್ದ ತೆನೆಯಾಗಲಿ  
ಬಡವನ ಮನಗೆ ಸಿರಿಬರಲಿ । ಭೂಮಿತಾಯಿ  
ಕಂದಯ್ಯ ಹಸಿವು ಇಂಗೋಗ್ಗಿ ॥೪॥

ಭೂಮಿತಾಯಿ ಬಸುರಾಗಿ ಬಸುರುಡುಗೆ ಉಟ್ಟೊಂಡು  
ಮೊಸರು ಅನ್ನಕೆ ಬ್ರುಮಿಸಾಳಿ  
ಆ ಉರ ಗೊಡನು ಕರಸವನೆ । ಹೆಸವಂತರ  
ಮಾಡೀಸನಾಗ ಮೊಸರನ್ನು-ಹಸಿರು ವನದಾಗೆ ಎರಚಾನೋ ॥೫॥

ಹನ್ನೆರಡು ಎತ್ತಿನ ಬಾರಿ ಹೊನ್ನೆಗಂಬ ಮೇಟಿ  
ಚಿನ್ನದ ಕೊಂಬಿನ ಬಸವಣ್ಣ । ತುಳಿದ್ಯಾವೋ  
ಚೆನ್ನಿಗನಣ್ಣಾಯ್ಯ ಕೆಳದಲ್ಲಿ ॥೬॥



## ಪದಗಳ ಅರ್ಥ

ಇಂಗು-ಬತ್ತು, ಇಲ್ಲವಾಗು, ಅಡಗು,  
ಕರಸವನೆ-ಕರೆಸಿದ್ದಾನೆ;  
ಕಳ,ಕಣ-ಧಾನ್ಯಗಳನ್ನು ಒಕ್ಕೊಮ್ಮೆ ಕೂಗಿ  
ಸಿಧ್ದಪಡಿಸಿದ ಸ್ಥಳ;

ಗೊಬ್ಬಿ-ಗೊಬ್ಬಿರ;  
ಬ್ರಹ್ಮಿಸು-ಇದ್ದುದನ್ನು ಭಿನ್ನರೀತಿಯಲ್ಲಿ ಗೃಹಿಸು;  
ಹಣ್ಣಾಯಿ-ಹಣ್ಣಾಕಾಯಿ.

### ಟಿಪ್ಪಣಿ

‘ಮೇಟಿ’- ಕಣದ ಕೇಂದ್ರ ಬಿಂದು. ಕಣದ ಮಧ್ಯದಲ್ಲಿ ನೆಡುವ ಕಂಬಕ್ಕೆ ಮೇಟಿ ಎನ್ನುವರು. (ಆಗಿ, ಸುರಗಿ ಅಥವಾ ಬನ್ನಿಮರದ ಕಂಬ). ಜನಪದರು ಇದನ್ನು ಲಕ್ಷ್ಯ ಎಂದು ಪರಿಭಾಷಿಸಿ ಪೂಜೆ ಮಾಡುವರು.

ಮೇಟಿ ಅದೊಂದು ವಿದ್ಯೆ ‘ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆ ಮೇಲು’. ಎಂದು ಸರ್ವಜ್ಞ ಕವಿ ಹೇಳಿದಂತೆ, ಮೇಟಿ ವಿದ್ಯೆ ಅಥವಾ ಒಕ್ಕೊಮ್ಮೆ ಶೈಷ್ವವ್ಯತ್ಯಿ ಎನಿಸಿದೆ.

‘ಕಣ’- ರ್ಯಾತ ಬೆಳೆಯನ್ನು ಬೆಳೆಯುವ ಬೆಳಸನ್ನು ಶೇಖರಿಸಿ, ಪರಿಷ್ಕರಿಸುವ ತಾಣವನ್ನು ಕಣ ಎಂದು ಕರೆಯುತ್ತಾರೆ. ಬೆಳೆದ ಪೈರನ್ನು ಕಟಾವು ಮಾಡಿ ಅವನ್ನೆಲ್ಲ ಮೆದ ಅಥವಾ ಬಣವೆಗೆ ಹಾಕಿದ ಮೇಲೆ ಕಣವನ್ನು ತಯಾರಿಸುವರು.

### ಅಭ್ಯಾಸ

- ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರಿಸಿರಿ.
- ಭೂದೇವಿಯು ಯಾರನ್ನು ಕಾಯಬೇಕೆಂದು ‘ಭೂಮಿತಾಯಿ’ ಪದ್ಯದಲ್ಲಿ ಜನಪದರು ಪ್ರಾರ್ಥಿಸಿದ್ದಾರೆ?
  - ‘ಭೂಮಿತಾಯಿ’ ಪದ್ಯದಲ್ಲಿ ತಿಳಿಸಿರುವಂತೆ ಜನಪದರು ದುಡಿಯಲು ಹೇಗೆ ಸಿಧ್ದರಾಗಿದ್ದಾರೆ?
  - ‘ಭೂಮಿತಾಯಿ’ ಪದ್ಯದಲ್ಲಿ ಬಡವನ ಹರಕೆ ಏನು?
  - ‘ಭೂಮಿತಾಯಿ’ ಪದ್ಯದಲ್ಲಿ ತಿಳಿಸಿರುವಂತೆ ಹಸಿವು ಹೇಗೆ ಇಂಗಬೇಕೆಂದು ಜನಪದರು ಬಯಸಿದ್ದಾರೆ?
- ಆ) ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
- ರ್ಯಾತನು ತನ್ನ ಕಂದಯುನ ಹಸಿವು ಇಂಗಿಸಲು ಭೂಮಿಯನ್ನು ಹೇಗೆ ಸಿಧ್ದಗೊಳಿಸುವರೆಂದು ‘ಭೂಮಿತಾಯಿ’ ಪದ್ಯದಲ್ಲಿ ಹೇಳಿದೆ?
  - ಉರ ಗೊಡನು ಹಸಿರು ವನಕ್ಕೆ ಮೊಸರನ್ನು ಎರಚಿದನು ಏಕೆ?
  - ಜನಪದರು ಚೆನ್ನಿಗಳ್ಳಾಯ್ದು ಕಣವನ್ನು ಹೇಗೆ ವಣಿಸಿದ್ದಾರೆ?

### ಭಾಷಾಭ್ಯಾಸ

- ಅ) ಕೆಳಗಿನ ಪದಗಳ ಗ್ರಾಂಡಿಕ ರೂಪ ಬರೆಯಿರಿ.  
ಹಾಕ್ಕೇನೆ, ಕಂದಯ್ಯನು, ಕಟ್ಟವನೆ, ಹೂಡ್ಯಾನು, ಹಣ್ಣಾಯಿ, ನಿನ್ನೆ.

- ಆ) ಕೆಳಗಿನ ಪದಗಳನ್ನು ಕೂಡಿಸಿ ಬರೆಯಿರಿ.

ಮಾರು+ಲಾದ್ದ = \_\_\_\_\_

ಮೊಸರು+ಅನ್ನ = \_\_\_\_\_


ಪೈರು+ಆಗಲಿ = \_\_\_\_\_

ಹೊನ್ನೆ+ಕಂಬ = \_\_\_\_\_

## ಭಾಷಾ ಚಟುವಟಿಕೆ

ಅ) ಕೆಳಗಿನ ಜನಪದ ತ್ರಿಪದಿಗಳನ್ನು ರಾಗವಾಗಿ ಹಾಡಿರಿ ಮತ್ತು ಕೊಟ್ಟಿರುವ ಚಿತ್ರಗಳೊಂದಿಗೆ ಅವುಗಳನ್ನು ಹೊಂದಿಸಿ ಬರೆಯಿರಿ.

ಆ. ಹಾವಿನಹೆಚೆ ಚಂದ ಮಾವಿನಮಿಡಿ ಚಂದ  
ಹಾರಾಡೋ ಗಿಣಿಯು ಬಲುಚಂದ ಕಂದಯ್ಯ  
ನೀ ಚಂದ ನನ್ನ ಮನೆಗೀಗ (ಅ)



ಇ. ತೊಟ್ಟೀಲ ಹೊಕ್ಕೊಂಡು ತೋರ್ ಬಣ್ಣಿ ಉಟೊಂಡು (ಆ)  
ಅಪ್ಪ ಕೊಟ್ಟಿಮ್ಮೆ ಹೊಡೊಳೊಂಡು ತಂಗ್ಗಿಮ್ಮೆ  
ತಿಂಕ್ ಹತ್ತಿ ತಿರುಗಿ ನೋಡ್ಯಾಳ.



ಈ. ಇನ್ನೆಲ್ಲಿ ನೋಡಲಿಂಥ ಬಳೆಯ ಬಳೆಗಾರ ಶೆಟ್ಟಿ  
ನಮ್ಮ ನಾಡಲ್ಲಿ ಬಳೆಯಿಲ್ಲ ಬಳೆಗಾರ  
ಕೊಂಡ್ ಹೋಗೋ ನನ್ನ ತವರೀಗೆ. (ಇ)



ಇ. ಜನಕರಾಯನ ಮಗಳು ಬನಕೆ ತೊಟ್ಟಿಲ ಕಟ್ಟಿ  
ಲವಕುಶರನ್ನು ತೂಗ್ಗಾಳಾ ಸೀತಾದೇವಿ  
ನಗುತ ವನವಾಸ ಕಳೆದಾಳ. (ಇ)



ಆ) ಬೇರೆ ಬೇರೆ ವಿಷಯಗಳನ್ನು ಕುರಿತಾದ ಜನಪದ ತ್ರಿಪದಿಗಳನ್ನು ಸಂಗ್ರಹಿಸಿರಿ.

**ಫಂದಸ್ಸು**  
**ತ್ರಿಪದಿ**

‘ತ್ರಿ’ ಎಂದರೆ ಮೂರು ‘ಪದಿ’ ಎಂದರೆ ಪಾದ(ಸಾಲು)ಗಳು. ಹೆಸರೇ ಸೂಚಿಸುವಂತೆ ತ್ರಿಪದಿ ಎಂಬುದು ಮೂರು ಸಾಲುಗಳುಳ್ಳ ಪದ್ಯ. ಸರ್ವಜ್ಞನ ಕಾಲಕ್ಕೆ ಬೃಹತ್ತಾಗಿ ಬೆಳೆದು ಕನ್ನಡ ಸಾಹಿತ್ಯದಲ್ಲಿ ಮಹತ್ವದ ಸಾಧನ ಕಲ್ಪಿಸಿಕೊಂಡಿವೆ. ಕನ್ನಡ ಜನಪದ ಸಾಹಿತ್ಯ ಪ್ರಕಾರಗಳಲ್ಲಿ ತ್ರಿಪದಿಗಳದೇ ಸಿಂಹಪಾಲು.

**ತಾಯಿದ್ರೇ ತವರೆಚ್ಚು-ತಂದಿದ್ರೇ ಬಳಗೆಚ್ಚು**

\*\*\*\*\*

## ೧೨. ಕಚ್ಚೀರ್ ಮಹಿಮೆ

- ಜಯಪ್ರಕಾಶ ಅಭಿಗೌರಿ

**ಪ್ರವೇಶ:** ಅನೇಕ ಉದ್ದೇಶಗಳಿಗಾಗಿ ನಾವು ಓದುತ್ತೇವೆ. ಓದುವುದರ ಮೂಲಕ ಮನಸ್ಸು ಹಗುರವಾಗಬೇಕು, ಮನಸ್ಸಿಗೆ ಆನಂದವಾಗಬೇಕು ಎಂಬ ಅರ್ಥಕ್ಕಿಗಳೂ ಇರುತ್ತವೆ. ಈ ಉದ್ದೇಶದಿಂದಲೇ ಲಲಿತ ಪ್ರಬಂಧಗಳು ಹಣ್ಣಿಕೊಂಡವು. ಇವುಗಳಲ್ಲಿ ತೀರಾ ಸಾಮಾನ್ಯವಾದ ವಿಷಯಗಳು ಲೇಖಿಕರ ಸೃಜನಶೀಲ ಜಿಂತನೆಯಲ್ಲಿ ತೋಯ್ಯು ವಿಶೇಷವಾಗಿ ಮನಸ್ಸಿಗೆ ಮುದಕೊಡುವ ರೀತಿಯಲ್ಲಿ ನಿರೂಪಿತವಾಗುತ್ತವೆ. ಕಚ್ಚೀರ್ ಎಂಬ ಒಂದು ಸಾಧಾರಣ ವಸ್ತುವಿನ ಬಹುಮುಖಿ ವಿವರಣೆಯನ್ನು ಈ ಗದ್ಯಭಾಗ ವಿಶಿಷ್ಟ ರೀತಿಯಲ್ಲಿ ಮುಂದಿಡುತ್ತದೆ.

**ಕಚ್ಚೀರ್** – ಇದರ ಬಗೆಗೆ ಬರೆಯಬೇಕೆಂಬ ಹಂಬಲ ಉಂಟಾದದ್ದು ಮೊನ್ನೆ ಬಸಿನಲ್ಲಿ ನಾನು ಇದನ್ನು ಕಳೆದುಕೊಂಡ ಮೇಲೆ. ಸಾಮಾನ್ಯವಾಗಿ ನಾವು ಕಳೆದುಕೊಳ್ಳಬಹುದಾದ ವಸ್ತುಗಳಲ್ಲಿ ಚಪ್ಪಲಿ, ಚಾಳೀನು ಇವುಗಳೊಂದಿಗೆ ಕಚ್ಚೀರ್ಪೂ ಒಂದು. ಇದರ ಹೆಸರೇ ಸೂಚಿಸುವಂತೆ ಅತೀ ಚೀಪ್ ಬೆಲೆಯಲ್ಲಿ ಕೆಗೆಟಕುವ ಬಟ್ಟೆಯ ತುಂಡು ಇದು. ಇದೇ ತುಂಡು ತನ್ನ ಅಂಚನ್ನು ಹೊಲಿಸಿಕೊಂಡು ‘ಕಚ್ಚೀರ್’ ಎಂಬ ದೊಡ್ಡ ಹೆಸರು ಪಡೆದಿದೆ.

ಸಣ್ಣವರಿದ್ದಾಗ ಮೂಗಿಗೂ ಹಾಗೂ ಅಂಗಿಯ ತೋಳಿಗೂ ಅವಿನಾಭಾವ ಸಂಬಂಧವಿತ್ತು. ಮೂಗಿನಲ್ಲಿ ಸಿಂಬಳ ಕಾಣಿಸಿಕೊಂಡರೆ ಎಡ ಬಲತೋಳು ಆಚೋಮೆಟ್‌ ಆಗಿ ಅದನ್ನು ಒರೆಸುವಂತಹ ಪ್ರಯತ್ನ ಮಾಡೇ ಮಾಡುತ್ತಿತ್ತು. ಹೀಗಾಗಿ ಅಂಗಿಯನ್ನು ತೋಳಿದು ಇಸ್ತಿಮಾಡಿದ ನಂತರ ಅದರ ತೋಳುಗಳು ಮಾತ್ರ ಸ್ವಾಂಚೋರ್ಹಾಕಿದಂತೆ ಖಿಡಕ್ ಆಗಿ ಕಂಗೊಳಿಸುತ್ತಿದ್ದವು. ಮಕ್ಕಳ ಅಂಗಿಯ ತೋಳುಗಳನ್ನು ತೋಳಿದು ತೋಳಿದು ಸಾಕಾಗಿ ತಾಯಂದಿರು ಈ ತೋಂದರೆ ತಪ್ಪಿಸಲು ಒಂದು ಅರಿವೆಗೆ ದಾರಕಟ್ಟಿ ಅದನ್ನು ಮಕ್ಕಳ ಕೊರಳಿಗೆ ಕಟ್ಟಿ ಬಿಡುತ್ತಿದ್ದರು.


ಹೀಗಾಗಿ ಮಕ್ಕಳಿಂದ ಕಚ್ಚೀರ್ ಕಳೆಯುವ ಹಾಗೂ ಅವರ ಅಂಗಿಯ ತೋಳುಗಳನ್ನು ತೋಳಿಯುವ ತೋಂದರೆಯೂ ಸಹಿತ ತಪ್ಪಿಸುತ್ತದೆ. ಆದರೆ ಈಗ ಅದೆಲ್ಲ ಕಡಿಮೆಯಾಗಿ ಮೂಗಿನ ಚಾಜ್ರ್ ಅಂಗಿಯ ತೋಳಿನ ಬದಲಿಗೆ ಕಚ್ಚೀರ್ಪೂಗೆ ಬಂದಿದೆ. ಹೀಗಾಗಿ ಇದು ಮೂಗಿನ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ಮಾನ ಕಾಪಾಡುತ್ತದೆ. ನೆಗಡಿಯಾದಾಗ ಆಗಾಗ ಸೀನಲೆಂದು ಹೊರಗೆ ಹೋಗುವ ತೊಂದರೆಯನ್ನು ಸಹ ಇದು ತಪ್ಪಿಸುತ್ತದೆ. ಕುಳಿತತ್ತೀ ಮೂಗನ್ನು ಕಚ್ಚೀರ್ಪೂನಿಂದ ಮುಚ್ಚಿ ‘ಸೊಡ್ರೆಕ್’ ಎಂದು ಸೀನಿ ಮತ್ತೆ ಅದನ್ನು ಮಡಚಿ ಕಿಸೆಯಲ್ಲೇ ಇಟ್ಟುಕೊಳ್ಳುವ ಅನುಕೂಲತೆಯನ್ನೂ ಸಹ ಈ ಕಚ್ಚೀರ್ ಮಾಡಿಕೊಡುತ್ತದೆ. ಹಾಗೆಂದು ಇದನ್ನು ತುಚ್ಚವಾಗಿಯೂ ಸಹ ಕಾಳುವಂತಿಲ್ಲ. ಬೇಸಿಗೆಯ ಬೇಸಿಗೆಯಲ್ಲಿ ಬೆಂದು ಬೆವರಿದಾಗ ಮುಖವನ್ನು ಸಾವಿರ ರೂಪಾಲಿಗಳನ್ನು ಖಚುಮಾಡಿ ಹೊಲಿಸಿದ ಕಿಮ್ಮತಿನ ಡ್ರೆಸ್‌ಗಳಿಂದ ಒರೆಸಿಕೊಳ್ಳಲಾದೇತೇ? ಆಗ ಕಿಸೆಯಲ್ಲಿನ ಕಚ್ಚೀರ್ ನಮಗೆ ಗತಿ. ಕಚ್ಚೇರಿಯಲ್ಲಿನ ಜವಾನ ಕುಚ್ಚಿ ತೀಬ್ರಾಗಳ ಮೇಲಿನ ಧಾರು ಹೊಡೆಯಲು ಮರೆತಿದ್ದರೆ ಅದನ್ನು ಸ್ವಷ್ಟಮಾಡಲು ನಮಗೆ ಕಚ್ಚೀರ್ ಬೇಕು. ತಲೆ ನೋಯತೊಡಗಿದರೆ ಹಣಕೆಗೆ ಕಚ್ಚೀರ್ ಕಟ್ಟಿಕೊಂಡು ತಾತ್ಕಾಲಿಕ ಉಪಶಿಮನ ಪಡೆಯಲು ಸಾಧ್ಯವಾಗುತ್ತದೆ. ಪೇಟಕೆ ಚೀಲ ಮರೆತು ಹೋದರೆ ಕಾಯಿಪಲ್ಯ ಅಥವಾ ಹಣ್ಣು ತರಲು ಬಹು ಉಪಯೋಗಿಯಾದ ಕಚ್ಚೀರ್ ಕೈಗೆ ಬರುತ್ತದೆ.



ಪ್ರಯಾಣದ ಸಮಯದಲ್ಲಂತೂ ಸೀಟು ಹಿಡಿಯುವ ಮೊದಲ ಅಸ್ತೇರ್ ಕಚೀರ್ಪು. ಕಿಟಕಿಯಿಂದ ಇದನ್ನು ತೂರಿದ ತಕ್ಷಣ ಇದಕ್ಕೆ ಮರುಳಾಗಿ ಇಳಿಯುತ್ತಿರುವ ಪ್ರಯಾಣಿಕರು ಇದನ್ನು ತಮ್ಮ ಕಿಸೆಗೆ ಸೇರಿಸಿಕೊಂಡು ಸುಮೃದ್ಧಿ ಹೋಗುವವರೇ ಹೆಚ್ಚಾಗಿರುವುದರಿಂದ ಸೀಟು ಹಿಡಿಯಲು ಸಹಿತ ಕಚೀರ್ಪು ಹೊಡಲು ಹಿಂಜರಿಯುವ ಪ್ರಸಂಗ ಬಂದಿದೆ.

ಒಂದು ಟಾವೆಲ್‌ನಲ್ಲಿ ಸರಿಯಾಗಿ ಎಂಟು ತುಂಡುಗಳನ್ನು ಮಾಡಿದಾಗ ಅದರಲ್ಲಿನ ಒಂದು ತುಂಡುಭಾಗದ ಅಳತೆಯ ಈ ಕಚೀರ್ಪು ಟಾವೆಲ್‌ಗಿಂತಲೂ ಹೆಚ್ಚು ಅನುಕೂಲಕರ. ಎಲ್ಲ ಕೆಲಸ ಮುಗಿಸಿ ಮತ್ತೆ ಕಿಸೆ ಸೇರುವ ಇದು ಟಾವೆಲ್‌ನ್ನು ಕಂಡು, ಮುಖ ಒರೆಸುವ ವಸ್ತುವಾದೆ, ಸೀಟು ಹಿಡಿಯಲು ಅಸ್ತೀವಾದೆ, ಧೂಳು ರುಧಾಡಿಸುವ ಅರಿವೆಯೂ ಆದೆ, ಕಾಯಿಪಲ್ಲೇಗೆ ಜೀಲವಾದೆ, ಸಿಂಬಳಬುರುಕರ ಸಾಧನವೂ ಆದೆ, ಹುಡುಗಿಯರ ಕೈಯಲ್ಲಿನ ಹ್ಯಾಂಡ್ ಕೇ ಆದೆ, ನೀನಾರಿಗಾದೆಯೋ ಎಲೆ ಟಾವೆಲ್‌? ಎಂದು ಅಣಕಿಸುತ್ತದೆ. ‘ಮೂತ್ರಿ ಜಿಕ್ಕಾದರೂ ಕೀರ್ತಿ ದೊಡ್ಡದು’ ಎನ್ನವಂತೆ ಬಹು ಉಪಯೋಗಿ ಕಚೀರ್ಪಿನ ಮಹಿಮೆಯನ್ನು ಮರೆಯುವಂತಿಲ್ಲ.

### ಕೃತಿಕಾರರ ಪರಿಚಯ :



ಜಯಪ್ರಕಾಶ ಅಣ್ಣಿಗೇರಿ ಅವರ ಪೂರ್ವ ಹೆಸರು ಜಯಪ್ರಕಾಶ ಕಳಕಪ್ಪ ಅಣ್ಣಿಗೇರಿ. ಇವರು ಇಟ್ಲಿರಲ್ಲಿ ಗದಗದಲ್ಲಿ ಜನಿಸಿದರು. ಬೆಳಗಾವಿ ಜಿಲ್ಲೆ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಹಲವಾರು ಕೃತಿಗಳನ್ನು ರಚಿಸಿದ್ದಾರೆ. ‘ಶ್ರೀಮತಿಯ ಹನಿಮೂನ್’, ‘ಮಹಡಿಯ ಮೇಲೊಂದು ಮನೆಯ ಮಾಡಿ’, ‘ಕುಂಬಾರ ಶಿವಲಿಂಗಪೂನವರು’, ‘ಸ್ವಾತಂತ್ರ್ಯಂಯೋಧ’ ಶತಾಂತುಷ್ಟಿ ಶ್ರೀ ತಿಮ್ಮರೆಡ್ಡಿಯವರು’ ಮುಂತಾದವು ಇವರ ಕೃತಿಗಳು.

ಈ ಪಾಠವನ್ನು ಇವರ “ಮಹಡಿಯ ಮೇಲೊಂದು ಮನೆಯ ಮಾಡಿ” ಕೃತಿಯಿಂದ ಆರಿಸಿಕೊಳ್ಳಲಾಗಿದೆ.

## ಪದಗಳ ಅರ್ಥ :

ಅಂಚು - ತುದಿ;	ಟೊಪ್ಪಿಗೆ - ಟೊಂಪಿ;
ಅರಿವೆ - ಬಟ್ಟೆ;	ತುಚ್ಚೆ - ಕೀಳು;
ಅವಿನಾಭಾವ - ಒಂದಕ್ಕೂಂದು ಬಿಡದ;	ನಾಮಾಂಕಿತ - ಹೆಸರು;
ಕೃಗೆಟುವ - ಕೊಳ್ಳಲು ಸಾಧ್ಯವಾಗುವ;	ಸ್ಪಾಷ್ಟ - ಗಂಜಿ;
ಚಾಳೀಸು - ಕನ್ನಡಕೆ;	ಹಂಬಲ - ಆಸೆ;
ಚೀಪ್ - ಕಡೆಮೆ ಬೆಲೆಯ;	ಹಾರ್ಡೆಸು - ಆಶೀಸು.

## ಅಭ್ಯಾಸ

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರಿಸಿರಿ.

೧. ಅಬ್ಜಿಗೇರಿಯವರು ಹೇಳಿರುವಂತೆ ಸಾಮಾನ್ಯವಾಗಿ ನಾವು ಕಳೆದುಕೊಳ್ಳಬಹುದಾದ ವಸ್ತುಗಳಾವುವು?
೨. ಅಬ್ಜಿಗೇರಿಯವರು ಕೃಗೆಟುವ ಬಟ್ಟೆತುಂಡು ಅಂಚುಗಳನ್ನು ಹೊಲಿಸಿಕೊಂಡು ಯಾವ ಹೆಸರನ್ನು ಪಡೆದಿದೆ ಎಂದಿದ್ದಾರೆ?
೩. ತೋಳೆದು ಇಸ್ತಿಮಾಡಿದ ಅಂಗಿಯ ತೋಳುಗಳು ಮಾತ್ರ ಸ್ಪಾಷ್ಟ ಹಾಕಿದಂತೆ ಏಡಕ್ ಆಗಿ ಕಂಗೊಳಿಸುತ್ತಿದ್ದವು ಏಕೆ?
೪. ಮೂಗಿನ ಸಂಪೂರ್ಣ ಜವಾಬ್ದಾರಿಯನ್ನು ತೆಗೆದು ಕೊಂಡಿರುವುದು ಯಾವುದು ಎಂದು ಲೇಖಿಕರು ಹೇಳಿದ್ದಾರೆ?
೫. ಸೀಟು ಹಿಡಿಯಲು ಕಚ್ಚೆಫ್ ಕೊಡಲು ಹಿಂಜರಿಯುವ ಪ್ರಸಂಗ ಬಂದಿದೆ ಎಂದು ಲೇಖಿಕರು ಏಕೆ ಹೇಳುತ್ತಾರೆ?

ಆ) ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

೧. ತಾಯಂದಿರು ಅರಿವೆಯನ್ನು ಮಕ್ಕಳ ಕೊರಳಿಗೆ ಕಟ್ಟಿತ್ತಿದ್ದರು ಏಕೆ?
೨. ಕಚ್ಚೆಫನ್ನು ಯಾವ ಯಾವ ಕೆಲಸಗಳಿಗೆ ಬಳಸಲಾಗುತ್ತದೆ?
೩. ಅಬ್ಜಿಗೇರಿಯವರು ಪ್ರಸ್ತಾಪಿಸಿರುವಂತೆ ಕಚ್ಚೆಫ್ ಟವಲ್ಲನ್ನು ಹೇಗೆ ಅಣಿಸುತ್ತದೆ?
೪. ಕಚ್ಚೆಫಿಗೆ ಯಾವ ಗಾದೆ ಅನ್ನಯಿಸುತ್ತದೆ? ಏಕೆ?

## ಭಾಷಾಭ್ಯಾಸ

ಅ) ಕೆಳಗಿನ ಪದಗಳ ಅರ್ಥವ್ಯಾಸವನ್ನು ತಿಳಿಸಿರಿ.

ಅಂಗ - ಅಂಗ, ಬೇಗ - ಬೇಗ, ಅಸ್ತ್ರ - ವಸ್ತ್ರ.

ಅ) ಗುಂಪಿಗೆ ಸೇರದ ಪದಕ್ಷೇಪಣಿಗಳು:

ಕೆಬೀರ್‌ಫ್ರೋ, ಟಿವೆಲ್‌, ಕ್ಯೂವನ್ಸ್‌, ದಸ್ಟಿ.

ಮಳೆ, ಚೆಳೆ, ಬಿಸಿಲು, ಮಧ್ಯಾಹ್ನ್.

ಹೆಂಗಸು, ಕನ್ನೆ, ತರುಳೆ, ಹುಡುಗಿ.

ಕನ್ನಡಕ, ಚಾಳೀಸು, ಪೆನ್ನು, ಚಶ್ಮೆ.

ಇ) ಉದಾಹರಣೆಯನ್ನು ಗಮನಿಸಿ. ಕೆಳಗಿನ ವಾಕ್ಯದಲ್ಲಿ ಗರೆ ಎಳೆದಿರುವ ಪದಗಳನ್ನು ಬಳಸಿ ಅಥವಾ ಪದಗಳನ್ನು ರಚಿಸಿರಿ.

ಕಂಗೊಳಿಸು: ದೀಪಾಲಂಕಾರದಿಂದ ಮುದುವೆಮನೆ ಅರಮನೆಯಂತೆ ಕಂಗೊಳಿಸುತ್ತಿತ್ತು.

ಹಂಬಲಿಸು: ಅನಾರೋಗ್ಯದಿಂದ ಮಗು ಹೊರಬಂದರೆ ಸಾಕು ಎಂದು ತಾಯಿ ಹಂಬಲಿಸಿದಳು.

ಕಾಯಿಪಲ್ಪೆ: ಪ್ರತಿ ಭಾನುವಾರ ನಾವು ಮಾರುಕಟ್ಟೆಗೆ ಹೋಗಿ ಕಾಯಿಪಲ್ಪೆ ತರುತ್ತೇವೆ.

ಬೆರಗು: ಅಷ್ಟು ಎತ್ತರದ ಗೊಮ್ಮೆಟೇಜನ ಮೂರ್ತಿಯನ್ನು ನೋಡಿದ್ದು ಮಕ್ಕಳು ಬೆರಗಾದರು.

ಆ) ಸಮಾನಾರ್ಥಕ ಪದಗಳನ್ನು ನಿಷ್ಠಂಟು ನೋಡಿ ಬರೆಯಿರಿ:

ಬೆರಗು, ರಂಗು, ತಲೆ.

ಉ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ:

ನಾಮಾಂಕಿತ, ಮಕ್ಕಳೀಂದ, ನೀನಾರು, ಬಹೂಪಯೋಗಿ, ಸಾಕಾದ, ಒಂದರಡು.

ಭಾಷಾಚಟುವಟಿಕೆ

ಅ) ಅಂತ್ಯಾಕ್ಷರದಿಂದ ಪ್ರಾರಂಭವಾಗುವ ಏದು ಪದಗಳ ಮೂರು ಪದಬಂಡಿಗಳನ್ನು ರಚಿಸಿರಿ.

ಉದಾಹರಣೆ: ಹಂಬಲ, ಲವಂಗ, ಗರಗಸ, ಸಹಜ, ಜಹಜು.

ಹಂ	ಬ	ಲ
ವಂ		
ಗ	ರ	ಗ
		ಸ
		ಹ
ಜ	ಹ	ಜು

ಆ) ಬೆಟ್ಟದ ಕೊನೆಯ ಭಾಗವನ್ನು ಸೂಚಿಸಲು ಬೆಟ್ಟದ ತುದಿ ಎನ್ನುತ್ತೇವೆ. ಹೀಗೆಯೇ ಕೆಳಗಿನವುಗಳ ಕೊನೆಯ ಭಾಗವನ್ನು ಸೂಚಿಸುವ ಪದಗಳನ್ನು ಆವರಣದಿಂದ ಆರಿಸಿ ಬರೆಯಿರಿ. (ಗಡಿ, ಅಂಚು, ತುದಿ)

ಸೀರೆಯ ಕೊನೆಯಭಾಗ .....

ದೇಶದ ಕೊನೆಯ ಭಾಗ .....

ಮರದ ಕೊನೆಯ ಭಾಗ .....

ಇ) ಲಲಿತ ಪ್ರಬಂಧಗಳನ್ನು ಸಂಗ್ರಹಿಸಿ ಓದಿರಿ.

ಕಾ) 'ಕಚೇರ್ಣ' ಮಹಿಮೆ' ಲೇಖನಕ್ಕೆ ಅನ್ವಯಿಸುವ ಗಾದೆಗಳನ್ನು ಬರೆಯಿರಿ.

ವ್ಯಾಕರಣ

ಭಾಗ - 'ಅ'

### ನಾಮಪದ

ಕ್ರಿಯೆಯ ಅಥವಾನ್ನು ಕೊಡದೆ ಇರುವ ಎಲ್ಲಾ ನಾಮವಾಚಕಪದಗಳನ್ನು ನಾಮಪದಗಳಿನ್ನರು. ನಾಮಪದದ ಮೂಲರೂಪವೇ ನಾಮಪ್ರಕೃತಿ. ನಾಮ ಪ್ರಕೃತಿಯನ್ನು ಪ್ರಾತಿಪದಿಕಗಳಿಂದೂ ಕರೆಯುತ್ತಾರೆ. ವಸ್ತು, ವ್ಯಾಕ್ತಿ, ಪ್ರಾರ್ಥಿ, ಸ್ಥಳ, ಗುಣ, ಸ್ವಭಾವ, ಸಂಖ್ಯೆ, ಸ್ಥಾನ, ಅಳತೆ, ಮೂಕ ಇತ್ಯಾದಿಗಳನ್ನು ಸೂಚಿಸುವ ಪದಗಳಿಲ್ಲವೂ ನಾಮಪದ ಎನಿಸುವವು. ನಾಮಪದಗಳನ್ನು ಅವುಗಳ ಸ್ವರೂಪಕ್ಕೆ ಅನುಗುಣವಾಗಿ ಅನೇಕ ಗುಂಪುಗಳನ್ನಾಗಿ ವಿಂಗಡಿಸಲಾಗಿದೆ.

ನಾಮಪದಗಳಲ್ಲಿ ಮುಖ್ಯವಾದವು  
ಇವನ್ನುವಾಚಕ ಅಥವಾ ನಾಮವಾಚಕ:

ವಸ್ತುಗಳ ಹೆಸರುಗಳನ್ನು ಹೇಳುವ ಶಬ್ದಗಳಿಲ್ಲವೂ ವಸ್ತುವಾಚಕಗಳು ಎನಿಸುವವು. ಉದಾ: ಮನುಷ್ಯ, ಬಸವ, ಮುದುಕ, ಮರ, ಹಣ್ಣು, ಅಡವಿ, ಶಾಲೆ.

ವಸ್ತುವಾಚಕದಲ್ಲಿ ರೂಢಿನಾಮ, ಅಂಕಿತನಾಮ, ಅನ್ವಯನಾಮ ಎಂದು ಮೂರು ಉಪ ವಿಭಾಗ ಮಾಡಬಹುದು.

ರೂಢಿನಾಮ:

ರೂಢಿಯಿಂದ ಬಿಂದ ನಾಮವಾಚಕಗಳು ರೂಢಿನಾಮಗಳು ಎನಿಸುವವು.

ಉದಾಹರಣೆ: ನದಿ, ಪರ್ವತ, ದೇಶ, ಉರು, ಮರ. ಮನುಷ್ಯ, ಹುಡುಗ.

ಅಂಕಿತನಾಮ:

ವ್ಯವಹಾರದ ಉಪಯೋಗಕ್ಕೆ ಇಟ್ಟಿಕೊಂಡ ಹೆಸರುಗಳಿಲ್ಲಾ ಅಂಕಿತನಾಮಗಳು ಎನಿಸುವವು.

ಉದಾಹರಣೆ: ಗಂಗಾ, ಬ್ರಹ್ಮಪುತ್ರ, ಹಿಮಾಲಯ, ಭಾರತ, ಬೇಲೂರು, ಬೇವು, ಸಲ್ಲಿ ಗಾಂಧಿಜಿ.

## **ಅನ್ನಧರ್ಮನಾಮ:**

ಅರ್ಥಕ್ಕೆ ಅನುಗುಣವಾಗಿ ಇಟ್ಟ ಹೆಸರುಗಳೆಲ್ಲ ಅನ್ನಧರ್ಮನಾಮಗಳು ಎನಿಸುವುದು.

ಉದಾಹರಣೆ: ಯೋಗಿ, ವ್ಯಾಪಾರಿ, ಜಾಣ, ಇತ್ಯಾದಿ.

## **೨. ಗುಣವಾಚಕಗಳು:**

ವಸ್ತುಗಳ ಗುಣ, ರೀತಿ ಸ್ವಭಾವಗಳನ್ನು ತಿಳಿಸುವ ವಿಶೇಷಣಗಳೆಲ್ಲ ಗುಣವಾಚಕಗಳು ಎನಿಸುವುದು.

ಉದಾಹರಣೆ: ಕೆಂಪು, ದೊಡ್ಡ, ಚಿಕ್ಕ, ಹಳೆಯ, ಕರಿಯ, ಕೆಟ್ಟ, ಒಳೆಯ, ಶರಿಯ.

## **೩. ಸಂಖ್ಯಾವಾಚಕಗಳು:**

ಸಂಖ್ಯೆಯನ್ನು ಹೇಳುವ ಶಬ್ದಗಳೆಲ್ಲವೂ ಸಂಖ್ಯಾವಾಚಕ ಎನಿಸುವುದು.

ಉದಾಹರಣೆ: ಒಂದು, ಎರಡು, ಹತ್ತು, ಸಾವಿರ, ಲಕ್ಷ್.

## **೪. ಸಂಖ್ಯೇಯವಾಚಕಗಳು:**

ಸಂಖ್ಯೇಯಿಂದ ಕೂಡಿದ ಶಬ್ದಗಳೆಲ್ಲವೂ ಸಂಖ್ಯೇಯವಾಚಕಗಳಿನಿಸುವವವ

ಉದಾಹರಣೆ: ಒಂದನೆಯ, ಇಮ್ಮಡಿ, ಹತ್ತರಿಂದ ಮುಂತಾದವು.

## **೫. ಭಾವನಾಮಗಳು:**

ಭಾವನೆಗಳನ್ನು ಸೂಚಿಸುವ ಶಬ್ದಗಳೇ ಭಾವನಾಮಗಳು.

ಉದಾಹರಣೆ: ಓಹೋ, ಅಯೋ, ಅಬ್ಬಬ್.

## **೬. ಪರಿಮಾಣವಾಚಕಗಳು:**

ವಸ್ತುಗಳ ಸಾಮಾನ್ಯ ಅಳತೆ, ಪರಿವಾಳ, ಗಾತ್ರ-ಇತ್ಯಾದಿಗಳನ್ನು ಹೇಳುವ ಶಬ್ದಗಳನ್ನು ಪರಿಮಾಣವಾಚಕಗಳಿನ್ನುವರು.

ಉದಾಹರಣೆ ಅಪ್ಪ, ಇಪ್ಪ, ಹಲವು, ಕೆಲವು, ಅನಿತು

## **೭. ಪ್ರಕಾರವಾಚಕಗಳು:**

ವಸ್ತುಗಳ ಸ್ಥಿತಿ ಅರ್ಥವಾ ರೀತಿಗಳನ್ನು ತಿಳಿಸುವ ಶಬ್ದಗಳೆಲ್ಲ ಪ್ರಕಾರವಾಚಕಗಳಿನಿಸುವುದು. ಇವೂ ಒಂದು ಬಗೆಯ ಗುಣವಾಚಕಗಳೇ ಅಹುದು.

ಉದಾಹರಣೆ ಅಂಥ, ಅಂಥಮುದು, ಇಂಥ, ಇಂಥಮುದು, ಎಂತಹ ಮಂತಾದವು.

## **೮. ದಿಗ್ಂಬರಾಚಕಗಳು:**

ದಿಕ್ಕುಗಳ ಹೆಸರನ್ನು ಸೂಚಿಸುವ ಶಬ್ದಗಳೆಲ್ಲ ದಿಗ್ಂಬರಾಚಕಗಳು

ಉದಾಹರಣೆಗೆ: ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಕ್ಷಾಶಾನ್ಯ, ವಾಯುವ್ಯ ಇತ್ಯಾದಿ.

#### ೯. ಸರ್ವನಾಮಗಳು:

ನಾಮಪದಗಳ ಸ್ಥಾನದಲ್ಲಿ ನಿಂತು, ಅವನ್ನು ಸೂಚಿಸುವ ಶಬ್ದಗಳು ಸರ್ವನಾಮಗಳು ಎನಿಸುವುದು ಉದಾಹರಣೆ: ಅವನು, ಅವಳು, ಅದು, ಅವು, ನೀನು, ನೀವು, ನಾನು, ಯಾವನು, ಇದು, ಏನು ಇತ್ಯಾದಿ.

ಕೆಳಗಿನ ಪಾಠಗಳಲ್ಲಿ ಪಸ್ತುವಾಚಕ, ಗುಣವಾಚಕ, ಸಂಖ್ಯಾವಾಚಕ ಮತ್ತು ಸರ್ವನಾಮಗಳನ್ನು ಗುರುತಿಸಿ.

೧. ಬಾಗಲಕೋಟೆ ಜಿಲ್ಲೆಯಲ್ಲಿರುವ ಬಾದಾಮಿ ಒಂದು ತಾಲೂಕು ಕೇಂದ್ರ.
೨. ಇದರ ಬಲಕ್ಕೆ ಸುಂದರವಾದ ನಟರಾಜನ ವಿಗ್ರಹವಿದೆ.
೩. ಶೈವ ಗುಹೆಯಿಂದ ಅರವತ್ತಾಲ್ಕು ಮೇಟ್ಟಿಲುಗಳನ್ನು ಏರಿ ಹೊದರೆ ಎರಡನೆಯ ಗುಹೆ ಇದೆ.
೪. ಇವರ ಪೂರ್ವ ಹೆಸರು ಬಾಲಕೃಷ್ಣನ್ ರಾಜಗೋಪಾಲ.

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು

\*\*\*\*\*

## ೧೯. ಬಿಡು ಭ್ರಮೆಯ

- ಬಿ.ಟಿ. ಲಲಿತಾ ನಾಯಕ್

**ಪ್ರವೇಶ :** ಸಮಾಜಜೀವಿಯಾದ ಮಾನವನಿಗೆ ಬೇರೆಲ್ಲರಿಗಿಂತಲೂ ತಾನೇ ಹೆಚ್ಚು, ತಾನು ಮಾಡಿದುದೇ ಆಡಿದುದೇ ದೊಡ್ಡದು ಎಂಬ ಭಾವ ಸಹಜವಾಗಿ ಇರುತ್ತದೆ. ಆದರೆ ಪ್ರಕೃತಿಯ ಒಂದು ಭಾಗವಾಗಿರುವ ಮಾನವ, ತನ್ನ ಸುತ್ತ ಇರುವ ಇತರ ಎಲ್ಲವನ್ನು ನೋಡಿ ತನ್ನ ಅಹಂಕಾರವನ್ನು ಮರೆತು ತನ್ನನ್ನು ತಿದ್ದಿಕೊಳ್ಳಬೇಕು. ತನಗಾಗಿ ಮಾತ್ರ ಬದುಕಿದರೆ ಸಾಲದು, ಇತರರಿಗಾಗಿ ಬದುಕಬೇಕು, ತನಗಿಂತ ಇತರರು ಹಿರಿಯರು ಎಂಬುದನ್ನು ಮನಗಣಬೇಕು, ತಾನು ಮಾತ್ರ ಮೇಲು ಎಂಬ ಭ್ರಮೆಯಿಂದ ಹೊರಬರಬೇಕು ಎಂಬುದೇ ಈ ಪದ್ಯದ ಆಶಯ.



ನಾ ಮೇಲಿನವನು ಬಲು ದೊಡ್ಡವನು ಎಂದು  
ಮೆರೆದಾಡಬೇಡ ಗೆಳೆಯ  
ನಿನಗಿಂತ ಮಿಗಿಲವರು ಇದ್ದಾರು ಬುವಿಯಲ್ಲಿ  
ಸುಳ್ಳು ಭ್ರಮೆಯಲಿ ನೀ ಮುಖುಗಬೇಡ  
  
ಬಲುದೊಡ್ಡ ಚಂದಿರನು ಇರುಳೆಲ್ಲ ಬೆಳಗುವನು  
ಮರೆಯಾಗುವನು ಹಗಲ ಕಿರಣದಲ್ಲಿ  
ಉರಿಯುವನು ಸೂರ್ಯ ಅವಗಿಂತ ಹಿರಿಯ  
ಕಳೆದು ಹೋಗುವನು ಇರುಳ ಸೆರಗಿನಲ್ಲಿ  
  
ಗ್ರಹತಾರೆಗಳ ಹೊತ್ತ ಗಗನಕ್ಕೆ ಮಿಗಿಲುಂಟೆ  
ಸಾರಿ ಹೇಳಿತೆ ತಾ ಮೀಗಿಲು ಎಂದು  
ಅಳುವಲ್ಲಿ ಅಳುವಾದ ಕಣ್ಣಿದ್ದು ಕುರುಡಾದ  
ನೀ ಕೂಗಬಹುದು ಹಾಗೆಂದು

ಜನನ ಮರಣದ ಒಗಟ ಬಿಜ್ಜಹೇಳುವೆಯ ನೀನು  
ಲೋಕದೊಳಿತಿಗೆ ನಿನ್ನ ಕಾಣ್ಣೆ ಏನು  
ಹೇಳು ಗೆಳೆಯನೆ ಹೇಳು ಎದೆ ತಟ್ಟಿ ಹೇಳು  
ಪ್ರಕೃತಿಯ ಹಿರಿತನಕೆ ನೀ ಸಾಟಿ ಏನು?

### ಕೃತಿಕಾರರ ಪರಿಚಯ :



ಶ್ರೀಮತಿ ಬಿ. ಟಿ. ಲಲಿತಾ ನಾಯಕ್ ಅವರು ಜಿಕ್ಕಮುಗಳಾರು ಜಿಲ್ಲೆಯ ತಂಗಲ ತಾಂಡ್ಯಾದಲ್ಲಿ ಇಂಳಿಖಿರಲ್ಲಿ ಜನಿಸಿದರು. ಇವರು ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ಸೇವೆ ಸಲ್ಲಿಸಿದರು. ಇವರು ದಲಿತಸಾಹಿತ್ಯಕ್ಕೆ ಶಕ್ತಿ ತುಂಬುತ್ತಿರುವ ಕವಯಿತ್ರಿ, ‘ಚಂದ್ರ ಪರಾಭವ’, ‘ಭಟ್ಟನ ಕನಸು’, ‘ನೆಲೆಪೆಲೆ’, ‘ಇದೇ ಕೊಗು ಮತ್ತೆ ಮತ್ತೆ’ ಇವು ಇವರ ಪ್ರಮುಖ ಕೃತಿಗಳು. ಅಲ್ಲದೆ ಮಕ್ಕಳ ಕತೆ, ರೇಡಿಯೋ ನಾಟಕಗಳನ್ನೂ ಇವರು ರಚಿಸಿದ್ದಾರೆ.

‘ಬಿಡು ಭ್ರಮೆಯ’ ಪದ್ಯಭಾಗವನ್ನು ಅವರ ‘ಇದೇ ಶಂಕು ಮತ್ತೆ ಮತ್ತೆ’ ಎಂಬ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.

### ಪದಗಳ ಅರ್ಥ:

ಅಣು – ಕೊ;

ಭ್ರಮೆ – ಭಾಂತಿ;

ಒಗಟು – ಸುಲಭವಾಗಿ ಅರ್ಥ

ಬುವಿ – ಭೂಮಿ;

ಹೇಳಲಾಗದ ಮಾತು;

ಮಿಗಿಲು – ಶ್ರೀಷ್ಟ;

ಸಾಟೆ – ಸಮ.

### ಅಭಾಷ

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರಿಸಿರಿ.

೧. ಕವಯಿತ್ರಿಯವರು ಮಾನವನು ಏನೆಂದು ಮೇರೆಯಬಾರದೆಂದು ಬಯಸಿದ್ದಾರೆ?

೨. ‘ಬಿಡು ಭ್ರಮೆಯ’ ಪದ್ಯದಲ್ಲಿ ತಿಳಿಸಿರುವಂತೆ ಇರುಳೆಲ್ಲ ಬೆಳೆಗುವವನು ಯಾರು?

೩. ‘ಬಿಡು ಭ್ರಮೆಯ’ ಪದ್ಯದಲ್ಲಿ ಹೇಳಿರುವಂತೆ ಇರುಳ ಸೆರಿಗನಲ್ಲಿ ಕಳೆದು ಹೋಗುವವನು ಯಾರು?

೪. ಮಾನವನಿಂದ ಬಿಡಿಸಲಾಗದ ಸೃಷ್ಟಿಯ ರಹಸ್ಯ ಯಾವುದೆಂದು ಕವಯಿತ್ರಿ ಹೇಳಿದ್ದಾರೆ?

೫. ಚಂದ್ರನಿಗಿಂತ ಹಿರಿಯ ಯಾರೆಂದು ‘ಬಿಡು ಭ್ರಮೆಯ’ ಪದ್ಯದಲ್ಲಿ ಹೇಳಿದೆ?

ಆ) ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

೧. ‘ಪ್ರಕೃತಿಯ ಹಿರಿತನಕೆ ನೀ ಸಾಟೆ ಏನು?’ ಎಂದು ಕವಯಿತ್ರಿ ಏಕೆ ಪ್ರಶ್ನೆಸಿದ್ದಾರೆ?

೨. ಮಾನವನು ತಾ ಮೇಲೆಂಬ ಭಾವನೆಯನ್ನು ಬಿಡಬೇಕೆಂಬ ಸಂದೇಶವು ‘ಬಿಡು ಭ್ರಮೆಯ’ ಕವನದಲ್ಲಿ ಹೇಗೆ ನಿರೂಪಿತವಾಗಿದೆ?

೩. ‘ಸುಳ್ಳಿನ ಭ್ರಮೆಯಲ್ಲಿ ಮುಳುಗಬೇಡ ನೀ’ ಎಂದು ಕವಯಿತ್ರಿ ಏಕೆ ಹೇಳಿದ್ದಾರೆ?

೪. ಕವಯಿತ್ರಿಯವರು ‘ಕಣ್ಣಿದ್ದು ಕುರುಡ ನೀ’ ಎಂದು ಮನುಷ್ಯನಿಗೆ ಏಕೆ ಹೇಳಿದ್ದಾರೆ?

### ಭಾಷಾಭಾಷ

ಅ) ‘ಬಿಡು ಭ್ರಮೆಯ’ ಪದ್ಯದಲ್ಲಿ ಬಳಕೆಯಾಗಿರುವ ಪ್ರಾಸಪದಗಳನ್ನು ಗುರುತಿಸಿ ಬರೆಯಿರಿ.

ಆ) ಕೆಳಗಿನ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ.

ಗೆಳೆಯ, ತಾರೆ, ಗಗನ, ಬುವಿ, ಇರುಳು, ಸೂರ್ಯ, ಲೋಕ, ಕಣ್ಣು.

ಇ) ಕೆಳಗಿನ ತಥ್ವವಗಳಿಗೆ ತತ್ವಮಂಗಳನ್ನು ಬರೆಯಿರಿ.

ಬುವಿ, ತಾರೆ, ಚಂದಿರ, ಸೂರಿಯ, ಲೋಗ.

ಭಾಷಾಚಕ್ರಪುರಣಿಕೆ

ಅ) ‘ಬಿಡು ಭ್ರಮೆಯ’ ಪದ್ಯವನ್ನು ಕಂಠಪಾಠ ಮಾಡಿರಿ.

ಆ) ಒಗಟು ಬಿಡಿಸಿ, ಉತ್ತರಿಸಿರಿ.

೧. ಅಪ್ಪನ ದುಡ್ಡ ಎಣಿಸಕಾಗಲ್ಲ; ಅಮೃನ ಸೀರೆ ಮಡಿಚಕಾಗಲ್ಲ. ನಾನು ಯಾರು?

೨. ಹಸಿರು ಗಿಡದ ಮೇಲೆ ಮೊಸರು ಚೆಲ್ಲಿದೆ.

೩. ಮನೆಯೆಲ್ಲಾ ಸುತ್ತುತ್ತೇ; ಮೂಲೇಲೆ ಬಂದು ಕೂರುತ್ತೇ.

ಇ) ನಾಲ್ಕೆಯು ಒಗಟುಗಳನ್ನು ಸಂಗ್ರಹಿಸಿ ಬರೆಯಿರಿ.

ಈ) ಮನುಷ್ಯನಿಗಿರುವ ಭ್ರಮೆಗಳನ್ನು ಕುರಿತು ಐದಾರು ವಾಕ್ಯದಲ್ಲಿ ಬರೆಯಿರಿ.

ತುಂಬಿದ /ಕೊಡ ತುಳುಕುಪುದಿಲ್ಲ

\*\*\*\*\*

## ೧೪. ಪಂಪಾಯಾತ್ರೆ

- ವಿ. ಸೀತಾರಾಮಯ್ಯ

**ಪ್ರವೇಶ :** ಪ್ರವಾಸ ಮಾಡುವುದು ಜೀತೋಹಾರಿ ಅನುಭವ. ಅಪೂರ್ವ ತಾಳಗಳನ್ನು ನೋಡಬೇಕೆಂಬ ಬಯಕೆಯಿಂದ ಪ್ರವಾಸಿಗರು ಪಯನಿಸುವುದುಂಟು. ಹೀಗೆ ಹೋದವರು ‘ಪ್ರವಾಸ ಕಥನ’ಗಳನ್ನು ಬರೆಯುತ್ತಾರೆ. ತಮ್ಮ ಅನುಭವಗಳ ಜಿತ್ರೋವನ್ನು ಸ್ವಾರಸ್ಯವಾಗಿ ದಾವಿಲಿಸುತ್ತಾರೆ. ಇಂತಹ ‘ಪ್ರವಾಸ ಕಥನ’ಗಳು ಇತಿಹಾಸದ ದಾವಿಲೆಗಳಾಗಿ ಮಾತ್ರ ಉಳಿದುಕೊಳ್ಳುವುದಿಲ್ಲ. ಸಾಂಸ್ಕೃತಿಕ ದಾವಿಲೆಗಳಾಗಿಯೂ ಮನುಷ್ಯ ಸ್ವಭಾವದ ಜಿತ್ರಗಳಾಗಿಯೂ ಉಳಿಯುತ್ತವೆ. ಸ್ವಾರಸ್ಯಕರ ಪ್ರವಾಸ ಕಥನಗಳನ್ನು ಓದುವುದು ಒಂದು ವಿಶಿಷ್ಟ ಅನುಭವವೇ ಸರಿ. ಉತ್ತಮ ಪ್ರವಾಸ ಕಥನವನ್ನು ಪರಿಚಯಿಸುವುದು ಈ ಲೇಖನದ ಉದ್ದೇಶವಾಗಿದೆ.

ಹಂಪೆ ಪುಣ್ಯಕ್ಷೇತ್ರ ಇಂಥಾ ಪುಣ್ಯಸ್ಥಳದಲ್ಲಿ ಇಷ್ಟು ಜೀಜು ಮೋಂಡರಕಪ್ಪೆಗಳು ಏಕಿವೆಯೋ ಆ ಪಂಪಾಪತಿಗೇ ಗೊತ್ತು. ಮೋಳಿದುದ್ದ ಮೋಂಡರಕಪ್ಪೆ, ಗೇಳುದ್ದ ಜೀಜುಗಳೇ? ಈ ಜನರಿಗೆ ಭಯವೇ ಇಲ್ಲವೇನೋ? ಅವರಿಗಂತೂ ಅದು ಸಾಮಾನ್ಯವಾಗಿ ಹೋಗಿದೆ. ಹೊಸದಾಗಿ ಅಲ್ಲಿಗೆ ಆ ದಿನ ತಾನೆ ಹೋಗಿದ್ದ ನಮಗೆ ಮೃಯೆಲ್ಲ ಬೃರಿಗೆ ಹಿಡಿದಂತೆ ಆಗಿತ್ತು. ಏಕಪ್ಪೆ ಇಲ್ಲಿಗೆ ಬಂದೆಪು? ಕಾಮಲಾಪುರದ ಬಂಗಲೆಯಲ್ಲಿ ಇಳಿದುಕೊಂಡಿದ್ದರೆ ಎಷ್ಟು ಜೆನಾಗಿರುತ್ತಿತ್ತು? ಅನಿಷ್ಟವೇನಾದರೂ ಸಂಭವಿಸಿದರೆ ಗತಿಯೇನು? ಇವನ್ನು ಬೇರೆ ಜೊತೆಯಲ್ಲಿ ಕರೆದುಕೊಂಡು ಬಂದೆವಲ್ಲ ಎಂದು ನನ್ನ ಜೊತೆಯವರು ಪಶ್ಚಾತ್ತಾಪ ಪಡುವುದಕ್ಕೆ ಆರಂಭಿಸಿದ್ದರು. ಅಲ್ಲಿದ್ದವರು, ‘ಭಯವಿಲ್ಲ ಸ್ವಾಮಿ; ಒಂದೇ ಮನಸ್ಸಿನಲ್ಲಿ ಮಲಗಿಕೊಳ್ಳಿ; ಪಂಪಪ್ಪನ್ನು ನಂಬಿ ನಿದ್ದೆ ಹೋಗಿ; ಅವು ಎನು ಮಾಡುತ್ತಾವೆ?’ ಎಂದರು. ನಮಗೆ ಧೈರ್ಯವಿಲ್ಲ, ಜೀವದಲ್ಲಿ ಜೀವವಿಲ್ಲ. ಇಳಿದುಕೊಂಡಿದ್ದ ಜಿಕ್ಕೆ ಮನೆಯಿಂದ ಹಾಸುಗೆ ಬಟ್ಟೆಗಳನ್ನೆಲ್ಲ ಹೊರಗೆ ತೆಗೆದುಹಾಕಿ, ಬಟ್ಟೆಬಟ್ಟೆಯನ್ನೂ, ಕೋಟಿಗಳ ಜೀಬುಗಳನ್ನೂ, ರುಮಾಲುಗಳ ಸಂದಿಪನಗಳನ್ನೂ, ಮಡಿಪಟ್ಟಿಗೆ ಪಾರಾಯಣ ಪ್ರಸ್ತರಕಗಳ ಜೀಲವನ್ನೂ ಒಂದೊಂದನ್ನಾಗಿ ಕೊಡವಿ, ಒದರಿ, ಜೀಜು ಹಾಪುಗಳಾಪುವೂ ಇಲ್ಲವೆಂದು ನಿಶ್ಚಯ ಮಾಡಿಕೊಂಡು, ಎಲ್ಲವನ್ನೂ ಹೊತ್ತುಕೊಂಡು ದೇವಸ್ಥಾನದ ಒಳಮಂಟಪಕ್ಕೆ ತೆಗೆದುಕೊಂಡು ಹೋಗಿ, ದೊಡ್ಡದೊಂದು ದೀಪದ ಬೆಳಕಿನಲ್ಲಿ ಒಬ್ಬರು ಕಾವಲು ಕುಳಿತೆವು. ಎದೆಯಲ್ಲಿ ಪ್ರಕಪುಕ ಭಯ. ದೀಪವಿದೆ ಪಂಪಾಪತಿಯ ಅತಿನಿಕಟಿ ಸಾನ್ವಿಧ್ಯದಲ್ಲಿದ್ದೇವೆ; ಅವನು ನಡೆಸಿದಂತಾಗಲಿ ಎಂದು ಸಮಾಧಾನವನ್ನೂ ಧೈರ್ಯವನ್ನೂ ಹೇಳಿಕೊಂಡು ಮಲಗಬಾರದೆ? ಉಹುಂ. ಬಾಯಿ ಧೈರ್ಯ ಹೇಳುತ್ತಿದ್ದರೂ ಮನಸ್ಸು ಕೇಳಬೇಕಲ್ಲ. ಎಲ್ಲರೂ ಉಟಮಾಡಿ ಹಾಸುಗಳನ್ನು ಒಬ್ಬರ ಪಕ್ಷದಲ್ಲಿ ಒಬ್ಬರು ಒತ್ತಾಗಿ ಹಾಸಿ ಮಲಗಿಕೊಂಡೆವು. ನಡುವಡುವೇ ಹೆಚ್ಚಾಗಿ ಜಾಗ ಬಿಡಕೂಡದೆಂದು ಕರಾರು ನಡೆಯಿತು. ಒಪ್ಪಂದದ ಮೇರೆಗೆ ಒತ್ತೋತ್ತಾಗಿ ಮಲಗಿದೆವು. ನಮ್ಮ ಇವರ ತಲೆ ಭಾಗಗಳಿಗೆ ನಡುವೇ ದೀಪವೋಂದು ಉರಿಯುತ್ತಿತ್ತು. ಅದು ಹಾಗೆಯೇ ರಾತ್ರಿಯೆಲ್ಲ ಉರಿಯುತ್ತಿರಬೇಕೆಂದು ನಿಂಠಯವಾಗಿತ್ತು. ಪಂಪಾಪತಿ ಏರೂಪಾಕ್ಷೇಶ್ವರನ ದಿವ್ಯ ಸನ್ಮಿಧಿಯಲ್ಲಿ ಕೂಡ ಅಷ್ಟು ಪ್ರಕಾಶಮಾನವಾದ ‘ಅಖಿಂಡ’ ದೀಪವಿತ್ತೋ ಇಲ್ಲವೋ ತಿಳಿಯದು. ಮೋದಲೆ ಎಚ್ಚರದಿಂದ ಇರಬೇಕೆಂದೂ ಅಕಸ್ಮಾತ್ ಅನಿಷ್ಟ ಸಂಭವಿಸಿದರೆ ಎನು ಮಾಡಬೇಕೆಂದೂ ನಾವಂತೂ ಷರತ್ತುಗಳನ್ನು ಮಾಡಿಕೊಂಡೇ ಇದೆವಲ್ಲ. ಸ್ವಲ್ಪ ಹೊತ್ತು ಯಾರೂ ಮಾತನಾಡಲಿಲ್ಲ. ಕದಲುಮೆದಲದೆ, ಮುತ್ತಿಬರುವ ವಿಷಪ್ರಾಣಿಗಳ ಯೋಚನೆಯನ್ನು ಮನಸ್ಸಿನಿಂದ ಸರ್ವಪ್ರಯತ್ನದಿಂದಲೂ ದೂರ ಮಾಡುತ್ತ, ಸುಮಾರು ಕಾಲುಗಂಟೆಯ ಕಾಲ ಹಾಗೆಯೇ ಕಳೆದೆವು. ತಟ್ಟನೆ

ಮೂರ್ತಿಗಳು ಅಂಬಿನಂತೆ ಮೇಲಕ್ಕೆಗರಿ ನಿಂತು ಷರಟು ಪಂಚಿಗಳನ್ನು ಕೊಡವಿಕೊಂಡರು. ಹಾಸುಗೆ ಬಟ್ಟಿಗಳನ್ನು ಕಾಲಿನಿಂದ ಒದ್ದು, ಚೆಲ್ಲಾಡಿ ನಮ್ಮೆ ಕಡೆ ಬಂದು ಎಲ್ಲರನ್ನೂ ಎಬ್ಬಿಸಿಬಿಟ್ಟರು. ‘ಪತ್ರಿ, ಏನೋ ಮೇಲೆ ಬಿತ್ತು; ಹರಿದುಹೋಯಿತು; ಮೈಯೆಲ್ಲ ತಣ್ಣಾದಂತಾಯಿತು’ ಎಂದರು. ಅಧಿಕಾರಿಯ ಜೋಡಿನ ಸಪ್ಪಳವನ್ನು ಕೇಳಿ ತೂಕಡಿಸುವ ಗುಮಾಸ್ತರು ಬೆಳ್ಳಬಿದ್ದು ವಿಳುವಂತೆ ಎಲ್ಲರೂ ಎದ್ದು, ಬಟ್ಟಿಗಳಿಂದ ದೂರ ಸರಿದು ನಿಂತೆವು. ದೀಪವನ್ನು ಮೇಲೆತ್ತಿ ಒಬ್ಬರು ಹಿಡಿದುಕೊಂಡರು. ನಾವು ಮೂವರು ಸುಮ್ಮನೆ ಕಕ್ಷಾಬಿಕ್ಷಯಾಗಿ ನೋಡುತ್ತು ಕಿಂಕರ್ತವ್ಯ ಮೂಢರಾಗಿ ನಿಂತೆವು; ನನ್ನ ಮೈಗೂದಲು ನಿಮಿರನಿಂತವು; ಯಜಮಾನರು ಹತ್ತಿರವಿದ್ದ ಬಂದು ಗುಜ್ಜಗೋಲನ್ನು ಹಿಡಿದುಕೊಂಡು ಬಂದರು. ಅದೇನೋ ಎಲ್ಲಿ ಹೋಯಿತೋ ಎಂದು ನಾಲ್ಕು ಕಡೆ ಹುಡುಕುವುದಕ್ಕೆ ಮೋದಲಾಯಿತು. ಯಾರಿಗೂ ಹಾಸುಗಳ ಹತ್ತಿರ ಹೋಗಿ ಅವನ್ನು ಮುಟ್ಟುಪುದಕ್ಕೆ ಮಾತ್ರ ಧ್ಯೇಯ ಇಲ್ಲ. ಯಜಮಾನರೇ ಮುಂದೆ ಬಂದರು. ‘ಬೇಡಿ ಸಾರ್, ಸ್ವಲ್ಪ ತಾಳಿ, ಏನೋ ? ಹೇಗೋ’ ಎಂದು ನಾವು ನಾಲ್ಕುರೂ ಹೇಳಲು ಅವರು ಹಿಂದೆ ಸರಿದು ನಿಲ್ಲಬೇಕಾಯಿತು. ನಮ್ಮ ಈ ದುಃಖಿತಿಯ ಮಜ್ಜ ಸಂಭ್ರಮವನ್ನು ದೂರದಿಂದ ನೋಡಿದ ಬೈರಾಗಿ ಚೆನ್ನಯ್ಯನು ಅಲ್ಲಿಗೆ ಬಂದು ಎಲ್ಲವನ್ನೂ ಹುಡುಕಿದನು. ಎಲ್ಲಿಯೂ ಯಾವುದೂ ಕಾಣಲಿಲ್ಲ. ಹಾಸುಗಳನ್ನೇಲ್ಲ ಪ್ರನಃ ಕೊಡವಲು, ಕತ್ತಲೆಯಲ್ಲಿ ಜಾಗ್ರತೆ ಜಾಗ್ರತೆಯಾಗಿ ನನ್ನ ಕಡೆಗೇ ಹರಿದು ಕಪ್ಪಗೆ ಬರುತ್ತಿರುವ ಪ್ರಾಣಿಯೊಂದು ಕಾಣಿಸಿತು. ಚೆನ್ನಯ್ಯನು ನೋಡಿದನು. ಚೇಳೂ ಅಲ್ಲ, ಹಾವೂ ಅಲ್ಲ; ‘ಏನು ಸ್ವಾಮಿ ನಿಮಗೇಕೆ ಇಷ್ಟು ಗಾಬರಿ? ಜೇಡರ ಹುಳ ಬಂದರೆ ಹೀಗೆ ಮಜ್ಜ ಶಣಿತ ಮರುಮಾಡಿದ್ದಿರಲ್ಲ’ ಎಂದು ಚಪ್ಪಳಿ ಹೊಡಿದುಕೊಂಡು ಮೋಳಕಾಲು ಬಡಿದುಕೊಂಡು ನಗುವುದಕ್ಕೆ ಪ್ರಾರಂಭಿಸಿದನು. ಬೇರೊಂದು ಸಮಯದಲ್ಲಿ ಯಾರಾದರೂ ಈ ರೀತಿ ಮಾತನಾಡಿದ್ದರೆ ಅವರಿಗೆ ಗ್ರಹಚಾರ ಬಿಡಿಸುತ್ತಿದ್ದೇವೆ. ಇತರರಿಗೆ ಗ್ರಹಚಾರ ಬಿಡಿಸುವ ವಿಷಯದಲ್ಲಿ ನಮ್ಮಲ್ಲಿ ಯಾರಿಗೆ ಯಾರೂ ಕಡಿಮೆಯಾದವರಲ್ಲ. ಬಂದ ಕೋಪವನ್ನು ನುಂಗಿಕೊಂಡು ಅವನ ಜೋತೆಯಲ್ಲಿ ವೀರಾಳಗಳು ನಾವೂ ನಗುತ್ತ ನಿಂತೆವು. ರಾಯರು ಇದ್ದವರು, ‘ಮೂರ್ತಿ, ಒಳ್ಳೆಯ ಕೆಲಸ ಕೊಟ್ಟಿರಿ ಕೆಳೆ; ಎಂಥ ದಿಗಲು ಹಜ್ಜಿಬಿಟ್ಟಿರಿ’ ಎಂದರು. ಮೂರ್ತಿಗಳು ‘ನಾನೇನು ಸಾರ್ ಮಾಡಲಿ; ಏನೋ ಮೇಲೆ ಬಿತ್ತು; ಎಷ್ಟೂ ಹೊತ್ತು ನೋಡೋಣ ಎಂದು ಸುಮ್ಮನೆ ಇದೆ; ಮುಲಮುಲ ಎಂದು ಮೈಮೇಲೆ ಹರಿಯಿತು. ಆಮೇಲೆ ಇದೇನು ಬಂತಪ್ಪ ಗ್ರಹಚಾರ ಇಲ್ಲಿ ಮಲಗಿದ್ದರೂ ಎಂದುಕೊಂಡವನು ಎದ್ದಬಿಟ್ಟೆ. ಜೇಡರ ಹುಳು ಆಗೋ ಹೊತ್ತಿಗೆ ಸರಿಹೋಯಿತು! ಇನ್ನೇನಾದರೂ ಆಗಿದ್ದಿದ್ದರೆ? ಈ ಹುಳು ತಾನೆ ನೋಡಿ ಸಾರ್, ಅಷ್ಟು ದೊಡ್ಡದನ್ನು ಎಲ್ಲಿಯೂ ನೋಡಿಲ್ಲ ನಾನು’ ಎಂದರು. ಯಜಮಾನರು ‘ಎಲ್ಲರೂ ಸರಿಯೆ ಬಿಡಿ, ಅಸಹಾಯಶಾರರು. ನಮಗೆಲ್ಲ ಇಷ್ಟು ಧ್ಯೇಯ ಇರುವ ಹೊತ್ತಿಗೇ ನಮ್ಮ ದೇಶೋದಾರಕಾಯ್’ ಈ ಗತಿಗೆ ಬಂದದ್ದು ಇತ್ಯಾದಿಯಾಗಿ ಬಂದು ದೊಡ್ಡ ಉಪನ್ಯಾಸವನ್ನು ಕೊಟ್ಟರು. ಇಷ್ಟಾದ ಮೇಲೂ ನಮ್ಮ ಕಷ್ಟ ನಿವಾರಣೆಯಾಗಲಿಲ್ಲ; ನಮ್ಮ ಬಿರಿಕಿತನ ದೂರವಾಗಲಿಲ್ಲ.

‘ಹಾಸುಗೇ ಗೀಸುಗೆ ಹಾಗೇ ಇರಲಿ, ಸಾರ್; ನೀವು ಯಾರೂ ಏನು ಬೇಕಾದರೂ ಮಾಡಿಕೊಳ್ಳಿ, ನಾನಂತರೂ ಮಲಗಿಕೊಳ್ಳುವುದಿಲ್ಲ’ ಎಂದು ವೆಂಕಟೇಶಯ್ಯನವರು ಹೇಳಿದರು.

ಯಜ- ಇನ್ನೇನು ಮಾಡುತ್ತೀರಿ, ಆದರೆ?

ವೆಂ-ಹೀಗೇ ಕೊತುಕೊಂಡೋ ನಿಂತುಕೊಂಡೋ ರಾತ್ರಿ ದಬ್ಬತ್ತೇನೆ.

ರಾಯರು-ನನಗೂ ಹಾಗೇ ತೋರುತ್ತೇ, ಸಾರ್; ದೇವರು ಗೀವರುವಲ್ಲ ಸಾಕು. ಚೇಳಿನ ಕೊಂಡಿಯ

ದರುಶನದಿಂದಲೇ ಮುಕ್ತಿಬಂದಿತು. ಬೆಳಗಾಗುತ್ತಲು ಇಲ್ಲಿಂದ ಹೊರಟು, ಉರಿಗೆ ಹೋಗಿ ಸೇರಿಕೊಳ್ಳೋಣ; ಇಲ್ಲಿರುವದಕ್ಕೆ ನನ್ನ ಕೈಲಿ ಸುತರಾಂ ಆಗುವುದಿಲ್ಲ; ಮಧ್ಯಾಹ್ನ ನೋಡಿದ್ದೇ ಸಾಕು. ಈಗಲೇ ಮೂಟೆ ಕಟ್ಟಿ ಹೊರಡು ಅಂದರೂ ನಾನು ಸಿದ್ಧ.

ಆಗ ಸಮಾರು ನಮ್ಮಲ್ಲಿ ಎಲ್ಲರಿಗೂ, ವಿಶೇಷವಾಗಿ ಐವರಲ್ಲಿ ಮೂವರಿಗೆ, ಅದೇ ಭಾವನೆ-ಬಳಗೆ ಮನಸ್ಸಿನಲ್ಲಿ; ಇದರೆ ‘ಇಷ್ಟ ದೂರ ಬಂದು ಪಂಪಾ ಸರೋವರ, ವಿಟ್ಲಿಲಾಷ್ಮಾಮಿ ಗುಡಿ, ಇವನ್ನು ನೋಡಿಕೊಂಡು ಹೋಗಿದ್ದರೆ ಏನವ್ವು’ ಎಂದು ಮುಂತಾಗಿ ಮಾತು ಬೆಳೆಯಲು, ‘ಬೆಳಗಾಗಲಿ; ಯಾವುದೊಂದೂ ತೀವ್ರಾನ ಮಾಡೋಣ, ಈಗ ಸಮಯ ಚೆನ್ನಾಗಿಲ್ಲ’ ಎಂದು ಎಲ್ಲರೂ ಮನಸ್ಸು ಬಿಗಿಹಿಡಿದು ಪುನಃ ಹಾಗೂ ಹೀಗೂ ಧ್ಯೇಯವಾಡಿ ಮಲಗಿಕೊಂಡೆವು. ಭಯದ ತೀವ್ರತೆ ಕಡಮೆಯಾಗಿ, ಅದು ಮರೆತು ಹೋಗುವಂತೆ ಎನ್ನೇನೋ ಬೇರೆ ಪ್ರಸ್ತಾಪಗಳನ್ನೇತ್ತಿ ಮಾತನಾಡುತ್ತ ಒಬ್ಬೊಬ್ಬರಾಗಿ ನಿದ್ರಾಪಶರಾದೆವು. ನಾನು ಕೋಳಾಲಮ್ಮನಿಗೆ ಹರಿಸಿಕೊಂಡು ನಿಭರಯದಿಂದ ನಿದ್ದೆ ಮಾಡಿದೆ. ಮಧ್ಯಾಹ್ನದ ಸುತ್ತುವಿಕೆಯಿಂದ ಆಯಾಸವಾಗಿದ್ದರಿಂದ ಎಲ್ಲರಿಗೂ ಚೆನ್ನಾಗಿಯೇ ನಿದ್ದೆಹತ್ತಿತ್ತೆಂದು ಹೇಳಬೇಕು. ಪಂಪಾಪತಿಯ ಅನುಗ್ರಹ; ಯಾರಿಗೂ ವಿಷದ ಬಾಲ ಕುಟುಕಲ್ಲಿ!

ಬೆಳಗೆ ಏಳುವ ಹೋತ್ತಿಗೆ ಏಳು ಗಂಟೆಯ ಮೇಲಾಗಿತ್ತು. ರಾತ್ರಿಯೆಲ್ಲ ಬಲವಾಗಿ ಮಳೆ ಬಂದಿದ್ದುದರ ಪ್ರಜ್ಞಯೇ ನಮ್ಮಲ್ಲಿ ಯಾರಿಗೂ ಇಲ್ಲ. ಎದ್ದವರು ಸ್ವಾನಾದಿಗಳನ್ನು ತೀರಿಸಿಕೊಂಡು ಬರೋಣವೆಂದು ನದಿಯ ಕಡೆ ಹೋಗಿ ನೋಡಿದರೆ ನದಿ ಇದಾರು ಅಡಿಗಳಷ್ಟು ಮೇಲೆ ಬಂದಿತ್ತು. ಪ್ರವಾಹ ಇನ್ನೂ ಹೆಚ್ಚಿತ್ತಲೇ, ನದಿಯ ದಡ ಇನ್ನೂ ಕುಸಿದುಬೀಳುತ್ತಲೇ ಇತ್ತು. ಪ್ರವಾಹದ ಜೋರು ಜಾಸ್ತಿಯಾಗಿದ್ದರಿಂದ ಯಾರೂ ಅಲ್ಲಿ ಸ್ವಾನ ಮಾಡದೆ, ದೇವಸ್ಥಾನದ ಒಳಗಳೂ ಬಾವಿಯಲ್ಲಿಯೇ ಸ್ವಾನಾಚಮನಗಳನ್ನು ತೀರಿಸಿಕೊಂಡೆವು. ಆ ನೀರು ಎಷ್ಟು ಸೋಗಸಾಗಿ ಎಷ್ಟು ಪೆರಿತ್ವಾಗಿ ಇತ್ತೋ! ನಮಗೆ ನೀರು ಸೇದುವ ಕಷ್ಟ ತಪ್ಪಲೆಂದು ನಾಲ್ಕು ಇದು ಆಳುದ್ದ ಆಳದ ಬಾವಿ ನಮ್ಮ ಕೈಗೆ ಎಟಕುವಂತೆ ಮೇಲೆ ಬಂದಿತ್ತು. ಹಂಡೆಯಿಂದ ನೀರು ತುಂಬಿಕೊಂಡು ಸ್ವಾನ ಮಾಡುವಂತೆ ನೀರನ್ನು ತುಂಬಿಕೊಂಡು ಸ್ವಾನ ಮಾಡಿದೆವು. ನಮ್ಮ ವಿಷಯದಲ್ಲಿ ನಿರ್ಜೀವ ವಸ್ತುಗಳಿಗೂ ಅಷ್ಟು ಮಮತೆ ಕರುಣೆ!

### ಕೃತಿಕಾರರ ಪರಿಚಯ :



ವಿ.ಸಿ. ಎಂದೇ ಖ್ಯಾತರಾದ ಶ್ರೀ ವಿ.ಸೀತಾರಾಮಯ್ಯನವರು ಱಲೆಂಟ್ ಅಕ್ಷಯ್ಯಬರ್ ಇ ರಂದು ಬೆಂಗಳೂರು ಜಿಲ್ಲೆಯ ಬೂದಿಗರೆ ಗ್ರಾಮದಲ್ಲಿ ಜನಿಸಿದರು. ‘ದೀಪಗಳು’, ‘ನೇಳಲು-ಬೆಳಕು’, ‘ಹೆಚ್ಚಿ ಪಾಡು’ (ಕವನ ಸಂಕಲನ); ‘ಬೆಳದಿಂಗಳು’, ‘ಸೀಕರಣೆ’ (ಲಲಿತ ಪ್ರಬಂಧ); ‘ಆಗ್ರಹ’, ‘ಸೊಹಾಬ್ ರಸ್ತುಮ್ರಾ’, ‘ಪಾಪ ಪುಣ್ಯ’ (ನಾಟಕ); ‘ಅಶ್ವತಾಮನಾ’, ‘ಕವಿ ಕಾವ್ಯ ದೃಷ್ಟಿ’; ‘ಸಾಹಿತ್ಯಾವಲೋಕನ’ (ಸಾಹಿತ್ಯ ವಿಮರ್ಶೆ)–ಇವು ಅವರ ಪ್ರಮುಖ ಕೃತಿಗಳು. ಇವರ ‘ಅರಲು-ಬರಲು’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಲಭಿಸಿದೆ. ಱಲೆಂಟ್ ಅಳಿರಲ್ಲಿ ಕುಮಣಾದಲ್ಲಿ ಜರುಗಿದ ಇಟನೆಯ ಸಾಹಿತ್ಯ ಸಮ್ಮೇಳನಕ್ಕೆ ವಿ.ಸಿ.ಯವರು ಅಧ್ಯಕ್ಷರಾಗಿದ್ದರು.

‘ಪಂಪಾಯಾತ್ರೆ’ ಗದ್ಯಭಾಗವನ್ನು ವಿ.ಸಿ. ಯವರ ‘ಪಂಪಾಯಾತ್ರೆ’ಯವರ ಪ್ರವಾಸ ಕಥನದಿಂದ ಆರಿಸಿ ಕೊಳ್ಳಲಾಗಿದೆ.

## ಪದಗಳ ಅರ್ಥ:

ಅಂಬು-ಬಾಣ;	ಗುಜ್ಜಗೋಲು-ಗಿಡ್ಡಾದ ಕೋಲು, ಮೋಟಾದ
ಅವಿಂಡ-ಇಡಿಯಾದ; ತುಂಡಾಗದ;	ಕೋಲು;
ಆಚಮನ-ಅಂಗ್ಯೆಯಲ್ಲಿ ನೀರನ್ನು ಹಾಕಿಕೊಂಡು ಪಾರಾಯಣ-ಪವಿತ್ರ ಗ್ರಂಥಗಳನ್ನು ಮೊದಲಿನಿಂದ ಮಂತ್ರಪೂರ್ವಕವಾಗಿ ಸೇವಿಸುವುದು;	ಕಡೆಯವರೆಗೆ ಓದುವುದು;
ಕಕ್ಕಾಬಿಕ್ಕಿ-ತಪ್ಪಿಭಾಗಿ;	ಪಿರಕಿತನ-ತರಲೆ, ತುಂಟತನ;
ಕದಲುಮೆದಲು-ಮಗ್ಗಲು ಬದಲಿಸದೆ,	ಬೈರಿಗೆ-ಮರ ಕೊರೆಯುವ ಸಾಧನ;
ಅಲುಗಾಡಾದಂತೆ;	ಸಾನಿಧ್ಯ-ಒಳ್ಳೆಯ ನೆಲೆ, ಆಶ್ರಯಸ್ಥಾನ;
ಕಿಂಕರ್ಫವ್ಯಮೂರ್ಖ-ದಿಕ್ಕತೋಚದ ಸ್ಥಿತಿ;	ಸುತರಾಂ-ಪೂರ್ತಿಯಾಗಿ, ಸರ್ವಧಾ, ಖಂಡಿತವಾಗಿ.

## ಅಭ್ಯಾಸ

- ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಒಂದು ವಾಕ್ಯದಲ್ಲಿ ಉತ್ತರಿಸಿರಿ.
- ಹಂಪೆಯ ಜನರಿಗೆ ಭಯವೇ ಇಲ್ಲವೇನೂ ಎನ್ನುವ ಭಾವನೆ ಯಾತ್ರಾರ್ಥಿಗಳ ಮನಸ್ಸಿಗೆ ಏಕೆ ಬಂದಿತು?
  - ಮೂರ್ತಿಯ ಯಾವ ರೀತಿಯಲ್ಲಿ ಎದ್ದು ನಿಂತನು?
  - ‘ಪಂಪಾಯಾತ್ರೆ’ಯಲ್ಲಿ ನಿರೂಪಕನ ಕಡೆಗೆ ಹರಿದು ಬಂದ ಪ್ರಾಣಿ ಯಾವುದು?
  - ವಿ.ಸೀಯವರು ನಿಭಯಯವಾಗಿ ನಿದ್ರೆ ಮಾಡಲು ಏನು ಮಾಡಿದರು?
  - ನದಿಯಲ್ಲಿ ಯಾರೂ ಸ್ವಾನ ಮಾಡಲಿಲ್ಲ ಏಕೆ?
- ಆ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಎರಡು ಮೂರು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
- ಇಳಿದುಕೊಂಡಿದ್ದ ಮನೆಯಿಂದ ಹೊರಡುವ ಮುನ್ನ ಯಾತ್ರಾರ್ಥಿಗಳು ಹಾವು ಚೇಳುಗಳೇನು ಇಲ್ಲವೆಂದು ಹೇಗೆ ನಿಶ್ಚಯ ಮಾಡಿಕೊಂಡರು?
  - ಚೆನ್ನಯ್ಯನು ಯಾತ್ರಾರ್ಥಿಗಳನ್ನು ಯಾವ ರೀತಿ ಅಪಹಾಸ್ಯ ಮಾಡಿದನು?
  - ನಿಜೀವ ವಸ್ತುಗಳಿಗೂ ಮಮತೆ, ಕರುಣೆಯಿದೆ ಎಂಬ ಭಾವನೆ ವಿ.ಸೀಯವರ ಮನಸ್ಸಿಗೆ ಬಂದ ಸನ್ನಿವೇಶವನ್ನು ವಿವರಿಸಿರಿ.
- ಇ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಏಳು ಎಂಟು ವಾಕ್ಯಗಳಲ್ಲಿ ಉತ್ತರ ಬರೆಯಿರಿ.
- ಯಾತ್ರಾರ್ಥಿಗಳು ದೇವಾಲಯದ ಒಳಮಂಟಪದಲ್ಲಿ ಮಲಗುವ ಮುನ್ನ ಮಾಡಿಕೊಂಡ ಸಿದ್ಧತೆಗಳನ್ನು ಕುರಿತು ಬರೆಯಿರಿ.
  - ಮೂರ್ತಿಯವರು ಸಹ ಯಾತ್ರಾರ್ಥಿಗಳನ್ನು ಎಬ್ಬಿಸಿದ ಸನ್ನಿವೇಶವನ್ನು ಕುರಿತು ಬರೆಯಿರಿ.

ಈ) ಕೆಳಗಿನ ಸನ್ನೌಪದಿಕವನ್ನು ಸ್ವಾರಸ್ಯಸಹಿತ ವಿವರಿಸಿರಿ.

೧. “ಪಂಪಪ್ಪನ್ನು ನಂಬಿ ನಿದ್ದೆ ಹೋಗಿ”
೨. “ಮೃಯೆಲ್ಲ ತಣ್ಣಾದಂತಾಯಿತು”
೩. “ಬೇಡಿ ಸಾರ್, ಸ್ವಲ್ಪ ತಾಳಿ, ಏನೊ-ಹೇಗೊ”
೪. “ಎಲ್ಲರೂ ಸರಿಯೆ ಬಿಡಿ, ಅಸಹಾಯ ಶೂರರು”
೫. “ತೀಮಾರ್ಕನ ಮಾಡೋಣ, ಈಗ ಸಮಯ ಚೆನ್ನಾಗಿಲ್ಲ”

#### ಭಾಷಾಭಾಷೆ

ಅ) ಕೆಳಗಿನ ಪದಗಳಲ್ಲಿರುವ ವಿಭಕ್ತಿ ಪ್ರಶ್ನೆಯವನ್ನು ಗುರುತಿಸಿ, ಪ್ರಶ್ನೆಯದ ಹೆಸರನ್ನು ಬರೆಯಿರಿ.

ಪುಣಿಸ್ಥಳದಲ್ಲಿ, ಕಾಮಲಾಪುರದ, ಚೆನ್ನಯ್ಯನು, ವಿರೂಪಾಕ್ಷೇಶ್ವರನ, ಸಂಭ್ರಮಾನನ್ನು, ಒಳಮಂಟಪಕ್ಕೆ, ಮನೆಯಿಂದ.

ಆ) ಕೆಳಗಿನ ಪದಗಳನ್ನು ಶೂಡಿಸಿ ಬರೆಯಿರಿ.

ಗತಿ+ಎನು, ಧೈಯ+ಅನ್ನು, ದೀಪ+ಇದೆ, ಒತ್ತು+ಒತ್ತಾಗಿ, ದೇಶ+ಲಂಡಾರ, ಇತಿ+ಆದಿ,  
ಸ್ವಾನ+ಆಚಮನ.

ಇ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

ಭಯ, ಜೀವ, ಆಯಾಸ, ಮುಣ್ಣ.

ಈ) ಕೆಳಗಿನ ಕೊಟ್ಟಿರುವ ದ್ವಿರುಕ್ತಿ, ನುಡಿಗಟ್ಟಿ, ಜೋಡುನುಡಿಗಳನ್ನು ವಿಂಗಡಿಸಿ ಬರೆಯಿರಿ.

ಬೈರಿಗೆ ಹಿಡಿದಂತಾಗು, ಬಚ್ಚೆಬಟ್ಟೆ, ಒಂದೊಂದು, ಮುಕಮುಕ, ಒತ್ತೊತ್ತು, ನಡುನಡುವೆ, ಕಕ್ಕಾಬಿಕ್ಕಿಯಾಗು, ಮುಲಮುಲ.

#### ಭಾಷಾ ಚಟುವಟಿಕೆ

- ಅ) ನೀವು ನೋಡಿದ ಐಹಾಸಿಕ ಸ್ಥಳದ ವಿಶೇಷತೆಯನ್ನು ಕುರಿತು ಬರೆಯಿರಿ.
- ಆ) ನೀವು ಕೈಗೊಂಡ ಪ್ರವಾಸದ ಅನುಭವವನ್ನು ಪ್ರಬಂಧದ ರೂಪದಲ್ಲಿ ಬರೆಯಿರಿ.
- ಇ) ಹಂಪೆಯ ಶೀಲ್ಪ ಮತ್ತು ಚಿತ್ರಗಳನ್ನು ಸಂಗ್ರಹಿಸಿ ಒಂದು ಆಲ್ಟಂ ತಯಾರಿಸಿರಿ.
- ಈ) ಪಂಪಾಯಾತ್ರೆ ಗಡ್ಡಭಾಗವನ್ನು ನಾಟಕರೂಪದಲ್ಲಿ ಅಭಿನಯಿಸಿರಿ.

ವ್ಯಾಕರಣ

ಭಾಗ 'ಅ'

### ಅನುಕರಣಾವ್ಯಯಗಳು

ನಾಮಪದ ಕ್ರಿಯಾಪದಗಳಂತೆ ಲಿಂಗ, ವಚನ, ವಿಭಕ್ತಿಗಳಿಂದ ರೂಪಭೇದವನ್ನು ಹೊಂದದೆ, ಏಕರೂಪವಾಗಿರುವ ಶಬ್ದಗಳೇ ಅವ್ಯಯಗಳು. ಅವ್ಯಯದಲ್ಲಿ ಅನೇಕ ವಿಧಗಳಿವೆ. ಅವುಗಳಲ್ಲಿ ಅನುಕರಣಾವ್ಯಯವೂ ಒಂದು.

ಅನುಕರಣಾವ್ಯಯಗಳು: ಅರ್ಥವಿಲ್ಲದ ದ್ವಾನಿವಿಶೇಷಣಗಳನ್ನು ತಾನು ಕೇಳಿದಂತೆ ಪುನಃ ಅನುಕರಣಾ ಮಾಡಿ ಹೇಳುವ ಶಬ್ದಗಳಲ್ಲಿ ಅನುಕರಣಾವ್ಯಯಗಳನಿಸುವುವು.

ಉದಾಹರಣೆಗೆ: ನೀರು ದಬದಬ ಬಿಡ್ಡಿತು. ಪಟಪಟ ಮಳೆ ಸುರಿಯಿತು.

ಇಲ್ಲಿ 'ದಬದಬ ಪಟಪಟ' ಇವು ಅನುಕರಣಾವ್ಯಯಗಳು. ಇದರಂತೆ ಜಟಜಟ, ಕರಕರ, ಚುರುಚುರು, ಸಿಮಿಸಿಮಿ, ಧಗಧಗ, ತಟತಟ, ರೊಯ್ಯನೆ, ಸುಯ್ಯನೆ, ಧಿಗಿಲನೆ, ಭೋರನೆ, ಗುಳುಗುಳು, ಗುಡುಗುಡು, ದಡದಡ ಮುಂತಾದವು.

### ಗಾದೆಮಾತಿನ ವಿಸ್ತರಣೆ

'ಗಾದೆ ವೇದಕ್ಕೆ ಸಮಾನ' ಎಂಬ ಮಾತಿದೆ. 'ವೇದ ಸುಳಾಧರೂ ಗಾದೆ ಸುಳಾಗದು' ಎಂಬ ಗಾದೆಯೂ ಇದೆ. ಈ ಮಾತುಗಳು ಗಾದೆಗಳ ಮಹತ್ವವನ್ನು ತಿಳಿಸುತ್ತವೆ. ಇವು ಬದುಕಿಗೊಂದು ಉರುಗೋಲು, ದಾರಿದೀಪವಾಗಿ ಬೆಳಗಿವೆ.

ಪ್ರಾಚೀನ ಕಾಲದಿಂದಲೂ ಮಾನವನು ತನ್ನ ಮತ್ತು ಇತರರ ಬದುಕಿನಲ್ಲಿ ಕಂಡುಂಡ ನೋವು-ನಲಿವುಗಳ, ಸುಖಿದ್ಯಾಳಿಗಳ ಅನುಭವಗಳನ್ನು ಸೂತ್ರರೂಪದಲ್ಲಿ ಹೇಳಿರುವ ಮಾತುಗಳೇ ಗಾದೆಗಳು. ಗಾದೆ ಮಾತುಗಳಿಗೆ ಭಾಷಾನಿರ್ಬಂಧವಿಲ್ಲ. ಎಲ್ಲ ಭಾಷೆಗಳಲ್ಲಿ ಗಾದೆಗಳು ರೂಪಿಯಲ್ಲಿವೆ.

ಗಾದೆಯನ್ನು ವಿಸ್ತರಿಸುವ ಅಭ್ಯಾಸದಿಂದ ಭಾಷಾ ಪ್ರಾಧಿಕೆಯ ಬೆಳೆಯತ್ತದೆ. ಹೀಗೆ ವಿಸ್ತರಿಸುವಾಗ ಕೆಲವು ಅಂಶಗಳನ್ನು ನೆನಟಿನಲ್ಲಿಟ್ಟುಕೊಳ್ಳುವುದು ಒಳ್ಳೆಯದು.

- ಗಾದೆಮಾತಿನ ಮೇಲು ನೋಟಕ್ಕೆ ಕಾಣುವ ಅರ್ಥವಿವರಣೆ.
- ಗಾದೆ ಹೇಳಬಯಸುವ ದ್ವಾನಿಯ ವಿವರಣೆ.
- ಗಾದೆ ಮಾತಿನ ಅರ್ಥವನ್ನು ಸ್ಪಷ್ಟಪಡಿಸುವ ಉದಾಹರಣೆಗಳೊಂದಿಗೆ ವಿಶೇಷಣೆ.
- ಇದೇ ಗಾದೆಮಾತಿನ ಅರ್ಥವನ್ನು ಸ್ಫುರಿಸುವ ಇತರ ಗಾದೆಗಳ(ಸಿಗುವುದಾದರೆ) ಪ್ರಸ್ತಾಪ.
- ಗಾದೆ ಒಟ್ಟಾರೆಯಾಗಿ ಹೇಳುವ ನೀತಿ.

## ಉದಾಹರಣೆಗಳು ಕವ್ಯದಲ್ಲಿ ಹಾಲು ಕಷ್ಟಗಳನ್ನು ವರ್ಣಿಸಿ ಹೇಳಿರಿ.

ಹಾಲನ್ನು ಕೊಡುವ ಪ್ರಾರ್ಥಿ ಹನು. ಅದು ಯಾವುದೇ ಬಣ್ಣದ್ವಾಗಿದ್ದರೂ ನೀಡುವ ಹಾಲು ಬಿಳಿಯಾಗಿಯೇ ಇರುತ್ತದೆ. ಅದರ ವಿಧ ವಿಧ ಬಣ್ಣದಂತೆ ಹಾಲಿನ ಬಣ್ಣ ಇರುವುದಿಲ್ಲ. ಹಾಗೆಯೇ ಬಬ್ಬಿ ವ್ಯಕ್ತಿಯ ಗುಣಸ್ವಭಾವಗಳು ಅವನು ಧರಿಸುವ ಬಚ್ಚಿರೆಯಿಂದಾಗಲೀ, ತೊಡುವ ತೊಡುಗೆಗಳಿಂದಾಗಲೀ, ವಾಸಿಸುವ ಮನೆಯಿಂದಾಗಲೀ ಶಿಳಿಯುವುದಿಲ್ಲ. ಉತ್ತಮರು ಹೇಗೇ ಇದ್ದರೂ ಅವರ ಯೋಚನೆಗಳು, ಮನಸ್ಸು, ಕಾರ್ಯಗಳು ಒಳ್ಳೆಯದೇ ಆಗಿರುತ್ತವೆ. ಕಬ್ಬಿ ದೊಂಕಾದರೂ ಸಿಹಿ ದೊಂಕಾಗಿರುವುದಿಲ್ಲ. ಅರಮನೆಯಲ್ಲಿ ಮತ್ತು ಗುಡಿಸಿಲಿನಲ್ಲಿ ಬೆಳಗುವ ದೀಪ ಒಂದೇ ತೆರನಾದ ಬೆಳಕನ್ನು ಕೊಡುತ್ತದೆ. ಅದಕ್ಕಾಗಿ ಮಾನವನ ಒಳ್ಳೆಯ ಗುಣಗಳು ವೇಷಭಾಷಣಗಳಿಂದಾಗಲೀ ಜಾತಿಮತದಿಂದಾಗಲೀ ದೇಶ ಭಾಷೆಗಳಿಂದಾಗಲೀ ವಿಕಾರವಾಗುವುದಿಲ್ಲ. ಆಕ್ಷಣೆ ಬಣ್ಣದಲ್ಲಿ ಕಪ್ಪಿದ್ದರೂ ನೀಡುವ ಹಾಲು ಬಿಳಿಯಾಗಿಯೇ ಇರುವಂತೆ ಉತ್ತಮರ ಬದುಕನ್ನು ಅವರ ಹೊರ ನೋಟದ ಮೇಲೆ ಅಳೆಯುವಂತಹುದಲ್ಲ.

### ಭಾಗ ‘ಆ’

ಅ) ಕೆಳಗೆ ಖಾಲಿ ಇರುವ ಸ್ಥಳಗಳನ್ನು ಅನುಕರಣಾವ್ಯಯ ಪದಗಳಿಂದ ತುಂಬಿ ಹೇಳಿರಿ.

ಉದಾ: ಜೋರಾಗಿ ಗಾಳಿ ಬೀಸಿದಾಗ ಮರದಿಂದ ಹಣ್ಣಗಳು ತಪತಪನೆ ಬಿದ್ದುಬಿಟ್ಟವು.

೧. ರೈಲು ..... ಓಡಿತು.
೨. ಬೆಂಕ ..... ಉರಿಯಿತು.
೩. ಗಾಜು ..... ಹೊಳೆಯುತ್ತದೆ.
೪. ಕಣ್ಣಿನಿಂದ ನೀರು ..... ಹರಿಯಿತು.
೫. ಗಾಡಿ ..... ಚಲಿಸಿತು.

ಆ) ಇಲ್ಲಿ ಕೆಲವು ಅಪೂರ್ಣ ಗಾದೆಗಳನ್ನು ಕೊಡಲಾಗಿದೆ. ಅವುಗಳನ್ನು ಪೂರ್ಣಗೊಳಿಸಿ ಹೇಳಿರಿ.

೧. ಹಾಸಿಗೆ ಇದ್ದಮ್ಮೆ .....
೨. ಕೈ ಕೆಸರಾದರೆ .....
೩. ಅಕ್ಕಿ ಮೇಲೆ ..... ನೆಂಟರ ಮೇಲೆ .....
೪. ಹಣದ ಗಂಟೆದ್ದರೆ ..... ನಂಟರು

ಇ) ನೀವು ಕೇಳಿರುವ ಯಾವುದಾದರು ಐದು ಗಾದೆಗಳನ್ನು ಬರೆಯಿರಿ.

ದೇಶ ಸುತ್ತಿ ನೋಡು; ಕೋಶ ಓದಿನೋಡು

\*\*\*\*\*

## ರಜೀ. ಅಜ್ಞಿಯ ತೋಟ

- ಕೆ.ಸಿ. ಶಶಿಧರ

**ಪ್ರವೇಶ:** ನಮ್ಮುದು ಕೃಷಿ ಪ್ರಥಾನ ಸಮಾಜ. ನಮಗೆ ಆಹಾರ ಕೊಡುವುದು ಕೃಷಿ. ಕೃಷಿ ನಿರಂತರವಾಗಿರಲು ನಮ್ಮ ಪರಿಸರದಲ್ಲಿ ರೈತನಿಗೆ ನೆರವಾಗುವ ಹುಳ-ಹುಪ್ಪಟೆ, ಸಾವಯವ ವಸ್ತು ಇತ್ಯಾದಿ ಅರಿತು ಕೃಷಿಮಾಡಬೇಕು. ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ ಹೆಚ್ಚು ಹೆಚ್ಚು ನೈಸ್‌ಗಿರ್ಕ ಗೊಬ್ಬರವನ್ನು ಉತ್ಪಾದಿಸಿ ಬಳಸಿಕೊಳ್ಳುವುದರಿಂದ ಆರೋಗ್ಯಕರವಾದ ಆಹಾರವನ್ನು ಬೆಳೆಯಬಹುದು ಎಂಬುದೇ ಈ ಪಾಠದ ಸಾರ.

**ಮಕ್ಕಳು :** ಅಜ್ಞಿ.. ಅಜ್ಞಿ.. ನೀ ತೋಟದಲ್ಲಿ ಇದ್ದೀಯಾ.. ನಾವು ಮನೆಯೆಲ್ಲಾ ಹುಡುಕಿ ಬಂದ್ದಿ

**ಅಜ್ಞಿ :** ಓ ಉರಿಂದ ಬಂದ ಕೂಡ್ಲೆ ತೋಟಕ್ಕೆ ಬಂದ್ರಾ, ನಾನೇ ಮನೆಗೆ ಬತ್ತಿದ್ದೆ. ರಜಾ ಬಂತು ಅಂತ ಈ ಅಜ್ಞಿಯ ನೆನಪಾಯ್ತಾ.

**ಮಕ್ಕಳು :** ಹಾಗೇನಿಲ್ಲ, ನಿಮ್ಮ ನೆನಪು ಯಾವಾಗಲೂ ಆಗ್ತಾ ಇರುತ್ತೆ. ಬನ್ನಿ ಅಜ್ಞಿ... ಮನೆಗೆ ಹೋಗೋಣ (ಅಜ್ಞಿ ಮಕ್ಕಳ ಕೈಹಿಡಿದು ನಡೆಯುತ್ತಿರುವಾಗ) ಅಜ್ಞಿ... ತೋಟದಲ್ಲಿ ಕಾಲಿಟ್ಟರೆ ಬ್ರೈಡ್ ಮೇಲೆ ಕಾಲಿಟ್ಟ ಹಾಗೆ ಆಗುತ್ತೆ.. ಆದ್ದೆ ನಮ್ಮ ಶಾಲಾ ಮೈದಾನ ಗಟ್ಟಿ ಇರುತ್ತೆ ಯಾಕೆ?

**ಅಜ್ಞಿ :** ನಮ್ಮ ತೋಟ ಸಾವಯವ ತೋಟ.

**ಮಕ್ಕಳು :** ಅಂದ್ರೆ....

**ಅಜ್ಞಿ :** ಸಾವಯವ ವಸ್ತು ಜಾಸ್ತಿ ಇದ್ದರೆ ಮಣ್ಣ ಮುದುವಾಗಿರುತ್ತೆ.

**ಮಕ್ಕಳು :** ಸಾವಯವ ವಸ್ತು ಅಂದ್ರೇನಜ್ಞಿ?

**ಅಜ್ಞಿ :** ನಮ್ಮ ಪರಿಸರದಲ್ಲಿ ಸಿಗುವ ಗಿಡಮರಗಳ ಎಲೆ, ಸೊಪ್ಪು ಬೆಳೆಯುಳಿಕೆ, ಸಗಣಿ, ಗಂಜಲ, ಪ್ರಾಣಿಗಳ ತಾಪ್ಯಿ ಇತ್ಯಾದಿ ಬೆರೆತಾಗ ಮಣ್ಣ ಮುದುವಾಗುತ್ತದೆ. ಇದರಿಂದ ಗಿಡ ಮರಗಳಿಗೆ ಉತ್ತಮ ಪೂರ್ಣಕಾಂಶ ದೊರೆಯುತ್ತದೆ. ಇಂಥಹ ಮಣ್ಣ, ಮಳೆನೀರು ಭೂಮಿಯಲ್ಲಿ ಇಂಗಲು ಸಹಕಾರಿ.

**ಮಕ್ಕಳು :** (ಕಿಟಕಿನೆ ಚೀರುತ್ತಾ) ಅಜ್ಞಿ! ಇಲ್ಲಿ ನೋಡು ಪುಟಾಣಿ ಹಾವು!!

**ಅಜ್ಞಿ :** ಎಲ್ಲಿ! ಅಯ್ದೋ ಮಕ್ಕಳಾ ಅದು ಹಾವಲ್ಲಿ ರೈತನ ಮೀತು ಅಂತ ನೀವು ಕೇಳಿಲ್ಲಾ? ಎರೆಹುಳು.. ಈ ಎರೆಹುಳು ಸಾವಯವ ವಸ್ತುಗಳನ್ನು ತಿಂದು ಹಿಕ್ಕೆ ಹಾಕುತ್ತದೆ. ಇದರ ಹಿಕ್ಕೆಯೇ ಎರೆ ಗೊಬ್ಬರ. ಎರೆಗೊಬ್ಬರ ಬೆಳೆಗಳು ಬೆಳೆಯಲು ಉತ್ತಮ ಪೂರ್ಣಕಾಂಶ ಒದಗಿಸುತ್ತೆ.

**ಮಕ್ಕಳು :** ಅಜ್ಞಿ... ನಿಂಗೆ ಈ ವಿಷಯ ಎಲ್ಲಾ ಹೇಗೆ ಗೊತ್ತಾಯ್ತು?

ಅಜ್ಞ : ಕಳೆದ ವರ್ಷ ಹಾಸನದಲ್ಲಿರುವ ಕೃಷಿವಿಜ್ಞಾನ ಕೇಂದ್ರಕ್ಕೆ ಹೋಗಿದ್ದೆ. ಅಲ್ಲಿ ನಮಗೆ ಎರೆಹುಳು ಸಾಕಣೆ, ಎರೆಗೊಬ್ಬರ ತಯಾರಿಕೆ ಮತ್ತು ಅದನ್ನು ಬಳಸುವ ಬಗ್ಗೆ ತಿಳಿಸಿದರು. ಶಿವಮೊಗ್ಗ ತಾಲ್ಲೂಕಿನ ದುಮ್ಬಿಳಿ ಗ್ರಾಮದ ಶಿವಮ್ಮೆ ಎಂಬ ಹೆಂಗಸು ಬೆಳೆಸಿರುವ ತೋಟವನ್ನು ನೋಡಲು ನಾವು ಅನೇಕರು ಹೋಗಿದ್ದೇವು. ಅಬ್ಬಾ! ಆ ಮಹಿಳೆ ಎಷ್ಟೂಂದು ಎರೆಗೊಬ್ಬರ ತಯಾರಿಸಿದಾರೆ ಗೊತ್ತಾ?

ಮತ್ತು : ಅವರು ತುಂಬಾ ಓದಿದ್ದಾರಾ ಅಜ್ಞೇ?

ಅಜ್ಞ : ಅವರು ಮೂರನೆ ತರಗತಿವರೆಗೆ ಓದಿದ್ದಾರೆ. ಆದರೆ ಅವರ ಸಾಧನೆ ತುಂಬಾ ದೊಡ್ಡದು. ಅವರಿಗೆ ಕೃಷಿ ಪಂಡಿತ ಪ್ರಶಸ್ತಿ ದೊರಕಿದೆ.

ಮತ್ತು : ಅಜ್ಞ ನೀವೂ ಎರೆಹುಳು ಸಾಕಿದ್ದಿರಾ? ನಮಗೆ ತೋರಿಸಿ.

ಅಜ್ಞ : ಹೌದು, ಬನ್ನಿರಿ, (ಎರೆಹುಳು ಸಾಕುವ ತೋಟಗೆ ಕೃಷಾಕಿ ಬೋಗಸೆ ತುಂಬಾ ಎರೆಹುಳು ತೆಗೆದು ಮತ್ತು ಕೈಗೆ ಹಾಕುವರು, ಮತ್ತು ಚೀರುವರು) ಭಯಬೇಡ, ಇವು ನಮ್ಮ ಮಿತ್ರರಂತೆ, ನಮಗೇನೂ ಹಾನಿ ಮಾಡುವುದಿಲ್ಲ. ಸಾವಯವ ಕೃಷಿಗೆ ಇವು ಅತಿ ಅಗತ್ಯ. ನೋಡಿ ಇಲ್ಲ, ಪುಟ್ಟ ಗಂಗೆ ಬಂದಳಲ್ಲ! (ಕರುವಿನ ಕಡೆ ಕೈಮಾಡಿ ತೋರಿಸಿ) ಇವಳೂ ನಮ್ಮ ಸಾವಯವ ತೋಟಕ್ಕೆ ಸಹಾಯ ಮಾಡ್ತಾಳೆ. ಹಸು, ಕರು, ಎಮ್ಮೆಗಳು ನಮಗೆ ಸಗಣಿ, ಗಂಜಲ ಕೊಟ್ಟಿ ತೋಟದ ಘಲವತ್ತತೆ ಹೆಚ್ಚಿಸುತ್ತವೆ.




ಮತ್ತು : ಅಜ್ಞ, ಇಲ್ಲೋಡಿ, ಈ ಹುಳು ತೋಗರಿ ಕಾಯಿ ತಿಂತಾ ಇದೆ.

ಅಜ್ಞ : ಪರವಾಗಿಲ್ಲ. ಅದು ಕಾಯಿಕೊರಕ. ಒಂದೋ ಎರಡೋ ಕೇಟ ಬಂದು ತಿಂದ್ರೆ ನಷ್ಟ ಇಲ್ಲ. ಹುಳುಗಳು ಹೆಚ್ಚಾದರೆ ಮಾತ್ರ ನಿಯಂತ್ರಿಸಬೇಕು.

- ಮಕ್ಕಳು : ತುಂಬಾ ಹುಳುಗಳು ಹೀಗೆ ಬಂದು ಬಿಟ್ಟೆ ಏನು ಮಾಡೋದು ಅಜ್ಞಿ?
- ಅಜ್ಞಿ : ಕೆಲವರು ಜೊಡಿ ಹಾಕಿಬಿಡ್ತಾರೆ, ಜೊಡಿ ಹಾಕೋ ಮೊದ್ದು ಅದನ್ನು ಬಳಸ್ತೇ ಇರೋಕೆ ಸಾಧ್ಯಾನಾ ನೋಡಬೇಕು. ಏಕೆಂದರೆ ತೊಗರಿ ನಾವು ತಿನ್ನುವ ಆಹಾರ ಅಲ್ಲವೇ?
- ಮಕ್ಕಳು : ಹಾಗಿದ್ದರೆ ಏನು ಮಾಡಬೇಕು?
- ಅಜ್ಞಿ : ಕಾಯಿಕೋರಕ ತೊಂದರೆ ಹೊಡುವ ಶತ್ರುಕೀಟವಾದರೆ ಅದನ್ನು ತಿಂದು ಬದುಕಿ ನಮಗೆ ಸಹಾಯ ಮಾಡುವ ಮಿತ್ರ ಕೀಟಗಳೂ ಇರುತ್ತವೆ. ಅವುಗಳನ್ನು ಗುರುತಿಸಿ ಬೆಳೆಸಬೇಕು. ಆಗ ಶತ್ರು ಕೀಟಗಳ ಹಾವಳಿ ಕಡಿಮೆಯಾಗುತ್ತದೆ. ಶೀತ ಆದಾಗ ನಾವೇನು ಮಾಡುತ್ತೇವೆ ಹೇಳಿ ನೋಡೋಣ
- ಮಕ್ಕಳು : ಅಜ್ಞಿ, ಕಷಾಯ ಕುಡಿಯುತ್ತೇವೆ.
- ಅಜ್ಞಿ : ಹಾಗೆಯೇ ನಾವು ಗಿಡಮರಗಳಿಗೆ ರೋಗ ಬಂದಾಗ ಮತ್ತು ಕೀಟಗಳು ಧಾಳಿಮಾಡಿದಾಗ ನಮ್ಮ ಪರಿಸರದಲ್ಲಿ ಸಿಗುವ ಬೇವು, ತಂಬಾಕು, ಹೊಂಗೆ, ಹಿಪ್ಪೆ, ಸೀತಾಫಲ, ಬೆಳ್ಳುಳ್ಳಿ, ಬಜೆ, ಅರಿಶಿಳ ಇತ್ಯಾದಿಗಳಿಂದ ಕಷಾಯ ತಯಾರಿಸಿ ಸಿಂಪಡಿಸಿದ್ದೆ ರೋಗ ಮತ್ತು ಕೀಟಗಳನ್ನು ನಿಯಂತ್ರಿಸಬಹುದು. ಹೀಗೆ ಆಹಾರ ಬೆಳೆ ಬೆಳೆಯಲು ರಾಸಾಯನಿಕ ಬಳಸದೆ, ಪ್ರಕೃತಿಯಲ್ಲೇ ದೂರೆಯುವ ವಸ್ತು ಬಳಸಿ ಪರಿಸರಕ್ಕೆ ಮತ್ತು ನಮಗೆ ಒಳ್ಳೆಯದಾದ ಬೆಳೆ ಬೆಳೆಯೋದೇ ಈ ಅಜ್ಞಿಯ ಕೆಲಸ.
- ಮಕ್ಕಳು : (ಅಲ್ಲೇ ಇದ್ದ ಪೇರಳೆ ಹೆಣ್ಣು ಕಿಟ್ಟು ತಿಂದು) ಹೀಗೆ ಹೆಣ್ಣು ಕಿಟ್ಟು ತಿನ್ನುವುದು ನಮ್ಮ ಕೆಲಸ
- ಅಜ್ಞಿ : ತಿನ್ನೋದೇ ಅಲ್ಲ, ನೀವು ಮುಂದೆ ಹೀಗೆ ಸಾವಯವದ ಬೆಳೆ ಬೆಳೆದರೆ ಪರಿಸರ ಉಳಿಸಬಹುದು. ಪರಿಸರವನ್ನು ನೀವು ಅದೆಷ್ಟು ಪ್ರೀತಿಸುತ್ತೀರ ಅಂತ ತೋರಿಸಬಹುದು.
- ಮಕ್ಕಳು : ಅಜ್ಞಿ ಅಜ್ಞಿ ಆಯ್ದು ಅಜ್ಞಿ  
ತುಂಬಾ ಜಾ..ಣ ನೀನಜ್ಞಿ  
ಮನೆಗೆ ಹೋಗೋಣ ನಡೆಯಜ್ಞಿ.

### ಕೃತಿಕಾರರ ಪರಿಚಯ :



ಕ. ಸಿ. ಶರಥರ ಅವರು ಇಟ್ಟಿಲಿರ ಜುಲ್ಯೆ ರಾಜೀವ್ ರಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಜನಿಸಿದರು. ಇವರು ‘ಸಮಗ್ರ ಜಲಾನಯನ ಅಭಿವೃದ್ಧಿ’, ‘ಕುಷ್ಣಿ ಬೇಸಾಯ’, ‘ಹನಿ ನೀರಾವರಿ’ ಮುಂತಾದ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವರು ಈಗ ಶಿವಮೊಗ್ಗದ ಕೃಷಿ ಮಹಾವಿದ್ಯಾಲಯದಲ್ಲಿ ಕೃಷಿ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿ ಕೆಲಸಮಾಡುತ್ತಿದ್ದಾರೆ.

## ಪದಗಳ ಅರ್ಥ:

- ಇಂಗು – ಬತ್ತು;  
 ಕಳಿತು – ಪಕ್ಷವಾದ, ತೀರಾ ಹಣ್ಣಾದ;  
 ಕಾಯಿಕೊರಕ–ಕಾಯಿ ರಂದ್ರಮಾಡುವ ಮಳು; ಬೆಳೆಯುಳಿಕೆ–ಕಟ್ಟಾವಾದ ನಂತರ ಉಳಿಯುವ ಕೂಳೆ.

## ಟಿಪ್ಪಣಿ:

ಕೃಷಿಪಂಡಿತ ಪ್ರಶ್ನೆ – ಕೃಷಿಯಲ್ಲಿ ಮಹತ್ತರ ಸಾಧನೆ ಮಾಡಿದವರಿಗೆ ರಾಜ್ಯ ಸರ್ಕಾರ ನೀಡುವ ಪ್ರಶ್ನೆ.

## ಅಭ್ಯಾಸ

- ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದು ವಾಕ್ಯದಲ್ಲಿ ಉತ್ತರಿಸಿರಿ.
- ಸಾವಯವ ತೋಟದಲ್ಲಿ ಕಾಲಿಟ್ಟರೆ ಬ್ರೈಡ್ ಮೇಲೆ ಕಾಲಿಟ್ಟ ಹಾಗಾಗುತ್ತದೆ ಏಕೆ?
  - ಸಾವಯವ ವಸ್ತು ಎಂದರೇನು?
  - ದುಮ್ಮಳಿ ಗಾಮದ ಶಿವಮ್ಮನ ಸಾಧನೆಯೇನು?
  - ಪ್ರಾಣಿಗಳು ತೋಟದ ಫಲವತ್ತತೆಯನ್ನ ಹೇಗೆ ಹೆಚ್ಚೆಸುತ್ತವೆ?
  - ಬೆಳೆಗಳಿಗೆ ಜೈಷಧಿಗಳನ್ನು ಬಳಸದೆ ಇರಲು ಸಾಧ್ಯವೇ ಎಂದು ಮೊದಲು ಯೋಜಿಸಬೇಕು ಏಕೆ?
  - ಮಿಶ್ರಕೇಟಗಳು ರೈತರಿಗೆ ಹೇಗೆ ಸಹಾಯಕವಾಗಿವೆ?
- ಆ) ಕೆಳಗೆ ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.
- ಸಾವಯವ ವಸ್ತುಗಳಿಂದಾಗುವ ಉಪಯೋಗಗಳೇನು?
  - ಎರೆಹುಳುವನ್ನು ರೈತನ ಮಿಶ್ರ ಎಂದು ಏಕೆ ಕರೆಯುತ್ತಾರೆ?
  - ಪರಿಸರದಲ್ಲಿ ದೊರೆಯವ ವಸ್ತುಗಳನ್ನೇ ಬಳಸಿ ಒಳ್ಳೆಯ ಬೆಳೆಯನ್ನು ಬೆಳೆಯುವುದು ಹೇಗೆ?

## ಭಾಷಾಭ್ಯಾಸ

- ಅ) ಕೆಳಗಿನ ಪದಗಳನ್ನು ಮಾಡರಿಯಂತೆ ಬಿಡಿಸಿ ಬರೆದು ವಿಭಕ್ತಿ ಪ್ರತ್ಯೇಯದ ಹೆಸರನ್ನು ತಿಳಿಸಿರಿ.
- ತೋಟದಲ್ಲಿ–ತೋಟ+ಅಲ್ಲಿ–ಸಪ್ತಮಿ ವಿಭಕ್ತಿ  
 ಉರಿನಿಂದ, ಮರದಲ್ಲಿ, ವಸ್ತುಗಳನ್ನು, ರೈತನ, ತೋಟವನ್ನು, ಮಳುವು, ತೋಟಕ್ಕೆ, ಜೈಷಧಿಯನ್ನು.
- ಆ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.
- ಮೋಷಕಾಂಶ, ಹಾವಲ್ಲಿ, ಕಡಿಮೆಯಾಗು, ಇತ್ಯಾದಿ, ನಾವೇನು, ಪ್ರಕೃತಿಯಲ್ಲಿ.

## ಭಾಷಾ ಚರ್ಚುವಟಿಕೆ

- ಅ) ರಹಿಂಮು, ಸೋಮಣಿ ಮತ್ತು ಡೇವಿಡ್ ಎಂಬ ಮೂವರು ರೈತರು ಈ ಸಲದ ಬೆಳೆಯಿಂದ ಖುಸಿಯಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಅವರ ನಡುವಿನ ಸಂಭಾಷಣೆ ಬರೆಯಿರಿ.





- ಅ) ದೊಡ್ಡರಂಗೇಗೌಡರ ಈ ಕವನವನ್ನು ತರಗತಿಯಲ್ಲಿ ಗಟ್ಟಿಯಾಗಿ ಓದಿ,  
ಉಳುವೋನೆ ಲೋಕಕ್ಕೆ ಬೇಕಾದ ಗಳಿಯ  
ಹಳ್ಳಿಗೂ ದಿಲ್ಲಿಗೂ ಕೊಡ್ಡಾನೆ ಬೆಳೆಯ  
ಭೂತಾಯ ಒಂಟಿ ಈ ನೇಗಿಲ ನಂಟ  
ಇವನಿಂದ್ಲೇ ಅಳಿಯೋದು ಹಸಿವಿನಾ ಸಂಕಟ॥

ಇ) ‘ರೈತ’ ಸಂಬಂಧಿ ಕವನಗಳನ್ನು ಸಂಗ್ರಹಿಸಿರಿ.

ಈ) ಕೆಳಗೆ ಕೊಟ್ಟಿರುವ ಚಿತ್ರಗಳು ಕೆಲವು ಪಡೆನುಡಿ / ಗಾದೆಗಳನ್ನು ಸೂಚಿಸುತ್ತವೆ. ಪ್ರತೀ ಚಿತ್ರ  
ಸೂಚಿಸುವ ಪಡೆನುಡಿ / ಗಾದೆಯನ್ನು ಕಂಡುಹಿಡಿದು ಚಿತ್ರಗಳೊಂದಿಗೆ ಹೊಂದಿಸಿರಿ.  
ಆ ಪಡೆನುಡಿ / ಗಾದೆಗಳು ಸೂಚಿಸುವ ಅರ್ಥವನ್ನು ಅಧ್ಯಾಪಕರಿಂದ ಕೇಳಿ ತಿಳಿದು ವಾಕ್ಯದಲ್ಲಿ ಉಪಯೋಗಿಸಿರಿ.

  ೧. ಪಿತ್ತ ನೆತ್ತಿಗೇರು .....
  ೨. ಮಂತ್ರಕ್ಕೆ ಮಾನವಕಾಯಿ ಉದುರುವುದೇ? .....
  ೩. ಒಂದು ಕಾಲು ಹೊರಗೆ, ಒಂದು ಕಾಲು ಒಳಗೆ .....
  ೪. ಕೂತು ತಿಂದರೆ ಕುಡಿಕೆ ಹಣ ಸಾಲದು .....
  ೫. ಹಿತ್ತಾಳಿ ಕೆವಿ .....


೬. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೇತೇ? .....



೭

೮

೯



೧೦

೧೧

೧೨

ಸಾವಯವ ಕೃಷಿ; ಜೀವನಕ್ಕೆ ಶುಷ್ಟಿ

## ವಾಕ್ಯ ರಚನೆ


ಭಾಗ-ಅ

### ಪತ್ರಲೇಖನ

ಬರವಣಿಗೆ ಬೆಳೆದುಬಂದ ನಂತರದ ಕಾಲದಲ್ಲಿ ಮನುಷ್ಯ ತನ್ನ ವ್ಯೇಯಕ್ತಿಕೆ ಅಥವಾ ವ್ಯಾವಹಾರಿಕ ವಿಷಯಗಳಿಗೆ ಸಂಬಂಧಪಟ್ಟಂತೆ ಪತ್ರ ಬರೆಯುವುದನ್ನು ಪ್ರಾರಂಭಿಸಿದ. ಈಚಿಪ್ಪನಲ್ಲಿ “ಪ್ರಾಪಿರ್ಸ್” ಎಂಬ ಎಲೆಯನ್ನು ಬರಹಮಾಡಲು ಬಳಸಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಬಹಳ ಹಿಂದೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂದೇಶಗಳನ್ನು ಪಾರಿವಾಳಗಳ ಕಾಲಿಗೆ ಕಟ್ಟಿ ಕಳುಹಿಸುತ್ತಿದ್ದರು. ಈಚೆಗೆ ಮೊಬೈಲ್ ಬಂದ ನಂತರ ಪತ್ರ ವ್ಯವಹಾರ ಬಹಳ ಕಡಿಮೆಯಾಗಿದೆ. ಆದರೂ ವ್ಯವಹಾರಗಳಿಗೆ ಪತ್ರಗಳನ್ನು ಬರೆಯುವ ಆವಶ್ಯಕತೆ ಇದ್ದೇ ಇದೆ. ಹೆಚ್ಚಿನ ಮಾಹಿತಿಗಳನ್ನು ರವಾನೆ ಮಾಡಲು ವ್ಯೇಯಕ್ತಿಕೆ ಪತ್ರಗಳೂ ಅಗತ್ಯ.

ಪತ್ರ ಬರೆಯುವುದು ಒಂದು ಕಲೆ. ಅದು ಬರೆಯುವವರ ಕುಶಲತೆಯ ಪ್ರಮೀಕ. ಹೇಳಬೇಕಾದ ವಿಷಯವನ್ನು ಸಂಕ್ಷಿಪ್ತವಾಗಿ, ಸರಳವಾಗಿ, ಅಷ್ಟುಕಟ್ಟಾಗಿ ಅಭಿವೃದ್ಧಿಸುವ ಕೌಶಲವನ್ನು ಈ ತರಗತಿಯ ಹಂತದಲ್ಲಿ ತಿಳಿಯಬೇಕು.

ನಮಗೆ ಲಭ್ಯವಿರುವ ಪ್ರಮುಖಿರ ಕೆಲವು ಉತ್ತಮ ಪತ್ರಗಳ ಮಾದರಿಗಳಲ್ಲಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಮಗಳಿಗೆ ಬರೆದ ಪತ್ರಗಳು, ಗಾಂಧಿಜಿಯವರ ಪತ್ರಗಳು, ಸ್ವಾಮಿ ವಿಂಕಾನಂದರು ಅಳಸಿಂಗರಿಗೆ ಬರೆದ ಪತ್ರಗಳು, ನೇತಾಜಿಯವರ ‘ಆಪ್ತ’ ಪತ್ರಗಳು ಪ್ರಮುಖವಾದವು.



## ಪ್ರೇಯಕ್ಕಿಕ ಪತ್ರಕ್ಕೆ ಉದಾಹರಣೆ:

ದಿನಾಂಕ: ೧೫-೦೬-೨೦೨೯

ಇವರಿಂದ,  
ಹೇಮಾವತಿ,  
ಲನೇ ತರಗತಿ, 'ಬಿ' ವಿಭಾಗ,  
ಸರ್ಕಾರಿ ಪ್ರೌಢಶಾಲೆ,  
ಬೆಳೂರು.

ಪ್ರೀತಿಯ ತಂದೆಯವರಿಗೆ,

ನಿಮ್ಮ ಮಗಳು ಮಾಡುವ ನಮಸ್ಕಾರಗಳು. ನಾನು ಇಲ್ಲಿ ಕ್ಷೇಮ. ನಿಮ್ಮ ಕ್ಷೇಮ ಸಮಾಚಾರವನ್ನು ಮೇಲಿಂದ ಮೇಲೆ ತಿಳಿಸುತ್ತಿರು.

ನನ್ನ ಸದ್ಯದ ವಿದ್ಯಾಭ್ಯಾಸವನ್ನು ಕುರಿತು ತಿಳಿಸಲು ಈ ಪತ್ರ ಬರೆಯುತ್ತಿದ್ದೇನೆ! ನನ್ನ ವಿದ್ಯಾಭ್ಯಾಸವು ಚೆನ್ನಾಗಿ ನಡೆಯುತ್ತಿದೆ. ಶಾಲೆಯ ಗುರುಗಳೆಲ್ಲರೂ ಚೆನ್ನಾಗಿ ಪಾಠ ಮಾಡುತ್ತಾರೆ. ಕಲಿಸಿದ ವಿಷಯಗಳನ್ನು ನಾನು ಪ್ರತಿದಿವಸ ತಪ್ಪದೆ ಅಭ್ಯಾಸ ಮಾಡುತ್ತಿದ್ದೇನೆ. ಕಲಿತ ವಿಷಯಗಳನ್ನು ನನ್ನ ಗೆಳತಿಯರೊಂದಿಗೆ ಚರ್ಚಿಸುತ್ತೇನೆ. ಕಳೆದ ತಿಂಗಳ ಪರೀಕ್ಷೆಯಲ್ಲಿ ನನಗೆ ಶೇ ಲ೦ ಅಂಕಗಳು ದೊರಕಿದೆ. ನೀವು ನನ್ನ ವಿದ್ಯಾಭ್ಯಾಸದ ಬಗ್ಗೆ ಚಿಂತಿಸಬೇಡಿ.

ಮನೆಯಲ್ಲಿ ಅಮ್ಮೆ ಅಣ್ಣಿ ಹಾಗೂ ಅಕ್ಷನವರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ. ಪುಟ್ಟ ತಂಗಿಗೆ ನನ್ನ ಪ್ರೀತಿಯ ಸವನೆನಪುಗಳು.

ಇತಿ ನಮಸ್ಕಾರಗಳು

ನಿಮ್ಮ ಪ್ರೀತಿಯ ಮಗಳು

ಸಹಿ/-

(ಹೇಮಾವತಿ)

ಇವರಿಗೆ,  
ಶ್ರೀ ಪುರುಷೋತ್ತಮ,  
ಶಾಂತಿ ನಿವಾಸ,  
ಮಹಾವೀರ ಬಡಾವಣೆ,  
ಬೀದರ್.

## ರಜಾ ಪತ್ರ

ದಿನಾಂಕ ೧-೦೬-೨೦೧೯

ಇವರಿಂದ,  
ಸನತ್ ಕುಮಾರ್ ಹಿ.  
ಎಂಟನೇ ತರಗತಿ,  
ಸರ್ಕಾರಿ ಪ್ರೌಢಶಾಲೆ,  
ಇನೆಯ ಅಡ್ಡರಸ್ತೆ,  
ಖಿನೆಯ ಮುಖೀರಸ್ತೆ,  
ಗಾಂಧಿನಗರ, ಬಳಾರಿ.

ಇವರಿಗೆ,  
ಮುಖೋಪಾಠ್ಯಾಯರು,  
ಸರ್ಕಾರಿ ಪ್ರೌಢಶಾಲೆ,  
ಇನೆಯ ಅಡ್ಡರಸ್ತೆ,  
ಖಿನೆಯ ಮುಖೀರಸ್ತೆ,  
ಗಾಂಧಿನಗರ,  
ಬಳಾರಿ.

ಮಾನ್ಯರೇ,

ವಿಷಯ : ಮೂರು ದಿನಗಳ ರಚಿಯನ್ನು ಕೋರುವ ಬಗ್ಗೆ.

ನಾನು ದಿನಾಂಕ ೨-೦೬-೨೦೧೯ ರಿಂದ ೪-೦೬-೨೦೧೯ ರವರೆಗೆ ಶಾಲೆಗೆ ಹಾಜರಾಗಲು ಆಗುತ್ತಿಲ್ಲ. ಏಕೆಂದರೆ ಮನೆಯಲ್ಲಿ ಅಕ್ಕನ ಮದುವೆಯಿದೆ. ಅದಕ್ಕಾಗಿ ಮೇಲೆ ತಿಳಿಸಿರುವ ಮೂರು ದಿನಗಳ ಕಾಲ ನನಗೆ ರಚಿಯನ್ನು ನೀಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ.

ವಂದನೆಗಳೊಂದಿಗೆ,

ತಮ್ಮ ವಿಧೇಯ ವಿದ್ಯಾರ್ಥಿ

ದಿನಾಂಕ:

ಸ್ಥಳ:

ಸಹಿ/-

(ಸನತ್ ಕುಮಾರ್ ಹಿ.)

## ರಜಾ ಪತ್ರ (ನಮೂನೆ)

ದಿನಾಂಕ.....

ಇವರಿಂದ,

.....  
.....  
.....  
.....

ಇವರಿಗೆ,

.....  
.....  
.....  
.....

ಮಾನ್ಯರೆ,

ವಿಷಯ : .....

.....  
.....  
.....  
.....

ವಂದನೆಗಳೊಂದಿಗೆ,

ತಮ್ಮ ವಿಧೇಯ ವಿದ್ಯಾರ್ಥಿ  
ಸಹ/-

(.....)

ದಿನಾಂಕ :

ಸ್ಥಳ:

## ತಂದೆಗೆ ಪತ್ರ (ನಮೂನೆ)

ଦିନାଂକ.....

ಇವರಿಂದ

---

---

---

---

ಪ್ರೀತಿಯ ತಂದೆಯವರಿಗೆ,

A large, faint watermark is printed diagonally across the page. The watermark contains the copyright symbol (©), followed by "KTP", and the word "berere pub.". It is rendered in a light gray color that is less prominent than the background paper.

## ಇತಿ ನಮಸ್ಕಾರಗಳು

## ತಮ್ಮ ಪ್ರೀತಿಯ ಸಹಿ

(.....)

ఇవరిగ్.

.....  
.....  
.....  
.....

## ಪ್ರಬಂಧ

‘ಪ್ರ’ ಎಂದರೆ ವಿಶೇಷವಾದ ಮತ್ತು ‘ಬಂಧ’ ಎಂದರೆ ಕಟ್ಟು ಎಂಬ ಅರ್ಥವಿದೆ. ಹಾಗಾಗಿ ಪ್ರಬಂಧ ಎಂದರೆ ಪದಗಳ ಅರ್ಥವಾ ವಾಕ್ಯಗಳ, ವಿಷಯಗಳ ವಿಶೇಷವಾದ ಕಟ್ಟು ಎಂದರ್ಥವಾಗುತ್ತದೆ. ನಾವು ನೋಡಿದ, ಕೇಳಿದ, ಅನುಭವಿಸಿದ ಸಂಗತಿಗಳನ್ನು ಕುರಿತಂತೆ ಸರಳವಾಗಿ, ಸುಂದರ ನುಡಿಗಳಿಂದ ಬರೆಯುವ ಒಂದು ‘ಪ್ರಚ್ಚ’ ಲೇಖನವಿದು. ಕನ್ನಡ ಸಾಹಿತ್ಯದಲ್ಲಿ ಪ್ರಬಂಧ ಸಾಹಿತ್ಯ ಹೆಮ್ಮೆರವಾಗಿ ಬೆಳೆದಿದೆ. ಈ ಪ್ರಬಂಧದಲ್ಲಿ ಲಘು ಪ್ರಬಂಧ, ಹರಟಿ, ಸಂಶೋಧನಾತ್ಮಕ ಪ್ರಬಂಧ ಇತ್ಯಾದಿ ಅನೇಕ ಪ್ರಕಾರಗಳಿವೆ.

ನೀವು ನೋಡಿರುವ ಸ್ಥಳ, ನಿಮಗೆ ಇಷ್ಟವಾದ ಪ್ರಾಣಿ, ಪಕ್ಷಿ, ಮರ, ಗಿಡ, ತಿಂಡಿ, ವೃಕ್ಷಗಳು ಇವುಗಳನ್ನು ಕುರಿತಂತೆ ಸರಳವಾದ ಪದಗಳಲ್ಲಿ ಪ್ರಚ್ಚ ಪ್ರಬಂಧವನ್ನು ಬರೆಯುವ ಕಲೆಯನ್ನು ಈ ತರಗತಿಯಲ್ಲಿ ಕಲೆತರೆ ಸಾಕು.

ಉದಾಹರಣೆ:

ನಾನು ಮೆಚ್ಚಿದ ಪ್ರಾಣಿ:

ನನಗೆ ಎತ್ತು ಎಂದರೆ ತುಂಬಾ ಇಷ್ಟ ಇದು ರ್ಯಾತರಿಗೆ ಪರಮ ಮಿತ್ರ. ಎತ್ತು ಹೊಲ ಗದ್ದೆಗಳಲ್ಲಿ ಅಗತ್ಯವಾದಾಗಲೆಲ್ಲಾ ದುಡಿಯುತ್ತದೆ. ಅದು ಉಳ್ಳಿತ್ತದೆ, ಬಂಡಿ ಎಳೆಯುತ್ತದೆ. ಗಿಡಗಳಿಗೆ ಗೊಬ್ಬರ ನೀಡುತ್ತದೆ. ಅದು ಸತ್ಯನಂತರವೂ ಉಪಕಾರಿ. ಅದರ ಚರ್ಮ ದೇವಾಲಯಗಳಲ್ಲಿ ನಗಾರಿಯಾಗುತ್ತದೆ, ಮೀನುಗಾರರಿಗೆ ತೆಪ್ಪವಾಗುತ್ತದೆ, ಉಡುಗೆ ತೊಡುಗೆಯಾಗುತ್ತದೆ, ಚಪ್ಪಲಿಯಾಗುತ್ತದೆ.

ಇಂತಹ ನಿರುಪದ್ರವಿಯಾದ ಎತ್ತನ್ನು ಮನುಷ್ಯ ನೋಡಿಕೊಳ್ಳುವುದಾದರೂ ಹೇಗೆ? ಅದು ಏನನ್ನೂ ಕಾಡಿ ಕೇಳುವುದಿಲ್ಲ, ಅತ್ತು ಬೇಡುವುದಿಲ್ಲ. ನಾವಾಗಿಯೇ ಹಾಕಿದರೆ ಹುಲ್ಲು ತಿನ್ನುತ್ತದೆ, ಕೊಟ್ಟರೆ ನೀರು ಕುಡಿಯುತ್ತದೆ. ಭಾರತದ ರ್ಯಾತರು ಈ ಪ್ರಾಣಿಯನ್ನು ದೇವರಂದು ಪೂಜಿಸುತ್ತಾರೆ. ಇಷ್ಟ ಉಪಕಾರಿಯಾದ ಈ ಎತ್ತನ್ನು ನಾವು ಶ್ರೀತಿಯಿಂದ ನೋಡಿಕೊಳ್ಳಬೇಕು, ಜಾಗರೂಕತೆಯಿಂದ ಇದಕ್ಕೆ ಆರ್ಪಕೆ ಮಾಡಬೇಕು.

## ಭಾಗ-‘ಆ’

ಅ) ಬೇರೆ ಬೇರೆ ಮಾದರಿಯ ಪತ್ರಗಳನ್ನು ಸಂಗ್ರಹಿಸಿರಿ.

ಆ) ನೀವು ಮೆಚ್ಚಿದ ಸ್ಥಳ / ವೃಕ್ಷ / ಪ್ರಾಣಿ / ತಿಂಡಿ / ಅರ್ಥವಾ ಇನ್ನಾವುದೇ ವಸ್ತುವನ್ನು ಕುರಿತು ಒಂದು ಚಿಕ್ಕ ಪ್ರಬಂಧ ಬರೆಯಿರಿ.

\*\*\*\*\*

## ೧. ಮುಗ್ದ ಹಾಗಳು

- ಬಿದರಹಳ್ಳಿ ನರಸಿಂಹಮೂರ್ತಿ


**ಪ್ರವೇಶ:** ಸ್ವಜ್ಞಂದ ಹಕ್ಕಿಗಳಂತಿರುವ ಮುಗ್ದ ಮುಕ್ಕಳು ನಂದನವನದಲ್ಲಿ ಅರಳಿದ ಸುಂದರ ಹಾಗಳಂತೆ. ಅವರ ಸಹಜವಾದ ಮುಗ್ದತೆ, ಕ್ರಿಯಾಶೀಲತೆ, ತನ್ನಯತೆ, ಕುಶಾಹಲ, ಉಲ್ಲಾಸದ ಗುಣ, ಭಾವತೀವೃತ್ತಿ, ಎಲ್ಲವೂ ಜೀತೋಹಾರಿ ಗುಣಗಳು. ಸಂತೋಷದಿಂದ ಹೀಗೆ ಕುಪ್ಪಳಿಸುವ ಅವರಲ್ಲಿ ಭೇದಭಾವ ಇರುವುದಿಲ್ಲ. ಅವರ ಮುಂದೆ ಹಿರಿಯರಾದವರು ಚಿಕ್ಕವರಾಗಿಬಿಡುತ್ತಾರೆ. ಹಿರಿಯರ ಸಣ್ಣತನವನ್ನು ಗೆಲ್ಲುವ ಚೈತನ್ಯ ಕಿರಿಯರಲ್ಲಿದೆ ಎಂಬ ಭಾವನೆ ಈ ಕವನದಲ್ಲಿ ವ್ಯಕ್ತವಾಗಿದೆ.

ಚಿಕ್ಕ ಮುಕ್ಕಳೆ ಸ್ವಜ್ಞಂದ ಹಕ್ಕಿಗಳೆ  
 ಮುಗ್ದ ಹಾಗಳೆ ಕುಶಾಹಲದ ನಕ್ಷತ್ರಗಳೆ  
 ನಿಮ್ಮ ಭಾವನಾ ಜೀವನ ಬಣ್ಣ ಬಣ್ಣ  
 ನಿಮ್ಮ ಪ್ರತಿಭೆಯ ಮುಂದೆ ನಾವೆಲ್ಲ ಸಣ್ಣ  
 ಎಳೆ ಬಿಸಿಲ ಮರುಪಲ್ಲಿ  
 ತಿಳಿ ಹಸಿರು ನಗೆ ನಗುತ  
 ನೀಲಿಯಲ್ಲಾಡಿ ಮೋಡ ಹಿಡಿಯುವಿರಿ  
 ಜೀವ ಶೋಳೆಯೊಳಗಿಂದ  
 ಹೊಳೆದು ಬರುವಕ್ಕರೆಯ  
 ಸಿಹಿಯ ಬರೆಸುವಿರಿ ಬೆಳೆದವರ ಕಹಿಗೆ  
 ಕಪ್ಪ ಹಾಳೆಯ ಕಂಡು  
 ಚಿಕ್ಕಿಗಳ ಮಿಂಚಿಸುತ್ತ  
 ಅಂತಿ ಅಕ್ಷರಗಳನು ಕೂಡಿ ಕಳೆಯುವಿರಿ  
 ಲೆಕ್ಕವಿಲ್ಲದ ಪ್ರಶ್ನ  
 ನೆಟ್ಟಿ ಅಲ್ಲಾಡಿಸುತ್ತ  
 ತಟ್ಟಿ ಕದ ಸುಕ್ಕಿಗಟ್ಟಿಸುವಿರೆಲ್ಲರನು  
 ವೇಷ ಭೂಷಣ ಬಣ್ಣ  
 ಜಾತಿಗಳ ಗುರುತಿಸದೆ  
 ಬರಿ ಹೃದಯ ಬೆಸೆಯುವಿರಿ ಹೃದಯಗಳಿಗೆ



ಜಪ್ಪರದ ಹೊರಬಿಸಿಲ  
 ಚಿಂದಿ ಹೊಡ್ಡವರನ್ನ  
 ಒಳಮಾಡಿಕೊಳ್ಳುವಾತಂಕ ನಿಮಗೆ  
 ನೂರೆಂಟು ಮುತ್ತಿಮೇರೆ  
 ಅಡ್ಡ ಗೋಡೆಗಳುಂಟು  
 ಕಲಿಯುತ್ತ ಬಲಿತಿರುವ ನಮ್ಮ ನಡುವೆ  
 ಚಿಕ್ಕ ಮುಕ್ಕಳೆ ಸ್ವಷ್ಟಂದ ಹಕ್ಕಿಗಳೆ  
 ಮುಗ್ಧ ಹಾಗಳೆ ಕುಶಾಹಲಿ ನಕ್ಕತಗಳೆ  
 ನಿಮ್ಮ ಪ್ರತಿಭೆಯ ಮುಂದೆ ನಾವೆಲ್ಲ ಸಣ್ಣ  
 ನಮ್ಮ ಸಣ್ಣನ ಗೆಲ್ಲಲು ನೀವೆ ಸೈಯಣ್ಣ.

### ಕೃತಿಕಾರರ ಪರಿಚಯ



ಕವಿ, ಕಲೆಗಾರ, ನಾಟಕಕಾರ, ಚಿಂತಕ, ಸಂಪಾದಕ ಹಾಗೂ ಅನುವಾದಕರಾದ ಬಿದರಹಳ್ಳಿ ನರಸಿಂಹಮೂರ್ತಿಯವರು ಶಿವಮೌಗ್ಡಿ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ ಘೆಬುವರಿ ಹಿ, ರಂಜಿಂರಂದು ಜನಿಸಿದರು. ‘ಕಾಡಿನೊಳಗಿದೆ ಜೀವ’, ‘ಸೂರ್ಯದಂಡ’, ‘ಅಕ್ಕಿಕಾಳು ನಕ್ಕಿತಮಾಡ್ತ’ (ಕವಿತಾ ಸಂಕಲನಗಳು), ‘ಶಿಶುಕಂಡ ಕನಸು’, ‘ಹಂಸೆ ಹಾರಿತ್ತು’ (ಕಥಾಸಂಕಲನ), ‘ಹೊಳೆಮುಕ್ಕಳು’(ಕಾದಂಬರಿ), ‘ಮಹಾಗಾರುಡಿ’(ನಾಟಕ), ‘ಕಡಲಂತೆ ಕಾರಂತ’, ‘ವಿಸ್ತರಿಸುವ ವರ್ತುಲ’(ಸಾಹಿತ್ಯ ವಿಮರ್ಶೆ), ಶಿಶುನಾಳ ಶೀರೇಫ್(ಜೀವನಚರಿತ್ರೆ) ಮುಂತಾದವು ಇವರ ಕೃತಿಗಳು. ಶ್ರೀಯುತರ ಎರಡೂ ಕಥಾಸಂಕಲನಗಳು ಕನಾಂಟಿಕ ಸಾಹಿತ್ಯ ಅಕಾಡೆಮಿ ಬಹುಮಾನ ಪಡೆದಿವೆ.

ಪ್ರಸ್ತುತ ‘ಮುಗ್ಧಹಾಗಳು’ ಕವನವನ್ನು ಬಿದರಹಳ್ಳಿಯವರ ‘ಕಾಡಿನೊಳಗಿದೆ ಜೀವ’ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.

### ಪದಗಳ ಅಧ್ಯಾ

ಕಮ್ಮ ಹಾಳೆ-ರಾತ್ರಿಯ ಆಗಸ;	ಮೇರೆ-ಎಲ್ಲೆ, ಗಡಿ;
ಚಿಂದಿ-ಹರಕಲು ಬಳ್ಳಿ;	ಸಣ್ಣನ-ಸಣ್ಣತನ;
ಮಿತಿ-ಎಲ್ಲೆ, ಕಟ್ಟು, ಕಟ್ಟಳೆ, ನಿಯಮ;	ಸೈ-ಸರಿಯಾದುದು, ತಕ್ಕುದು;
ಮುಗ್ಧ-ಕವಟ ತಿಳಿಯದ, ಸರಳ ಸ್ವಭಾವದ;	ಸ್ವಷ್ಟಂದ-ಕಟ್ಟಪಾಡುರಹಿತ, ಮನ ಬಂದಂತೆ ನಡೆದುಕೊಳ್ಳುವ, ಮುಕ್ತ.

## ಅಭ್ಯಾಸ

ಅ) ಕೆಳಗಿನ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳನ್ನು ಬರೆಯಿರಿ.

೧. ಬಿದರಹಳ್ಳಿ ನರಸಿಂಹ ಮೂರ್ತಿಯವರು ತಮ್ಮ ಕವನದಲ್ಲಿ ಚಿಕ್ಕ ಮಕ್ಕಳನ್ನು ಏನೆಂದು ಸಂಬಂಧಿಸಿದ್ದಾರೆ?
೨. ‘ಮುಗ್ಧ ಹೂಗಳು’ ಕವನದಲ್ಲಿ ಯಾವುದು ಬಣ್ಣ ಬಣ್ಣವಾಗಿದೆ?
೩. ಚಿಕ್ಕಮಕ್ಕಳ ಎಣಿಯಲ್ಲದ ಉತ್ತಾಪ ‘ಮುಗ್ಧ ಹೂಗಳು’ ಕವನದಲ್ಲಿ ಹೇಗೆ ವ್ಯಕ್ತವಾಗಿದೆ?
೪. ಬಿದರಹಳ್ಳಿ ಅವರು ತಮ್ಮ ಕವನದಲ್ಲಿ ಚಿಕ್ಕಮಕ್ಕಳು ಎಲ್ಲರನ್ನೂ ಹೇಗೆ ಸುಕ್ಷಮಗ್ರಣಿಸುತ್ತಾರೆ ಎಂದಿದ್ದಾರೆ?
೫. ಚಿಕ್ಕಮಕ್ಕಳಲ್ಲಿ ಭೇದಭಾವವಿಲ್ಲ ಎಂಬ ಅಭಿಪ್ರಾಯ ‘ಮುಗ್ಧ ಹೂಗಳು’ ಕವನದಲ್ಲಿ ಹೇಗೆ ಮೂಡಿಬಂದಿದೆ?
೬. ‘ಮುಗ್ಧ ಹೂಗಳು’ ಕವನದಲ್ಲಿ ವ್ಯಕ್ತವಾಗಿರುವಂತೆ ಚಿಕ್ಕ ಮಕ್ಕಳಲ್ಲಿ ಇರುವ ಆಶಂಕ ಯಾವುದು?
೭. ‘ಮುಗ್ಧ ಹೂಗಳು’ ಕವನದಲ್ಲಿ ಹೇಳಿರುವಂತೆ ಚಿಕ್ಕ ಮಕ್ಕಳಿಗಿಂತ ದೊಡ್ಡವರು ಭಿನ್ನ ಹೇಗೆ?
೮. ‘ಚಿಕ್ಕ ಮಕ್ಕಳ ಮುಂದ ದೊಡ್ಡವರು ಚಿಕ್ಕವರಾಗಿ ಬಿಡುತ್ತಾರೆ’ ಎಂಬ ಭಾವನೆ ‘ಮುಗ್ಧ ಹೂಗಳು’ ಕವನದಲ್ಲಿ ಹೇಗೆ ವ್ಯಕ್ತವಾಗಿದೆ?

\*\*\*\*\*

## ೭. ಉದ್ಯಾನಶಿಲ್ಪಿ ಜಿ.ಎಚ್. ಕೃಂಬಿಗಲ್

-ಸಂಗ್ರಹ

ಪ್ರವೇಶ: “ಕೈ ಮುಗಿದು ಒಳಗೆ ಬಾ, ಇದು ಸಸ್ಯಕಾಶಿ” ಎಂಬ ಆಹಾನ ಘಲಕವನ್ನು ಹೊತ್ತು ಬೆಂಗಳೂರಿನ ಲಾಲೋಬಾಗ್ ಎಲ್ಲರಿಗೂ ಪರಿಚಿತ. ಬೆಂಗಳೂರಿಗೆ ಉದ್ಯಾನ ನಗರಿಯೆಂಬ ಬಿರುದು ಬರಲು, ಈ ಸಸ್ಯಧಾಮವೂ ಮುಖ್ಯ ಕಾರಣ. ಲಾಲೋಬಾಗ್ ದೇಶವಿದೇಶಗಳ ಅಪರಾಪದ ವರ್ಣರಂಜಿತ ತರು ಲತೆ, ಘಲ-ಪುಷ್ಟಿಗಳಿಂದ ಕಂಗೊಳಿಸುವ ಸಸ್ಯೋದ್ಯಾನ. ಇದರ ಸೌಂದರ್ಯವನ್ನು ತಮ್ಮ ಕಲ್ಪನಾಶಕ್ತಿಯಿಂದ ದ್ವಿಸುಣಗೊಳಿಸಿದವರು ಜರ್ಮನಿಯ ಭೂದೃಶ್ಯ ವಾಸ್ತುಶಿಲ್ಪಿ ಕೃಂಬಿಗಲ್ ಅವರ ಕಿರುಪರಿಚಯ ಈ ಲೇಖನದಲ್ಲಿದೆ.



ಜಗದ್ವಿಖ್ಯಾತ ಮೈಸೂರಿನ ಬೃಂದಾವನ ಮತ್ತು ಬೆಂಗಳೂರಿನ ಸಸ್ಯಕಾಶಿ ಲಾಲೋಬಾಗ್ ನ ಸೌಂದರ್ಯಕ್ಕೆ ಮಾರುಹೋಗದೆ ಇರುವವರು ಯಾರು? ಕವಿಗಳಿಗೂ ಪ್ರಕೃತಿಪೀಠಿಗಳಿಗೂ ರಸಿಕರಿಗೂ ಸಸ್ಯವಿಜ್ಞಾನಿಗಳಿಗೂ ಇವು ಅಚ್ಚಿಮೆಚ್ಚಿನ ತಾಣಗಳು. ಇವುಗಳ ಚೆಲುವನ್ನು ಸವಿಯಲು ಪ್ರತಿನಿತ್ಯ ಸಾವಿರಾರು ಜನ ಹರಿದುಬರುತ್ತಾರೆ. ಕನಾಟಕದ ಇಂತಹ ಅನೇಕ ಸಸ್ಯೋದ್ಯಾನಗಳ ಅನುಷ್ಠಾನ ಚೆಲುವಿಗೆ ಕಾರಣಕರ್ತರಾದವರು ಉದ್ಯಾನವಿನಾಸಗಾರ ಜಿ. ಎಚ್. ಕೃಂಬಿಗಲ್ ರವರು.

ಇವರ ಮೂರ್ಖ ಹೆಸರು ಗುಸ್ತಾವ್ ಹರ್ಮನ್‌ನ ಕೃಂಬಿಗಲ್. ಮೂಲತಃ ಜರ್ಮನಿಯವರು. ಜರ್ಮನಿಗೂ ಕನಾಟಕಕ್ಕೂ ಹಳೆಯ ಸಂಬಂಧಗಳಿವೆ. ಕನ್ನಡಕ್ಕೆ ಮೊದಲ ನಿಷಾಂತು ಕೊಟ್ಟ ಕಿಟ್ಟೆಲ್ ಹಾಗೂ ಕನ್ನಡದ ಮೊದಲ ಸುದ್ದಿಪತ್ರಿಕೆ ‘ಮಂಗಳಾರು ಸಮಾಚಾರ’ ಪ್ರಕಟಿಸಿದ ಮೊಗ್ರಿಂಗ್ ಜರ್ಮನಿಯವರು. ಇವರ ನಂತರ ಬಂದ ಸಸ್ಯೋದ್ಯಾನ ಮತ್ತು ಭೂದೃಶ್ಯ(ಲ್ಯಾಂಡ್‌ಸ್ಕ್ರೋ)ವಾಸ್ತುಶಿಲ್ಪಿ ಕೃಂಬಿಗಲ್ ಕನಾಟಕವನ್ನು ಸುಂದರ ಉದ್ಯಾನವನಗಳಿಂದ ಅಲಂಕರಿಸಿದರು.

ಕೃಂಬಿಗಲ್, ಜರ್ಮನಿಯ ಲಾಹೋನಲ್ಲಿ ಱೆಲೆಜಿಡರ ಡಿಸೆಂಬರ್ ಱೆಲಿರಂದು ಜನಿಸಿದರು. ಜರ್ಮನಿಯಲ್ಲೇ ಆಲಂಕಾರಿಕ ಶೋಟಗಾರಿಕೆಯ ಶೀಕ್ಷಣ ಮಾರ್ಪಿಸಿದ ಅವರು ಮುಂದೆ ಲಂಡನ್‌ನಲ್ಲಿ ಉನ್ನತ ತರಬೇತಿ ಪಡೆದರು. ಅವರಿಗೆ ಜರ್ಮನಿಗೆ ಹಿಂತಿರುಗಲು ಆಸಕ್ತಿ ಇರಲಿಲ್ಲ. ಇಂಗ್ಲೆಂಡ್ ಆಳ್ಜಿಕೆ ಇರುವ ದೇಶಗಳಲ್ಲಿ ಕೆಲಸ ಮಾಡುವ ಬಯಕೆಯಲ್ಲಿ, ಇದೇ ಸಂದರ್ಭದಲ್ಲಿ ತಮ್ಮ ರಾಜ್ಯದ ಉದ್ಯಾನಗಳ ಅಭಿವೃದ್ಧಿಯ ಸಲುವಾಗಿ ಸಮರ್ಥ ತಜ್ಜರ್ಬೂರನ್ನು ಕಳಿಸಿಕೊಡಬೇಕೆಂದು ಬರೋಡಾದ ಸಯ್ಯಾಜಿರಾವ್ ಮಹಾರಾಜರು ಲಂಡನ್‌ನ ಅಧಿಕಾರಿಗಳಿಗೆ ಪತ್ರ ಬರೆದರು. ಶೋಟಗಾರಿಕೆಯಲ್ಲಿ ಹೊಸ ಸಾಹಸರಣನ್ನು ಮಾಡಲು ಕಾತರಿಸುತ್ತಿದ್ದ ಯುವಕ ಕೃಂಬಿಗಲ್ ಅವರನ್ನು ಲಂಡನ್ ಅಧಿಕಾರಿಗಳು ಬರೋಡಾಗೆ ಕಳುಹಿಸಿಕೊಟ್ಟರು.

ಕೃಂಬಿಗಲ್ ತಮ್ಮ ಸಸ್ಯಜ್ಞಾನ ಮತ್ತು ಪ್ರತಿಭೆಯಿಂದ ಬರೋಡಾ ರಾಜ್ಯದಲ್ಲಿ ಅನೇಕ ಸುಂದರ ಉದ್ಯಾನವನಗಳನ್ನು ನಿರ್ಮಿಸಿ, ದೇಶದ ಗಮನ ಸೇಳಿದರು. ಉಟ್ಟಿಯ ‘ವುಡ್‌ಸ್ಟಾಕ್ ಎಸ್ಟೇಟ್’, ಜರ್ಮನ್‌ದೊಮುರದ ಮೊಫಳ್ ಗಾಡನ್, ಕೋಲಾರದ ಸಿಲ್ವರ್ ಜ್ಬೂಬಿಲಿ ಉದ್ಯಾನವನದ ವಿನಾಸ, ದೆಹಲಿಯ ಚಾರ್ಬಾಫಾ ಹಾಗೂ ರಾಜ್‌ಫಾಟ್ ಉದ್ಯಾನವನ, ಜರ್ಮನ್‌ದೊಮುರದ ಬಾಗ್ ಕುಡ್‌ಲೇಕ್-ಇವು ಅವರ ಕೈಚೆಕದ ಘಲಗಳಾಗಿವೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಶಾಲ ಆವರಣವು ಸಸ್ಯಸಂಪತ್ತಿನಿಂದ ನಳನಳಿಸುವಂತೆ ಮಾಡುವುದರಲ್ಲೂ ಅವರ ಪಾತ್ರವಿದೆ.

ಕೃಂಬಿಗಲ್ ರವರು ಬರೋಡಾದ ಮುಮ್ಮಡಿ ಸಯ್ಯಾಜಿರಾವ್, ಮೈಸೂರಿನ ನಾಲ್ಕಡಿ ಕೃಷ್ಣರಾಜ ಒಡೆಯರ್, ಸರ್.ಎಂ ವಿಶೇಶರಯ್ಯ, ಸರ್ ಮಿಜಾರ್ ಇಸ್ತಾಯಿಲ್, ಮುಂಬೈನ ಜೆ. ಎಂ ಟಾಟಾ ಮುಂತಾದವರೋಂದಿಗೆ ಆಪ್ತ ಗೆಳೆತನವನ್ನು ಹೊಂದಿದ್ದರು. ನಾಲ್ಕಡಿಯವರ ಆಸಕ್ತಿಯಿಂದ ಕೃಂಬಿಗಲ್ ಅವರ ಕಲಾಪ್ರತಿಭೆ ಮೈಸೂರು ರಾಜ್ಯಕ್ಕೂ ದೊರಕಿತು. ೧೯೧೮ರಲ್ಲಿ ಮೈಸೂರು ಸರ್ಕಾರವು ಉದ್ಯಾನವನಗಳ ನಿರ್ವಹಣೆಗಾಗಿ ‘ಸರ್ಕಾರಿ ತೋಟಗಳ ಇಲಾಖೆ’ ಎಂಬ ಇಲಾಖೆಯನ್ನು ಸ್ಥಾಪಿಸಿ, ಅದರ ಪ್ರಧಾನ ನಿರ್ದೇಶಕರಾಗಿ ಕೃಂಬಿಗಲ್ ಅವರನ್ನು ನೇಮಿಸಿತು. ನಂತರ ಕೃಂಬಿಗಲ್ ಬೆಂಗಳೂರಿನ ಲಾಲ್ ಬಾಗ್ ಸಸ್ಯೋದ್ಯಾನದ ಕುರೇಟರಾಗಿ ನೇಮಕಗೊಂಡರು. ಲಾಲ್ ಬಾಗ್ ನಲ್ಲಿ ಆಕರ್ಷಕವಾದ ಕಾಲುಹಾದಿಗಳನ್ನು ನಿರ್ಮಿಸಿ ಅದರ ಉದ್ದೇಶಕ್ಕೂ ವರ್ಷಗೊತ್ತಿರುತ್ತಿತ್ತು ಅವರು ನೆಡಿಸಿದರು. ಅಲ್ಲಿರುವ ಗಾಜಿನಮನೆಯ ಮುಂಭಾಗದ ವಾಯುವಿಹಾರ ಶಾಂದಲ್ಲಿ ಕಂಗೋಳಿಸುತ್ತಿರುವ ಮನಮೋಹಕ ಕಾರಂಜಿ, ಬ್ಯಾಂಡ್‌ಸ್ಟ್ರೀಂಡ್, ಮಣಿನ ಕುಂಡ, ದೀಪದ ಕಂಬ- ಮೊದಲಾದ ಅಧ್ಯಾತ್ಮ ವಿನ್ಯಾಸಗಳು ಅವರ ಕಲಾಪ್ರಜ್ಞಯನ್ನು ಸಾರುತ್ತಿವೆ. ನೊಬೆಲ್ ಪ್ರಶಸ್ತಿವಿಜೇತ ರವೀಂದ್ರನಾಥ ಟಾಗೂರ್ ಅವರನ್ನು ಸನ್ನಾನಿಸಲು ಕೃಂಬಿಗಲ್ ರೂಪಿಸಿದ ಲಾಲ್ ಬಾಗನ್ನು ಆರಿಸಿಕೊಳ್ಳಲಾಯಿತು.

ಕೃಂಬಿಗಲ್ ಅವರಿಗೆ ತೋಟಗಾರಿಕಾ ರ್ಯಾತರ ಬಗ್ಗೆ ಅಪಾರ ಕಳಕಳಿಯಿತು. ಈ ಕ್ಷೇತ್ರದಲ್ಲಿ ಅವರು ಹಲವು ಮೈಲಿಗಲ್ಲುಗಳನ್ನು ಸ್ಥಾಪಿಸಿದರು. ಅವುಗಳಲ್ಲಿ ಮುಖ್ಯವಾದ ಕೆಲವು ಇಂತಿವೆ :

- ★ ಲಾಲ್ ಬಾಗ್ ನಲ್ಲಿ ಹಣ್ಣಿನ ತೋಟವನ್ನು ಸ್ಥಾಪಿಸಿ, ಹೊವು, ಹಣ್ಣಿ, ಸಸ್ಯ ಹಾಗೂ ಬೀಜಗಳ ಮಾರಾಟ ಮತ್ತು ವಿನಿಮಯಕ್ಕೆ ಅವಕಾಶ ಕಲ್ಪಿಸಿಕೊಟ್ಟರು.
- ★ ದೇಶ ವಿದೇಶಗಳಿಂದ ಸಸ್ಯಗಳನ್ನು ಆಮದು ಮಾಡಿಕೊಂಡು ನೂರಾರು ಹೊಸ ಪ್ರಭೇದ ಮತ್ತು ತಳಿಗಳನ್ನು ನಾಡಿನ ಕೃಷಿಕರಿಗೆ ಪರಿಚಯಿಸಿದರು.
- ★ ರ್ಯಾತರಿಗೆ ತರಬೇತಿ ನೀಡುವ ಸಲುವಾಗಿ ‘ತೋಟಗಾರಿಕ ತರಬೇತಿ ಶಾಲೆ’ಯನ್ನು ಸ್ಥಾಪಿಸಿದರು.
- ★ ಅಪರೂಪದ ಸಸ್ಯ ಪ್ರಭೇದಗಳನ್ನು ಪರಿಚಯಿಸುವ ವಿವರಣಾ ಘಲಕಗಳನ್ನು ಅವುಗಳ ಕೆಳಗೆ ನೆಡಿಸಿದರು.
- ★ ರ್ಯಾತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ಅನುಕೂಲವಾಗುವಂತೆ ತೋಟಗಾರಿಕಾ ಬೆಳಗೆ ವಾಣಿಜ್ಯರೂಪ ಕೊಟ್ಟರು.
- ★ ಗಾಜಿನ ಕಂಟೈನರ್‌ಗಳನ್ನು ಬಳಸಿ ಹಣ್ಣಿಗಳನ್ನು ಸಂರಕ್ಷಿಸುವ ಮತ್ತು ‘ಸನ್ ಡ್ಯೂಲಿಂಗ್’ ವಿಧಾನಗಳನ್ನು ತಿಳಿಸಿಕೊಟ್ಟರು. ಮೈಸೂರು ರಾಜ್ಯದ ಹೊವು, ಹಣ್ಣಿ ಹಾಗೂ ತರಕಾರಿಗಳ ರಘು ವಚಿವಾಟನ್ನು ದೊಡ್ಡ ಪ್ರಮಾಣದಲ್ಲಿ ಬೆಳಿಸಿದರು.
- ★ ಲಾಲ್ ಬಾಗ್ ನಲ್ಲಿ ಏರ್ಡಿಸ್‌ಸ್ಟಿದ್ದ ಸುಂದರ ಘಲಪುಷ್ಟ ಪ್ರದರ್ಶನಗಳಲ್ಲಿ ರ್ಯಾತರು ಭಾಗವಹಿಸುವಂತೆ ಪ್ರೌತ್ಸಾಹಿಸಿದರು.
- ★ ಮೈಸೂರು ರಾಜ್ಯದಲ್ಲಿ ೨೦೦ಕ್ಕೂ ಹೆಚ್ಚಿನ ಹಣ್ಣಿನ ತೋಟಗಳನ್ನು ಬೆಳೆಸಲು ಹೊರ್ತಾಹಿಸಿದರು.
- ★ ಬೆಂಗಳೂರಿನಲ್ಲಿ ‘ಮೈಸೂರು ಉದ್ಯಾನ ಕಲಾಸಂಖ್ಯೆ’ವೆಂಬ ಹವ್ಯಾಸಿ ಸಂಸ್ಥೆಯನ್ನು ಸ್ಥಾಪಿಸಿದರು. ಈಗ ಲಾಲ್ ಬಾಗ್ ನಲ್ಲಿ ಪ್ರತಿವರ್ಷ ನಡೆಯುವ ಘಲಪುಷ್ಟ ಪ್ರದರ್ಶನದ ಹಿಂದೆ ಕೃಂಬಿಗಲ್ ಅವರ ದೂರದೃಷ್ಟಿಯಿದೆ.

ದಿವಾನರಾದ ಸರ್ ಮಿಜಾರ್ ಇಸ್ತಾಯಿಲರು ಕೃಂಬಿಗಲ್ ಅವರನ್ನು ಮೈಸೂರು ರಾಜ್ಯದ ಪ್ರಧಾನ ವಾಸ್ತುಶಿಲ್ಪಗಳಾಗಿ ನೇಮಕ ಮಾಡಿದರು. ಬೆಂಗಳೂರಿನ ಮಹಾನಗರ ಪಾಲಿಕೆಯ ಮುಖ್ಯ ಕಟ್ಟಡವು ಆಗ ರೂಪು

ತಳೆಯಿಲು. ಕೃಂಬಿಗಲ್ ಅವರು ಬೆಂಗಳೂರಿನ ಸರ್ಕಾರಿ ಮ್ಯಾಸಿಯಂನ ಮೇಲ್ಪ್ರಭಾರಕರಾಗಿದ್ದರು.ಮೈಸೂರು ರಾಜ್ಯದ ಪ್ರಾಚೀನ ಸ್ವಾರ್ಥಕಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಬೆಂಗಳೂರಿನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ವಾಸ್ತುಶಿಲ್ಪಶಾಸ್ತ್ರ, ನಗರರೋಜನೆ(ಟೌನ್‌ಪ್ಲಾನಿಂಗ್) ಹಾಗೂ ಕಟ್ಟಡ ವಿನ್ಯಾಸ ವಿಷಯಗಳನ್ನು ಬೋಧಿಸಿದರು. ರಾಜ್ಯದ ಅತಿಥಿಗ್ರಾಹ, ಅರಮನೆ ಹಾಗೂ ಸಾರ್ವಜನಿಕ ಉದ್ಯಾನಗಳು ಅವರ ಕೈಳಳಕದಿಂದ ಸುಂದರಗೊಂಡು ನಳಿಕೆಗಳಿಗೆ ಇಂದು ಬೆಂಗಳೂರು 'ಉದ್ಯಾನ ನಗರ' ಎನಿಸುವಲ್ಲಿ ಕೃಂಬಿಗಲ್ ಅವರ ಮಹತ್ವದ ಹಾತ್ತೆವಿದೆ.

ಚಿತ್ರಕಲೆ, ಸಂಗೀತ ಹಾಗೂ ಸಾಹಿತ್ಯಗಳಲ್ಲಿ ಅಭಿರುಚಿ ಹಾಗೂ ಆಸಕ್ತಿಯನ್ನು ಹೊಂದಿದ್ದ ಕೃಂಬಿಗಲ್ ಹಲವಾರು ಭಾಷೆಗಳನ್ನು ಬಲ್ಲವರಾಗಿದ್ದರು. ಕನಾಟಕವನ್ನೇ ತಮ್ಮ ತಾಯ್ಯಾಡೆಂಬಂತೆ ಶ್ರೀತಿಸಿದ ಅವರು ಇಂಜಿನೀಯರ ಫೆಬ್ರವರಿ ಉರಂದು ನಿಧನರಾದರು. ಅವರ ಮಸ್ತಕ, ಸ್ತೋತ್ರ ಹಾಗೂ ದಾಖಿಲೆಗಳನ್ನು ಲಾಲ್‌ಬಾಗ್‌ನ ಭೂದೃಶ್ಯ ವಿಭಾಗದಲ್ಲಿ ಸಂಗ್ರಹಿಸಿದಲಾಗಿದೆ. ಅವರ ಸೇವೆಯನ್ನು ಗುರುತಿಸಿ, ಬೆಂಗಳೂರು ಮಹಾನಗರ ಪಾಲಿಕೆ, ಲಾಲ್‌ಬಾಗಿನ ಪಕ್ಕದ ರಸ್ತೆಗೆ 'ಕೃಂಬಿಗಲ್ ರಸ್ತೆ' ಎಂದು ನಾಮಕರಣ ಮಾಡಿ ಗೌರವ ಸಲ್ಲಿಸಿದೆ.

### ಪದಗಳ ಅರ್ಥ

ತಾಣ-ಸ್ಥಳ, ಜಾಗ;

ಪರಿಣತ-ಪರಿಪಕ್ವನಾದವನು, ನಿಮಣ, ನಿಷ್ಕಾತ;

ಪ್ರತ್ಯಾಳಿ-ಪ್ರತಿಮೆ, ವ್ಯಾಪಾರ, ಬೋಂಬೆ;

ಮೈಲಿಗಲ್ಲು-ಪ್ರಮುಖವಾದ ಘಟ್ಟ, ಹಂತ;

ರಸಿಕ-ಹಾಸ್ಯಮನೋಭಾವವುಳ್ಳವನು, ಶೃಂಗಾರದಲ್ಲಿ ಆಸಕ್ತಿಯುಳ್ಳವನು.

### ಅಭ್ಯಾಸ

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಸೂಕ್ತ ಉತ್ತರ ಬರೆಯಿರಿ.

- ಲಾಲ್‌ಬಾಗ್ ಸಸ್ಯೋದ್ಯಾನದ ಅನುಪಮ ಚೆಲುವಿಗೆ ಕಾರಣಕರ್ತವಾದ ಭೂದೃಶ್ಯ ವಾಸ್ತುಶಿಲ್ಪ ಯಾರು?
- ಲಾಲ್‌ಬಾಗ್‌ನ ಪ್ರತಿನಿಧಿ ಸಾರ್ವಜನಿಕ ಜನ ಹರಿದುಬರುತ್ತಾರೆ ಏಕೆ?
- ಕೃಂಬಿಗಲ್ ಯಾರು? ಅವರ ಮೂರ್ಖ ಹೆಸರೇನು?
- ಕನ್ನಡನಾಡಿಗೆ ಜರ್ನಲ್ ನರ ಕೊಡುಗೆಗಳೇನು?
- ಕನ್ನಡದ ಮೊದಲ ಪತ್ರಿಕೆ ಯಾವುದು?
- ಕೃಂಬಿಗಲ್ ರವರು ಬರೋಡಾಗೆ ಏಕೆ ಬಂದರು?
- ಕನಾಟಕದ ತೋಟಗಾರಿಕಾ ಕ್ಷೇತ್ರಕ್ಕೆ ಕೃಂಬಿಗಲ್ ಅವರ ಕೊಡುಗೆಗಳೇನು?
- ಕೃಂಬಿಗಲ್ ರವರ ಮೇರು ವ್ಯಕ್ತಿತ್ವಕ್ಕೆ ಯಾವುದು ಕನ್ನಡ ಹಿಡಿದಂತಿದೆ?
- ಕೃಂಬಿಗಲ್ ರವರ ಅನುಪಮ ಸೇವೆಗೆ ಯಾವರೀತಿ ಗೌರವ ಸಲ್ಲಿಸಲಾಗಿದೆ?

\*\*\*\*\*

## ಇ. ಸಾವೇ

- ರಂಜನ ದಗ್ಗಾ-

ಪ್ರವೇಶ: ಹುಟ್ಟಿದ ಎಲ್ಲ ಜೀವಿಗಳು ಒಂದಿಲ್ಲಂದು ದಿನ ಮರಣ ಹೊಂದುವುದು ಸಹజ. ಇದು ನಿಸರ್ಗದ ಧರ್ಮ ಕೂಡ. ಸಾವಿನ ಚಿಂತನೆ ಬದುಕನ್ನು ತೀವ್ರವಾಗಿ ಪ್ರೀತಿಸಲು ಪ್ರೇರಿಸುತ್ತದೆ. ‘ಕಾಲನಿದಿರೋಳ ಉಲ್ಲಾಸವೇ ಧರ್ಮ’ ಎಂಬ ಕವಿ ನುಡಿಯಿದೆ. ಆದರೆ ಸಹಜಸಾವು ಬರುವುದಕ್ಕೆ ಮುನ್ನ ಜನರನ್ನು ತಮ್ಮ ದುಷ್ಪತನದಿಂದ ಕೊಲ್ಲುವ ಶಕ್ತಿಗಳೂ ಸಮಾಜದಲ್ಲಿವೆ. ಆಗ ಸಾವು ಕೂರವೆನಿಸುತ್ತದೆ. ಪ್ರಪಂಚದ ಸುಖ ಸೌಂದರ್ಯವನ್ನು ಜನ ಸಾಯುವ ಮುನ್ನ ಸವಿಯಬೇಕು. ಆದರೆ ಹಾಗೆ ಸವಿಯಬೇಕಾದರೆ ಜನರ ಅಕಾಲಿಕ ಸಾವಿಗೆ ಕಾರಣವಾಗುವ ಸಂಗತಿಗಳನ್ನು ವಿರೋಧಿಸಬೇಕು. ಅವನ್ನು ನಾಶಮಾಡಬೇಕು. ಆಗ ಮಾತ್ರ ಬದುಕನ್ನು ತೀರ್ತಿಸುವುದಕ್ಕೆ ಅರ್ಥ ಬರುತ್ತದೆ ಎಂಬ ಭಾವನೆಯನ್ನು ಈ ಕವನವು ಒಳಗೊಂಡಿದೆ.

ಸಾವೇ!

ನಿನ್ನ ನೆನಪಾದಾಗಲೆಲ್ಲ<sup>1</sup>  
ಬೆಳೆಯುವ ಮಕ್ಕಳು  
ಹಸಿರೋಡೆಯುವ ಜಿಗುರೆಲೆಗಳು  
ನೆನಪಾಗುತ್ತವೆ.

ಸಾವೇ!

ನಿನ್ನ ನೆನಪಾದಾಗಲೆಲ್ಲ<sup>1</sup>  
ಪೃಷ್ಠಿಯ ಪ್ರತಿಭಾಗವೂ  
ಸುಂದರವಾಗಿ ಕಾಣುತ್ತದೆ.  
ಪ್ರತಿಕೊವೂ ಮಹತ್ವದೆನಿಸುತ್ತದೆ.

ಸಾವೇ!

ನಿನ್ನ ನೆನಪಾದಾಗಲೆಲ್ಲ<sup>1</sup>  
ತಾರಾಮಂಡಲದ ತುಂಬ ಸುಳಿದಾಡುವ  
ಜನರ ಕನಸುಗಳನ್ನೆಲ್ಲ ಹಿಡಿಹಿಡಿದು  
ಭೂಮಿಗೆ ತರಬೇಕೆನ್ನಿಸುತ್ತದೆ.



ಸಾವೇ!

ನಿನ್ನ ನೆನಪಾದಾಗಲೆಲ್ಲ<sup>1</sup>  
ಅಸಮಾನತೆಯ ಪ್ರತಿಪಾದಿಸುತ್ತು  
ಕೊಲ್ಲುವ ವಿಷಾತ್ಮಕನ್ನೆಲ್ಲ ಕಲೆಹಾಕಿ  
ನಿನ್ನ ಕೈಯಲ್ಲಿ ಕೊಡಬೇಕೆನ್ನಿಸುತ್ತದೆ.

ಸಾವೇ!

ನಿನ್ನ ನೆನಪಾದಾಗಲೆಲ್ಲ<sup>1</sup>  
ವಿಶ್ವದ ಮದ್ದ ಗುಂಡುಗಳನ್ನೆಲ್ಲ<sup>2</sup>  
ಎಂದೆಂದಿಗೂ ಹೊರ ಬರದಂತೆ ಹೂತು  
ಹೊಸ ಯುಗವ ಹಟ್ಟಸರ್ಜೆಕೆನ್ನಿಸುತ್ತದೆ.

ಕೃತಿಕಾರರ ಪರಿಚಯ:



ಕವಿ, ಚಿಂತಕ ಹಾಗೂ ಪತ್ರಕರ್ತರಾದ ರಂಜನ್ ದಗ್ರಾರವರು ಜೂನ್ ೨೦, ೧೯೫೫ರಲ್ಲಿ ಜನಿಸಿದರು. ಇವರ ಉಳಿದು ವಿಜಯಪುರ. ‘ಕಾವ್ಯ ಬಂತು ಬೀದಿಗೆ’, ‘ಹೊಕ್ಕಳಲ್ಲಿ ಹೂವಿದೆ’ (ಕವನ ಸಂಕಲನ) ‘ಸಾಹಿತ್ಯ ಮತ್ತು ಸಮಾಜ’, ‘ಅಮೃತ ಮತ್ತು ವಿಷ’, ‘ಬಸವಪಟ್ಟಿ’, ‘ಶರಣರ ಸಮಗ್ರ ಕ್ಷಾತ್ರಿ’, ‘ಮೂರ್ತಿ ಮತ್ತು ಅಮೂರ್ತಿ’ (ಲೇಖನಗಳ ಸಂಗ್ರಹ), ‘ನೆಲ್ನನ್ ಮಂಡೇಲಾ’, ‘ಸಜ್ಜಾದ ಜಾಹೀರಾ’ ‘ಗುರುಪೀರಾ ಖಾದ್ರಿ’ (ಜೀವನಚರಿತ್ರೆ), ‘ತಲಾಖ್ ಕೊಟ್ಟರೆ ಬಾರೇಟು ಶಿಕ್ಷೆ’ (ಚಿಂತನೆ) ಮುಂತಾದವು ಇವರ ಪ್ರಮುಖ ಕೃತಿಗಳು.

ಶರಣ ಸಾಹಿತ್ಯದ ಒಗ್ಗೆ ವಿಶಿಷ್ಟವಾದ ಚಿಂತನೆ ಮಾಡಿರುವ ಶ್ರೀ ದಗ್ರಾ ಅವರು, ಕನಾರಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಬಸವಪ್ರಶಸ್ತಿ ಮರಸ್ಕ್ಯತರು.

ಪ್ರಸ್ತುತ ‘ಸಾವೇ’ ಕವನವನ್ನು ‘ಹೊಕ್ಕಳಲ್ಲಿ ಹೂವಿದೆ’ ಎಂಬ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.

ಪದಗಳ ಅಧ್ಯಾ:

ತಾರಾಮಂಡಲ–ನಕ್ಕತ್ರಗಳ ಲೋಕ.

ಪೃಥ್ವಿ–ಭೂಮಿ.

ವಿಷಾತ್ಮಕ–ದುಷ್ಪತನವುಳ್ಳ ಜನ.

ಹೂತು – ಹುಗಿದು.

## ಅಭ್ಯಾಸ

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಸೂಕ್ತ ಉತ್ತರ ಬರೆಯಿರಿ.

೧. ದಗಾರ್ ಅವರಿಗೆ ಸಾವಿನ ನೆನಪಾದಾಗ ಬೆಳೆಯುವ ಮಕ್ಕಳೊಡನೆ ಯಾವುದು ನೆನಪಾಗುತ್ತದೆ?
೨. ದಗಾರ್ ಅವರಿಗೆ ಪ್ರತಿಕ್ಷಣವೂ ಮಹತ್ವದ್ದಿನಿಸುವುದು ಯಾವಾಗ ಮತ್ತು ಏಕೆ?
೩. ದಗಾರ್ ಅವರಿಗೆ ಏನನ್ನು ಭೂಮಿಗೆ ಹಿಡಿದು ತರಬೇಕು ಎನಿಸುತ್ತದೆ?
೪. ಕವಿ ದಗಾರ್ ಅವರಿಗೆ ಸಾವಿನ ಕೈಗೆ ಏನನ್ನು ಕೊಡಬೇಕು ಎನಿಸುತ್ತದೆ?
೫. ರಂಜಾನ ದಗಾರ್ ಅವರು ಎಂತಹ ಹೊಸ ಯುಗ ಹೃಷಿಸಬೇಕೆಂದು ಆಶಿಸುತ್ತಾರೆ?

\*\*\*\*\*

## ಳಿ. ಬಿಳಿದಾಳೆ ಆನೆಗಳು

- ಪಾಠಶಿಲ್ಪ

**ಪ್ರವೇಶ:** ಕಾಡು ಪ್ರಾಣಿಗಳ ಆಕ್ಷಿಕ ದಶನ ಮನುಷ್ಯರಿಗೆ ಕುತೂಹಲ, ಸಂತಸ, ರೋಮಾಂಚನ. ಆದರೆ, ಮನುಷ್ಯರ ದಶನ ಕಾಡು ಪ್ರಾಣಿಗಳಿಗೆ ಆತಂಕ ಮತ್ತು ಭಯ. ಕಾಡು ಪ್ರಾಣಿಗಳಲ್ಲಿ ಆನೆಯನ್ನು ಕಂಡರೆ ಮನುಷ್ಯರಿಗೆ ಏನೋ ಒಂದು ರೀತಿಯ ಅಪ್ತಭಾವ, ಅಕ್ಷರೆ. ಆದರೆ ಆನೆಗಳಿಗೂ ಮನುಷ್ಯರಿಗೂ ಸಂಘರ್ಷದ ಸಂಬಂಧವೂ ಇದೆ. ಕಾಡಲ್ಲಿರುವ ಆನೆಗಳು ನಾಡನ್ನು ಪ್ರವೇಶಿಸಿದರೆ ಆಗಬಹುದಾದ ಅವಾಂತರ-ರೋಚಕತೆಗಳನ್ನು ಈ ಲೇಖನವು ಒಳಗೊಂಡಿದೆ.

ದಿನಕ್ಕೆ ಮೂರು ಸಾರಿ ಬಸ್ ಬಂದು ಹೋಗುವಂತೆ ಈಗ ವಾರಕ್ಕೆ ಮೂರು ದಿನ ಆನೆಗಳೂ ನಮ್ಮೂರಿಗೆ ಬಂದು ಹೋಗುವುದು ಮಾಮೂಲಾಗಿ ಹೋಗಿದೆ. ಈ ಗದ್ದಲದಲ್ಲಿ ನಾನು ಬೇಸಾಯ ಹೂಡಿ ಗೆಲ್ಲುವುದುಂಟೆ ಅಂತ ಯೋಚನೆಯಾಗಿದೆ. ಅದಿರಲಿ ಬಿಡಿ. ನಾನು ಉರಲ್ಲಿದ್ದ ಎರಡು ದಿನದಲ್ಲಿ ಈ ಆನೆ- ಮನುಷ್ಯರ ಮುಖಾಮುಖಿಯ ಕೆಲವು ಫಟನೆಗಳ ಬಗ್ಗೆ ಹುಣಸನಹಳ್ಳಿಯ ರೈತ ಮಿತ್ರ ರಾಜಣ್ಣ ಹಾಗೂ ಶಿಕಾರಿ ಶಿವ ಹೇಳಿದರು. ನನಗವು ತಮಾಷೆಯಾಗಿ ಕಂಡೆದ್ದರಿಂದ ನಿಮಗೂ ಹೇಳುತ್ತಿದ್ದೇನೆ.

ಬಿಳಿದಾಳೆಯ ಅನತಿ ದೂರದಲ್ಲಿ ಕೆಸೂರೆಂಬ ಹಳ್ಳಿಯಿದೆ. ಬನ್ನೇರುಫಟ್ಟದಿಂದ ತುರುವಾಗುವ ನಮ್ಮೂರ ಕಾಡು ಒಂದು ಕಡೆ ತಮಿಳುನಾಡಿನ ಸೇಲಂ, ಕೃಷ್ಣಗಿರಿ, ಡೆಂಕಣಿಕೋಟಿ, ಅಂಚೆಟ್ಟಿ, ಹೋಗೇನಕಲ್ಲು ಕಡೆಗೆ ಹಬ್ಬಿತ್ತಾ ಹೋಗುತ್ತದೆ. ಮತ್ತೊಂದೆಡೆ ತಳಿ, ಜವಳಗಿರಿ, ಗಟ್ಟಗುಂದ, ಬಿಳಿದಾಳೆ, ಬ್ಯಾಲಪಟ್ಟಿ, ಕೆಸೂರು, ಹೀಗೆ ಹರಡುತ್ತಾ ಕಾವೇರಿ ನದಿ ದಾಟಿ ಮಲ್ಲೆಮಹದೇಶ್ವರ ಬೆಟ್ಟದ ಕಡೆಗೆ ಸಾಗುತ್ತದೆ. ಈ ಕೆಸೂರಿನಲ್ಲಿ ಕೆಳೆದ ವಾರ ರೈತನೊಬ್ಬಿಗೆ ಆನೆ ಮರಿಯೋಂದು ಲಾತ ಕೊಟ್ಟಿ ಕತೆ ಇದು.

ಎಂದಿನಂತೆ ಕಾಡಿಗೆ ಮೇಯಲು ಹೋಗಿದ್ದ ಅವನ ಎಮ್ಮೆಗಳು ಸಂಜೆ ದೊಡ್ಡಿಗೆ ವಾಪಸ್ ಬಂದವು. ಉರಂಚಿನ ದನದ ಕೊಟ್ಟಿಗೆ ಬಳಿ ಇಳಿಸಂಜೆಯ ವೇಳೆ ತನ್ನ ಎಮ್ಮೆಗಳಿಗೆ ಕಾಯುತ್ತಾ ಇವನು ನಿಂತಿದ್ದಾನೆ. ಅದೋ.... ಎಮ್ಮೆಗಳೂ ಗುಂಪಾಗಿ ಕದಲುತ್ತಾ ಬರುತ್ತಿವೆ. ಇನ್ನೇನು ದೊಡ್ಡಿ ಬಾಗಿಲು ಹತ್ತಿರಾದಂತೆ ಗುಂಪಿನ ಒಂದು ಮೂಲೆಯಿಂದ ಒಂದು ಪ್ರಾಣಿ ಹೂರೆಟು ಸೀದಾ ರೈತನ ಹತ್ತಿರಕ್ಕೆ ಬಂತು. ನೋಡಿದರೆ ಆನೆ ಮರಿ!

ಕಾಡಿನಲ್ಲಿ ಮೇಯತ್ತಾ ಇದ್ದ ಎಮ್ಮೆಗಳಿಗೆ ಈ ಆನೆಮರಿ ಅದ್ದೇಗೆ ಜೊತೆಯಾಯಿತೋ ಏನೋ ಸಂಜೆ ಅಪುಗಳ ಜೊತೆಗೇನೆ ಉರಿಗೆ ಬಂದು ಬಿಟ್ಟತ್ತು ಆ ಪುಟಾನಿ ಆನೆ. ಸೊಂಡಿಲು ಆಡಿಸುತ್ತಾ ತಲೆ ಬಗ್ಗಿಸಿಕೊಂಡು ಎಮ್ಮೆಗಳೊಂದಿಗೆ ಹೂರೆಟು ಬಂದ ಆನೆ ಮರಿಗೆ ಉರ ಬಾಗಿಲು ಹತ್ತಿರಾದಾಗ ಒಬ್ಬ ಮನುಷ್ಯನೂ ಮನೆಗಳೂ ಕಂಡಿವೆ. ಆದಕ್ಕೆ ಗಾಬರಿಯಾಯಿತೋ ಏನೋ ಸೀದಾ ಅವನ ಹತ್ತೀರ ಬಂದು ಸೊಂಡಿಲಿನಿಂದ ತಳ್ಳಿ ಬೀಳಿಸಿ ಕಿರುಚಿಕೊಂದು ಕಾಡಿಗೆ ಓಡಿ ಹೋಗಿದೆ. ನಮ್ಮೂರ ಜನರಿಗೆ ಇದಿಗೆ ಹರಟೆಯ ಸುದ್ದಿಯಾಗಿದೆ.

ಕೆಳೆದ ತಿಂಗಳು ತಾನೇ ಅದೇ ಬನ್ನೇರುಫಟ್ಟ ರಕ್ತಿತಾರಣ್ಣದ ತೇರು ಬೀದಿಯ ಹತ್ತಿರ ಕಾಡಿನಲ್ಲಿ ಒಂದು ನ್ಯಾಬಾನ್ ಆನೆ ಮರಿ ಅರಣ್ಯ ಇಲಾಖೆಗೆ ಸಿಕ್ಕಿತು. ಅಮ್ಮನಿಂದ ಬೇರೆಯಾಗಿದ್ದ ಅದು ಕಾಡಿನಲ್ಲೆಲ್ಲೊ ಅಳುತ್ತಾ ಇದ್ದಾಗ ಗಮನಿಸಿದ ಜನ ಇಲಾಖೆಗೆ ತಿಳಿಸಿದಾಗ, ಅವರು ನ್ಯಾಷನಲ್ ಪಾರ್ಕ್‌ಗೆ ತಲುಪಿಸಿದರು. ಅದೇ ತರಹ ಇನ್ನೊಂದು ಫಟನೆ ಬಿಳಿದಾಳೆಯ ಸಮೀಪದ ಉಡುಬುರಾಣಿ ಎಂಬಲ್ಲೂ ಆಗಿದೆ.

ಆದು ಮೇಯಸಲು ಕಾಡಿಗೆ ಹೋಗಿದ್ದ ಕೆಲವರಿಗೆ ಮಟ್ಟ ಆನೆಮರಿಯೋಂದು ಕಂಡಿದೆ. ಆದನ್ನು ನೋಡಿ ಶುಷಿಯಾದ ಅವರು ಸೀದಾ ಉರಿಗೆ ಕರೆದುಕೊಂಡು ಬಂದರು. ಸರಿ, ಉರಿಗೆ ಬಂದ ಅತಿಥಿಗೆ ತಿನ್ನಲು, ಕುಡಿಯಲು ಏನಾದರೂ ಕೊಡಬೇಕಲ್ಲ ಎಂದು ಮನೆಮನೆಗೂ ಹೋಗಿ ಹಾಲು ಸಂಗ್ರಹಿಸಿಕೊಂಡು ಬಂದರು. ಹೀಗೆ ಹಸು, ಎಮ್ಮು, ಆದಿನ ಹಾಲನ್ನೆಲ್ಲಾ ತಂದು ಒಂದು ದೊಡ್ಡ ಬಾಂಡಲಿಗೆ ಹೊಯ್ದ ಆನೆಮರಿಯ ಹತ್ತಿರ ಇಟ್ಟರೆ ಅದು ಸೊಂಡಿಲಿಳಿಸಿ ಒಂದೇ ಸಾರಿಗೆ ಎಲ್ಲವನ್ನೂ ಹೀರಿ ಎಲ್ಲರತ್ತ ಪಿಳಿಪಿಳಿ ನೋಡುತ್ತಾ ನಿಂತಿತಂತೆ!

ಈ ಆನೆಮರಿಗೆ ಹಾಲು ಪೂರ್ವಸುವ ಕೆಲಸ ನೇನೆದು ಹೆದರಿ ಹೋದ ಹಳ್ಳಿಗರು, ಅಜ್ಞಂಟಾಗಿ ಬರುವಂತೆ ಘಾರೆಸ್ವನವರಿಗೆ ಹೇಳಿ ಕರೆಸಿಕೊಂಡಿದ್ದಾರೆ. ಅವರು ಬಂದು ಬೆಳಗೆ ಮರಿ ಕರೆದುಕೊಂಡು ಹೋಗಿ ಅದು ಎಲ್ಲಿ ಸಿಕ್ಕಿತೋ ಆ ಕಾಡಿಗೆ ಬಿಟ್ಟರು. ಮರಿ ‘ಅಮ್ಮ ಬೇಕು’ ಎನ್ನುವಂತೆ ಕೂಗಲು ಶುರುಮಾಡಿತು. ಅವತ್ತು ಸಂಜೆ ಹೋತ್ತಿಗೆ ಅದೆಲ್ಲಿತ್ತೋ ಅಮ್ಮ ಆನೆ ಬಂದವಳೇ ಮಗು ಕರೆದುಕೊಂಡು ಕಾಡೊಳಗೆ ಕಣ್ಣರೆಯಾಗಿದ್ದಾಳೆ.

ನಮೂರಾದ ಬಿಳಿದಾಳೆಯಲ್ಲಿ ಆನೆ ಕಾಣಿಸಿಕೊಂಡರೆ ಉರೆಲ್ಲಾ ಗದ್ದಲಪೋ ಗದ್ದಲ, ಆನೆಗಳನ್ನು ಹೊಲ ತೋಟಗಳಾಚಿಗೆ ಕಾಡಿಗೆ ಓಡಿಸಲು ಪಟಾಕ ಹಜ್ಜುವುದೇನು, ಬಿಟ್ಟುಬಿಡೆ ತಮಟೆ ಭಾರಿಸುತ್ತಾ ಗದ್ದಲವೆಬ್ಬಿಸುವುದೇನು, ಜೊತೆಗೆ ಜನರ ಮಾತು, ಹೊಗಾಟ, ಹೋರಸಾನಂತೆ ಡಜನ್‌ಗಟ್ಟಲೆ ನಾಯಿಗಳೆ ಬೋಗಳಾಟ, ಯಾರಾದರೂ ಕಳ್ಳಕೋವಿ ಇಟ್ಟಿರುವವರು ಗಾಳಿಯಲ್ಲಿ ಗುಂಡು ಹಾರಿಸುವುದೇನು..... ಒಟ್ಟಿನಲ್ಲಿ ಅದೆಂತಹ ಗಂಡುಗಲಿ ಆನೆ ಇದ್ದರೂ ರೇಜಿಗೆ ಬಿಂದು ಕಾಡಿನೊಳಗೆ ಓಡಿಬಿಡಬೇಕು, ಹಾಗಿರುತ್ತದೆ ನಮೂರಿನವರ ‘ಅಪರೇಷನ್ ಆನೆ’ ಕಾರ್ಯಾಚರಣೆ.



ಒಮ್ಮೆ ಏನಾಯಿತಂದರೆ ಬಂದು ಹಿಂಡಾನೆ ಇಳಿಸಂಜೆ ಹೊತ್ತಲ್ಲಿ ಉರಿನ ಬಳಿ ಕಾಣಿಸಿಕೊಂಡ ಸುದ್ದಿ ಹರಡಿತು. ಜನ ತಕ್ಷಣ ಗುಂಪು ಸೇರಿ ಗಲಾಟ ಆರಂಭಿಸಿದರು. ಆನೆಗಳಿಗೆ ಆ ಸೀಜನ್‌ನಲ್ಲಿ ವಿಶೇಷವಾಗಿ ತಿನ್ನಲು ಏನೂ ಸಿಗುತ್ತಿರಲಿಲ್ಲ. ಜೊತೆಗೆ ಗಲಾಟ ಬೇರೆ, ಅದು ಗೊತ್ತಾಗಿಯೋ ಏನೋ ಆನೆ ಹಿಂಡು ಮುಂದಕ್ಕೆ ಹೋಯಿತು. ಆದರೆ ಬಂದು ಆನೆ ಮಾತ್ರ ಹೆಚ್ಚೆ ಮುಂದಿಡಲಿಲ್ಲ. ಕಾಡಿನತ್ತೆ ತಿರುಗಿಯೂ ನೋಡದೆ ತಮಟೆ, ಪಟಾಕ ವೀರರತ್ತ ನೋಡುತ್ತಾ ನಿಂತೆ ಇತ್ತು. ಜನರಿಗೂ ಪರಮಾಣ್ಯಾರ್ಥ, ಇದೆಂಥಾ ಆನೆ? ಇದೇನು ಕಿವುಡ ಆನೆ ಇರಬಹುದಾ ಅಥವಾ ಕುರುಡು? ನಮ್ಮ ಸದ್ಗಾದ್ದಲ ಕೇಳಿ ಓಡಿ ಹೋಗುತ್ತಿಲ್ಲ ಯಾಕೆ ಅಂತ ಅವರಿಗೆ ಡೋಟು.

ಜನ ಎಷ್ಟು ಹೋತ್ತು ಅಂತ ರಾತ್ರಿ ವೇಳೆ ಗಲಾಟ ನಡೆಸುತ್ತಾ ಇರಲು ಸಾಧ್ಯ. ಶಿಕಾರಿ ಶಿವ ಸೇರಿದಂತೆ ಉರಿನವರೆಲ್ಲ ಸುಸ್ಥಾಗಿ ಮನಗೆ ವಾಪಸ ಹೋಗಿದ್ದಾರೆ. ಮಾರನೇ ಬೆಳಗೆ ಎದ್ದು ನೋಡಿದಾಗ ಆನೆ ಅಲ್ಲಿರಲಿಲ್ಲ. ಆದರೂ ಜನರಿಗೆ ಸೋಜಿಗ. ಇದೆಂತಾ ವಿಚಿತ್ರ ಆನೆ, ಪಟಾಕ, ತಮಟೆ ಸದ್ದಿಗೆ ಹೆದರಲಿಲ್ಲವಲ್ಲ ಎಂಬ ಕುತ್ತಾಹಲ ಅವರಿಗೆ. ಅದಾದ ಕೆಲ ದಿನಗಳ ಮೇಲೆ ಪಾರೆಸ್ವ ದಿಪಾಟ್‌ಮೆಂಟ್‌ನವನೊಬ್ಬು ಅತ್ತು ಬಂದ. ಅವನಿಗೆ ಪಟಾಕಿಗೆ ಹೆದರದ ಆ ಆನೆಯ ಬಗ್ಗೆ ಗೊತ್ತಿತ್ತು.

ಜನ “ಏನ್ ಸಾಫ್ಟ್‌ಮಿ ಈ ಆನೆ ಇಂಗೆ?” ಅಂದರು.

“ಉಂ... ಅದು ಪಟಾಕಿಗೆ, ಹೋಲು ತಮಟೆಗೆ ಹೆದರೋ ಆನೆ ಅಲ್ಲ, ಈ ಶಬ್ದ ಎಲ್ಲಾ ಅದಕ್ಕೆ ಉತ್ಸವ, ಮೆರವಣಿಗೆ ಮಾಡಿದಂಗೆ” ಅಂದ ಅವ.

“ಅದೇ ಯಾಕೆಂತಿ?!

“ರೀ ಅದು ತಮಿಳುನಾಡಿನ ಯಾವ್ಯೋ ದೇವಸ್ಥಾನದಲ್ಲಿದ್ದ ಆನೆ ಕಂಣೀ...!”

ದೇವಸ್ಥಾನದಲ್ಲಿ ಬಂಡಿಗಟ್ಟಲೇ ಅನ್ನ, ಸೊಮ್ಮೆ ತಿಂದುಕೊಂಡು ದೇವರ ಉತ್ಸವ ಮೆರವಣಿಗೆಗಳಲ್ಲಿ ಓಡಾಡಿಕೊಂಡಿದ್ದ ಆ ಆನೆಗೆ ನಮೂರ ಜನರ ಪಟಾಕ, ತಮಚೆಯ ಶಬ್ದಗಳೆಲ್ಲಾ ‘ವೇರ್ಕಂ’ ಅನ್ನುವಂತೆ ಕೇಳಿಸುತ್ತೇನೋ!

### ಕೃತಿಕಾರರ ಪರಿಚಯ:



ಸಾಮಾಜಿಕ ಕಾರ್ಯಕರ್ತರೂ ಪತ್ರಕರ್ತರೂ ಆದ ಪಾರ್ವತೀಶ್ ಅವರು ಜನಿಸಿದ್ದ ಇಂಡಿಯನ್ ಪಾರ್ಟಿಯ ಇಂರಲ್ಲಿ. ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಬಿಳಿದಾಳೆ ಗ್ರಾಮ ಇವರ ಸ್ವಂತ ಸ್ಥಳ. ‘ಚೆಕ್‌ಮೋಸ್’, ‘Some ಪದ’, ‘ಕಾಮೆಂಟರಿ’, ‘ಬಿಡಿ ಚಿತ್ರಗಳು ಭಾಗ-೧ ಹಾಗೂ ಭಾಗ-೨’ ‘ಮಲೆನಾಡಿನ ನಕ್ಷತ್ರಗಳು’ ‘ಈ ನರಕ, ಈ ಮುಲಕ’ ‘ಅಲ್ಲಿ ಕಂಡ ಮುಖ’ ಇವರ ಪ್ರಕಟಿತ ಕೃತಿಗಳು.

ಪ್ರಸ್ತುತ ಲೇಖನವನ್ನು ‘ಬಿಡಿ ಚಿತ್ರಗಳು’ ಅಂಕಣ ಬರಹಗಳ ಸಂಗ್ರಹದಿಂದ ಅರಿಸಿಕೊಳ್ಳಲಾಗಿದೆ.

### ಪದಗಳ ಅಧ್ಯ

ದೊಡ್ಡಿ—ಹಸು ಕುರಿ ಮುಂತಾದವನ್ನು ಕೂಡುವ ಕೊಟ್ಟಿಗೆ;

ಮಿತ್ರ-ಗಳೆಯ, ಸ್ನೇಹಿತ;

ಮುಖಿಯಾಮುಖಿ—ಪ್ರತ್ಯೇಕ ಭೇಟಿ, ನೇರ ಭೇಟಿ, ಸಂದರ್ಶನ;

ಲಾತ—ಹೊಡೆತ, ಏಟು, ಒಡೆತ;

ಸೀದಾ—ನೇರವಾಗಿ, ನೆಟ್ಟಿಗೆ;

ಶಿಕಾರಿ—ಬೇಟೆ;

ಹಿಂಡು—ಗುಂಪು, ಸಮೂಹ.

### ಅಭ್ಯಾಸ

ಅ) ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಸೂಕ್ತ ಉತ್ತರ ಬರೆಯಿರಿ.

೧. ಪಾರ್ವತೀಶ್ ಅವರಿಗೆ ತಮಾಷೆಯಾಗಿ ಕಂಡ ಪ್ರಸಂಗಗಳಾವುವು?
೨. ಪಾರ್ವತೀಶ್ ಹೇಳಿರುವಂತೆ ಬಿಳಿದಾಳೆ ಗ್ರಾಮದವರಿಗೆ ಯಾವ ಫಳನೆ ಹರಟಿಗೆ ವಸ್ತುವಾಗಿದೆ?
೩. ಉಡುಬುರಾಣಿ ಎಂಬಲ್ಲಿ ಸಂಭವಿಸಿದ ಆನೆಯ ಪ್ರಸಂಗ ಯಾವುದು?
೪. ಲೇಖಕರ ಹಳ್ಳಿಯವರು ಶೀಪ್ರವಾಗಿ ಬರುವಂತೆ ಘಾರೆಸ್ಟ್ ನವರಿಗೆ ಹೇಳಿ ಕರೆಸಿದ್ದೇಕೆ?
೫. ಲೇಖಕರ ಉರಿನ ಸಮೀಪದ ಕಾಡು ಎಲ್ಲಿಂದ ಎಲ್ಲಿಯವರೆಗೆ ಹಬ್ಬಿದೆ?
೬. ಬಿಳಿದಾಳೆಯವರ ‘ಆಪರೇಷನ್’ ಆನೆ ಕಾರ್ಯಾಚರಣ ಹೇಗಿರುತ್ತದೆ?
೭. ಬಿಳಿದಾಳೆಗೆ ಬಂದಿದ್ದ ಆನೆಯು ಪಟಾಕಿಗೆ ಹೆದರಲಿಲ್ಲ ಏಕೆ?

\*\*\*\*\*